



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಎರ್ಥಾದ್ಯಾಸ ರಾಜ್ಯ ಹಣಿಕೆ

ಭಾಗ - ೩ Part - III	ಬೆಂಗಳೂರು, ಶನಿವಾರ, ೨೦, ಸೆಪ್ಟೆಂಬರ್, ೨೦೨೩(ಆಶ್ವಯುಜ , ೦೮, ಶಕವರ್ಷ, ೧೯೪೫) BENGALURU, SATURDAY, 30, SEPTEMBER, 2023(AASHWAYUJA , 08, SHAKAVARSHA, 1945)	ನಂ. ೪೩೭ No. 437
-----------------------	--	--------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ  
ಅಧಿಸೂಚನೆ

ಸಂಖ್ಯೆ: ನೋ.ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 27-09-2023.

ವಿಷಯ: ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ಜಿಲ್ಲಾ ನೋಂದಣಿ ಕಣ್ಣೀರಿ ವಾಟಿಯ ಸ್ವಿರಾಸ್ತಿಗಳ ನೋಂದಣಿಗಾಗಿ.  
ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಪಟ್ಟಿಯ ಕುರಿತು.

- ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ನೋ.ಮು/ಸಿವಿಸಿ/99/2023-24, ದಿನಾಂಕ 08-09-2023  
2. ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ.ಮು/ಸಿವಿಸಿ/99/2023-24, ದಿನಾಂಕ: 27-09-2023.

\*\*\*\*\*

- ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ಜಿಲ್ಲಾ ನೋಂದಣಿ ಕಣ್ಣೀರಿಯ ವಾಟಿಯ ಸ್ವಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಉಲ್ಲೇಖ (1)ರ ಅಧಿಸೂಚನೆಯನ್ನು ಸಾರ್ವಜನಿಕ ಆಕ್ಷೇಪಣೆ/ಸಲಹೆ/ಸೂಚನೆಗಳಿಗಾಗಿ ಕನಾರ್ಟಕ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಭಾಗ-III, ಸಂಖ್ಯೆ 413, 425, ದಿನಾಂಕ: 08-09-2023 ಮತ್ತು 12-09-2023 ರಲ್ಲಿ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಆಕ್ಷೇಪಣೆ/ಸಲಹೆ/ಸೂಚನೆಗಳನ್ನು ಸಲ್ಲಿಸುವುದಿಂತೆ ಪ್ರಕಟಿಸಲಾಗಿತ್ತು.

(೧)

2. ಸದರಿ ರಾಜ್ಯ ಪಶ್ಚಿಮನ್ನು ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೇ ಉಲ್ಲೇಖ(2)ರ ದಿನಾಂಕ 27-09-2023 ರಂದು ನಡೆದ ಕೇಂದ್ರ ಮೌಲ್ಯ ಮಾಪನ ಸಮಿತಿಯ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆ/ಸಲಹೆ/ಸೂಚನೆಗಳನ್ನು ಕೂಲಂಕುಪುವಾಗಿ ಪರಿಶೀಲಿಸಿ ಅಂತಿಮಗೊಳಿಸಲಾಗಿದೆ.
3. ಕನಾರಟಕ ಮುದ್ರಾಂಕ ಕಾಯ್ದು 1957ರ ಸೆಕ್ಕನ್ ಆರ್ಥಿಕ ಮತ್ತು ಕನಾರಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮ 7(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ವಿರಾಸ್ವಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ಯಾಯಲ್ಲಿರುವ ಸ್ವಿರಾಸ್ವಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ನೋನ್ಯತೆಗಳನ್ನು ಸರಿಪಡಿಸಿ ಸ್ವಿರಾಸ್ವಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ಬಸವನಗುಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿಮಾಡಿರುವ ಉಪನೋಂದಣಿ ಕಳ್ಳೇರಿ ವ್ಯಾಪ್ತಿಗೆ ಒಳಪಡುವ ಸ್ವಿರಾಸ್ವಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. **ಈ ಅಧಿಸೂಚನೆಯು 2023-24ನೇ ಸಾಲಿಗೆ ದಿನಾಂಕ: 01-10-2023 ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.**
4. ಈ ಕೆಳಕಂಡ 7 ಉಪ ನೋಂದಣಿ ಕಳ್ಳೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ವಿರಾಸ್ವಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳು ಹಾಗೂ ರೆಡ್ಕ್‌ಆನ್‌ನು ಕ್ರಮವಾಗಿ ಅನುಬಂಧ 1, 2 ಮತ್ತು ಅನುಬಂಧ 3 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ	ಉಪನೋಂದಣಿ ಕಳ್ಳೇರಿಯ ಹೆಸರು	ಪ್ರಾಟ ಸಂಖ್ಯೆ
1	ಬಸವನಗುಡಿ ಉಪನೋಂದಣಿ ಕಳ್ಳೇರಿ	12-21
2	ಚಾಮರಾಜಪೇಟೆ ಉಪನೋಂದಣಿ ಕಳ್ಳೇರಿ	22-29
3	ಬನಶಂಕರಿ ಉಪನೋಂದಣಿ ಕಳ್ಳೇರಿ	30-63
4	ಆನೇಕಲ್ ಉಪನೋಂದಣಿ ಕಳ್ಳೇರಿ	64-97
5	ಅತ್ತಿಬೆಲೆ ಉಪನೋಂದಣಿ ಕಳ್ಳೇರಿ	98-122
6	ಸಜಾರಪುರ ಉಪನೋಂದಣಿ ಕಳ್ಳೇರಿ	123-186
7	ಜಿಗಣಿ ಉಪನೋಂದಣಿ ಕಳ್ಳೇರಿ	187-233

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸಮಿತಾಲಕ್ಷ್ಮೀ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

### ಅನುಬಂಧ-1

#### 1. ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಕೆಳಕಂಡ ಕೃಷಿ ಜಮೀನು ಅಥವಾ ಭೂಪರಿವರ್ತನನೆಯಾದ ಅಭಿವೃದ್ಧಿಹೊಂದದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು, ಪಟ್ಟಣ ಪಂಚಾಯತ್/ಪ್ರಾಂತೀಯ/ನಗರಸಭೆ/ಮಹಾನಗರ ಪಾಲಿಕೆ ವಾತ್ವಿಯ “ಒಳಗೆ ಬರುವ ಸ್ವಿರಾಸ್ವಿಗಳು ಹಾಗೂ ಹೋರೆಗೆ ಬರುವ ಸ್ವಿರಾಸ್ವಿಗಳಿಗೆ” ಸಂಬಂಧಿಸಿದಂತೆ.

(i)	5 ಗುಂಟು ವಿಸ್ತೀರ್ಣದ ಪರೀಕ್ಷೆ ಜಮೀನಿಗೆ (5 ಗುಂಟು ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿರ್ವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	---	---

**ನಿರ್ವೇಶನದರ** = ಯಾವ ಉದ್ದೇಶಕ್ಕೆ ಭೂಪರಿವರ್ತನನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೃಂಡಿಸುವ ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತ/ಜಮೀನುಗಳಿಗೆ ಆಯಾ ಪ್ರದೇಶದ ನಿರ್ವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

**ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ನು ಈ ಕೆಳಕಂಡಂತೆ ದರ ನಿಗದಿಪಡಿಸಿದೆ:**

**ಪಟ್ಟಣ ಪಂಚಾಯಿ/ಪ್ರಾಂತೀಯ/ನಗರಸಭೆ/ಮಹಾನಗರ ಪಾಲಿಕೆ ವಾತ್ವಿಯ “ಒಳಗೆ ಬರುವ ಸ್ವಿರಾಸ್ವಿಗಳಿಗೆ” ಸಂಬಂಧಿಸಿದಂತೆ:**

ಆ. ಕೆಳಕಂಡ ಭೂಪರಿವರ್ತನನೆಯಾದ ಮಾಣಿಕ್ಯ ವಿಸ್ತೀರ್ಣದ (ಸರ್ವೇ ನಂಬಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗೆ ವಿಸ್ತೀರ್ಣದ ಜಮೀನಿಗೆ (7.5 ಗುಂಟು ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿರ್ವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.								
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗೆ ವಿಸ್ತೀರ್ಣದ ಜಮೀನಿಗೆ (10 ಗುಂಟು ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿರ್ವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.								
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗೆ ವಿಸ್ತೀರ್ಣದ ಜಮೀನಿಗೆ (20 ಗುಂಟು ಸೇರಿದಂತೆ)	ಆಯಾ ಪ್ರದೇಶದ ನಿರ್ವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.								
(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗೆ ವಿಸ್ತೀರ್ಣದ ಜಮೀನಿಗೆ (40 ಗುಂಟು ಸೇರಿದಂತೆ)	ಆಯಾ ಪ್ರದೇಶದ ನಿರ್ವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.								
(vi)	1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1" style="width: 100%; border-collapse: collapse; margin-top: 5px;"> <tr> <td style="width: 50%;">ಕೃಂಡಿಸುವ ವಾಣಿಜ್ಯೋಪಯೋಗಿ</td> <td style="width: 50%;">55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಣಿಜ್ಯೋಪಯೋಗಿ</td> <td>/ 80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> <tr> <td>ವಸತಿಯೇತರ</td> <td></td> </tr> </table>	ಕೃಂಡಿಸುವ ವಾಣಿಜ್ಯೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ	/ 80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)	ವಸತಿಯೇತರ	
ಕೃಂಡಿಸುವ ವಾಣಿಜ್ಯೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).									
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).									
ವಾಣಿಜ್ಯೋಪಯೋಗಿ	/ 80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)									
ವಸತಿಯೇತರ										

**ನಿರ್ವೇಶನ ದರ** = ಯಾವ ಉದ್ದೇಶಕ್ಕೆ ಭೂಪರಿವರ್ತನನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೃಂಡಿಸುವ ವಾಣಿಜ್ಯೋಪಯೋಗಿ/ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯಿತ್ರು/ಪುರಸ್ಕಾರ/ನಗರಸಭೆ/ಮಹಾನಗರ ಪಾಲಿಕೆ ವಾಟ್‌ಹೈಯ "ಹೊರಗೆ ಬರುವ ಸ್ವಿರಾಸ್ವಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ವ ವಿಸ್ತೀರ್ಣದ (ಸರ್ವೆ ನಂಬಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ)ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಿನ ದರವನ್ನು ಮೂಲ ಕ್ಷಣಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕ್ಷಣಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.
(ii)	ಕ್ಷೋರಿಕೋಪಯೋಗಿ 55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ 65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ 80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

- ಅಭಿವೃದ್ಧಿ ಹೊಂದದ ಸ್ವತ್ತುಗಳು ಅಂದರೆ:** ಭೂಪರಿವರ್ತನೆಯಾದ ನಂತರ ಸಕ್ಕುಮ ಪಾರ್ಥಿಕಾರದಿಂದ ಸ್ವತ್ತಿನ ವಿನಾಯಕ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವ ಮೃತ್ತು / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.
- ಕೆನಾರೀಕೆ ಭೂಸುಧಾರಣೆ ಕಾಯ್ಲೆ, 1961 ರ ಕೆಲಂ 109ರ ಅಡಿಯಲ್ಲಿ ಕ್ಷಣಿಯೇತರ ಚಟುವಟಿಕೆಗಳಿಗೆ ಜಮೀನು ಖರಿದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ವ ಸರ್ವ ನಂ/ಹಿಸ್‌ಸರ್ವ ನಂ/ಭಾಗಶಃ ಸರ್ವ ನಂ / 10 ಗುಂಟೆಗೆ ಮೇಲ್ಪಟ್ಟ ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಳಿಸಿ. ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಪರತ್ತುಗಳು ಅನ್ವಯವಾಗುತ್ತವೆ.
- ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕ್ಷಣಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕ್ಷಣಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬ್ಯಾಂಕ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ ರಸ್ತೆ ಅಥವಾ 80 ಅಡಿ ಅಗಲದ (ಆಟೀರಿಯಲ್ಲ) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
- ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕ್ಷೋರಿಕೆಯನ್ನು ಹೊರತುಪಡಿಸಿ) ನಿರ್ವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿರ್ವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿನ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
- ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸರೇ ಇರುವ ವಾಣಿಜ್ಯ/ವಸತಿಯೇತರ ಘಾಳ್ತುಗಳಿಗೆ/ಸರ್ವೀಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್/ಘಾಳ್ತುಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ / ಮಲ್ಟಿಟ್‌ಪ್ಲಾಟ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ನೇಜ್‌ಯ ಸಂಸ್ಥೆ/ಪಾರ್ಥಿಕಾರ ಅನುಮೋದಿಸಿದ ನಕ್ಷೆಯಂತೆ).
- ಮೂಲೆ ನಿರ್ವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿರ್ವೇಶನಗಳಿಗೆ ಆಯಾ ಪ್ರದೇಶದ ನಿರ್ವೇಶನ ದರಗಳ ಹೆಚ್ಚಿಗೆ ದರ ನಿಗದಿಪಡಿಸುವುದು.
- ಈಗಾಗಲೇ ಮಾರ್ಗಸೂಚಿಯಲ್ಲಿ ಕ್ಷೋರಿಕೋಪಯೋಗಿ ಎಂದು ಸ್ವಫ್ತಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿರ್ವೇಶನದ ದರವನ್ನು ಅನುಸರಿಸತಕ್ಕದ್ದು. ಈ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಪ್ರದೇಶಗಳಲ್ಲಿ ಇರುವ ಕ್ಷೋರಿಕೋಪಯೋಗಿ ನಿರ್ವೇಶನಗಳಿಗೆ ವಾಸೋಪಯೋಗಿ ನಿರ್ವೇಶನ ದರ ನಿಗದಿಪಡಿಸುವುದು.

9. ವಿಲಾಳಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಚಿನಲ್ಲಿ ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಒಷ್ಣೆ ಟರೇನ್ / ಗಾಡೆನ್ ಏರಿಯಾ/ ಎಕ್ಸ್‌ಕೋಸ್‌ಸಿವ್ ಯೂಸೆಂಜ್ ಏರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ನಿಗದಿಪಡಿಸುವುದು.
10. **ಅನುಬಂಧ-3 ರಲ್ಯಿಯ ಅಪಾರ್ಟ್‌ಮೆಂಟ್ / ಘಾಟ್‌ಕ್ ದರಗಳು ಸೂಪರ್ ಬಿಲ್ಡಿಂಗ್ ಏರಿಯಾದ ಪಾಧವಿಕ ದರಗಳಾಗಿರುತ್ತವೆ.**  
(only basic rate); ಅಪಾರ್ಟ್‌ಮೆಂಟ್‌ನ ಒಟ್ಟು ಮೌಲ್ಯ = ಸೂಪರ್ ಬಿಲ್ಡಿಂಗ್ ಏರಿಯಾದ ಪಾಧವಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ. **ಅನುಬಂಧ- 2 ರಲ್ಯಿಯ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.**
11. ಅನುಬಂಧ-2 ರಲ್ಯಿಯ ವಿಲಾಳ / ರೋ ಹೌಸ್‌ಗಳ ದರಗಳು ವಿಲಾಳ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲಾಳ / ರೋ ಹೌಸ್ ಒಟ್ಟು ಮೌಲ್ಯ = ವಿಲಾಳ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲಾಳ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೋಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲಾಳ / ರೋ ಹೌಸ್ ಗಳು/ ವಿಲಾಳಮೆಂಟ್ ಹೃಜ್ಯಾತ್ / ಇತರಗಳಿಗೆ ಅನುಭಂದ 3 ರಲ್ಯಿಯ ವ್ಯಾಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಟೋರ್‌ಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ಜೆಂಟ್‌ಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಆಳವಡಿಸಬೇಕು. (ಉದಾ: ನಗರಸಭೆಯ ಮಹಾನಗರ ಪಾಲಿಕೆಯಾದಾಗ /ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯಿತೀಗಳು, ಪಟ್ಟಣ ಪಂಚಾಯಿತೀಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ಜೆಂಟ್‌ಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯಿತೀ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಆಳವಡಿಸಬೇಕು).
14. ಸ್ವಿರಾಸ್ವಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಚುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಿಂತ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಹೊಳ್ಳುವ ದಸ್ತಾವೇಚುಗಳಿಗೆ ಹೋಸದಾಗಿ ನಿಗದಿಪಡಿಸಿರುವ ಸ್ವಿರಾಸ್ವಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಿಂತ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕನಾಟಕ ಮುದ್ರಾಂಕ ಕಾಯ್, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.
16. Super built-up area in square meter-1.25 X Carpet Area in square meter.  
ಉದಾ:- ಒಂದು ಘಾಟ್‌ನಲ್ಲಿ 120 ಚ.ಮೀ.ಕಾರ್ಪೆಟ್ ಏರಿಯಾ

ಸೂಪರ್ ಬಿಲ್ಡಿಂಗ್ ಏರಿಯಾ, ಚದರ ಮೀಟರ್ =  $1.25 \times 120 = 150$  ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾ  
ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಘಾಟ್‌ನ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.

ಘಾಟ್‌ನ ಒಟ್ಟು ಮೌಲ್ಯ =  $150 \times 25000 = 37,50,000/-$

ಅಥವಾ

ಘಾಟ್‌ನ ಒಟ್ಟು ಮೌಲ್ಯ =  $(1.25 \times 120) \times 25000 = 37,50,000/-$

## 2. ಕೇಂದ್ರ ಮೌಲ್ಯ ಮಾಪನ ಸಮಿತಿ

**ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)**

		ನೆಲಮಹಡಿ	ಮೇಲ್ಕೆಹಡಿ
		ಪ್ರತಿ ಚೆ.ಮೀ. ರೂಗಳಲ್ಲಿ	ಪ್ರತಿ ಚೆ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಧಾವಣೆ, ಕಾಂಕ್ರಿಟ್/ಇಟ್ಟಿಗೆ ಗೋಡೆ, ಮಾರ್ಬಿಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298
2	ಆರ್.ಸಿ.ಸಿ ಧಾವಣೆ, ಇಟ್ಟಿಗೆ ಗೋಡೆ, ಗ್ರಾನ್ಯಾಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300
3	ಆರ್.ಸಿ.ಸಿ ಧಾವಣೆ, ಕಾಂಕ್ರಿಟ್ / ಇಟ್ಟಿಗೆ ಗೋಡೆ, ವಿಟ್ರಿಫ್ರೆಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000
4	ಆರ್.ಸಿ.ಸಿ ಧಾವಣೆ, ಕಾಂಕ್ರಿಟ್ / ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್/ ಸೆರಾಮಿಕ್/ ಶಾಹಭಾದ ಕಡಪ/ ಬೇತಮ್ ಚೆಲ್ರ್/ ರೆಡಾಕ್ಸ್‌ಡ್ರೆ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584
5	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣಿನ ಗೋಡೆ, ಎ.ಸಿ.ಶೀಟ್ ಧಾವಣೆ, ರೆಡಾಕ್ಸ್‌ಡ್ರೆ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064

- ಘರಾ:** 1. ಮೇಲ್ಕೊಂಡ ದರಗಳಲ್ಲಿ ಕನಿಷ್ಠ ನಾಗರೀಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈಮುಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.
2. ತಳಮಹಡಿ ಕಟ್ಟಡ (cellar, partial cellar& stilt) ಪಾಕೆಂಗಾಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.
3. ಬಿ.ಎಂ.ಆರ್.ಡಿ.ಎ ವಾಟ್‌ಪ್ರಿಗೆ ಶೇ 3.00 ರಷ್ಟು ಪರಿಯಾ ವೇಟೇಜ್ (Weightage) ಸೇರಿದ ಮೇಲ್ಕೊಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ..

### 3. ವಾಹನ ನಿಲಾಣ ದರಗಳು

ಕ್ರ.ಸಂ	ಸ್ವತ್ತಿನ ಒಟ್ಟು ಮೌಲ್ಯ	ಮೇಲಾಷಣಿಯಾಳ್ಜ್	ಮೇಲಾಷಣಿ ರಹಿತ
		(Covered Car parking)	(Open Car parking)
	ಅ) ನಿರ್ವೇಶನ ಮತ್ತು ಕಟ್ಟಡದ ಸ್ವತ್ತಗಳಿಗೆ		
	ಆ) ಅಪಾಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ)		
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದ ರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದ ಮೇಲ್ಪುಟ್ಟು	ರೂ. 3,00,000	ರೂ. 2,50,000

### 4. ಅಪಾಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ.ಸಂ	ಅಂತಸ್ತಗಳು	ಶೇಕಡಾವಾರು ಹೆಚ್ಚುವರಿ	ಕ್ರ.ಸಂ	ಅಂತಸ್ತಗಳು	ಶೇಕಡಾವಾರು ಹೆಚ್ಚುವರಿ
1	ನೆಲ ಅಂತಸ್ತಿನಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0.%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.0.%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.0%	11	15ನೇ ಅಂತಸ್ತು ಮತ್ತು ಮೇಲ್ಪುಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.5%			

ಅಪಾಟ್‌ಮೆಂಟ್ / ಘೋಟ್‌ಮೆಲುಂತಸ್ತಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ವಿಎಟರ್ X ರೂ.3000 ಪ್ರತಿ ಚದರ ವಿಎಟರ್ಗೆ) ಅಪಾಟ್‌ಮೆಂಟ್‌ಗೆ ಮೇಲ್ನುಂಡ ದರಗಳಿಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತಗಳು	ಶೇಕಡಾವಾರು	ಕ್ರ. ಸಂ	ಅಂತಸ್ತಗಳು	ಶೇಕಡಾವಾರು
1	ನೆಲ ಅಂತಸ್ಸಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

5. ಅಪಾಟ್‌ಮೆಂಟ್/ವಿಲಾಸ/ವಿಲಾಸಮೆಂಟ್/ ಟೈನಮೆಂಟ್/ ಗೇಟ್‌ಡೊಕ್‌ಮೆಂಟ್ ಕ್ರಮಾನ್ವಯಿಸಿ ಹೊಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ವ್‌ಪ್ರಾ ಏರಿಯಾದ ದರ ಮಾತ್ರ.
1) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ವ್‌ಪ್ರಾ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಟ 7.5%).

**6. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಭಂಧ-3 ಅನ್ವಯ ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾಟ್‌ಮೆಂಟ್‌ಗಳಲ್ಲಿ ಸುಮಾರು \*ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:**

ಸಾಮಾನ್ಯವಾಗಿ ಅಪಾಟ್‌ಮೆಂಟ್ ನಿರ್ಮಾಣವಾದ \*ಹತ್ತು ವರ್ಷಗಳ ನಂತರ (ಸ್ಕ್ರೇಮು ಪ್ರಾಧಿಕಾರದಿಂದ ಮಂಜೂರಾದ ನಕ್ಕೆ, Occupancy Certificate ಇತ್ತಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಲೋ ಹೆಚ್ಚಿನ ಘ್ರಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಫೆಡ್‌ಲ್‌ಲೋ-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಈಕೆ ಖರೀದಿದಾರರಿಗೆ) ತೊಂದರೆ ಆಗದಂತೆ \*ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸ್ಕ್ರೇಮು ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಕೆ, ಪ್ರಾರಂಭಿಕ ಪ್ರಮಾಣ ಪತ್ರ, ಸಾಫ್ಟ್‌ಡ್ರೆನ್ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಭಂಧ-3 ರನ್ನು ಯ (ಫೆಡ್‌ಲ್‌ಲೋ-ಎ ವಿಸ್ತೀರ್ಣದ ಯಿತ್ತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ದರ್ಶಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕ್ನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಫೆಟನ್‌ನ್ನೊತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗೌರಕಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

**ಸೂಚನೆ:** \* ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸ್ಕ್ರೇಮು ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

**List of Special Amenities provided for Apartments / Villas / Villaments / Tenament / Gated Community Houses.**

(Select the amenities by underlining the same and put ✓ mark in column no 3).

Group No	Special Amenities / Facilities /Benefits	✓ Mark
1	2	3
<b>Exempted</b>	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities is fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazar, Nandini Milk outlet, Provision store, Parlor, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carom room, Indoor games area and similar types of amenities.	

<b>Group No</b>	<b>Special Amenities / Facilities /Benefits</b>	<b>Mark</b>
1	2	3
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlor, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlor, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

**ಸೂಚನೆ :** ಅಪಾರ್ಟ್‌ಮೆಂಟ್‌/ವ್ಹಾಟ್‌/ವಿಲಾಸ್‌ಮೆಂಟ್‌/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೋಂದಿಗೆ ಕನಾರ್ಟಕ ಮುದ್ರಾಂಕ ಕಾಯ್ದು ಅವಽೊಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ವ್ಯಾಳ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸಮಿತಾಲಕ್ಷ್ಯ ಹಿಂಭಳ್ಳಿ  
ಸದಸ್ಯ ಕಾಯ್ದದಶೀ.  
ಕೇಂದ್ರ ವ್ಯಾಳ್ಯ ಮಾಪನ ಸಮಿತಿ, ಬೆಂಗಳೂರು.

## ಅನುಬಂಧ-2

ಬಸವನಗರುಡಿ ಉಪ ನೋಂದಣಿ ಕಫೀರಿ ವಾರ್ತೆಯಿ 2023-24 ನೇ ಸಾಲಿನ ಪರಿಷ್ಕತ ಮಾರ್ಗಸೂಚಿ ದರ ಪಟ್ಟಿ

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	Hobli / Village/ Area	ಸ್ಥಳೀಯ ಸಂಸ್ಥೆ/ಸರ್ಕಾರಿ ಪ್ರಾಧಿಕಾರದ ವಸತಿ ನಿರ್ವಹಣೆ.	ಸ್ಥಳೀಯ ಸಂಸ್ಥೆ/ಸರ್ಕಾರಿ ಪ್ರಾಧಿಕಾರದ ವಸತಿ ನಿರ್ವಹಣೆ ಅಪಾರ್ಟ್‌ಮೆಂಟ್‌ ಮತ್ತು ಘ್ರಾಟ್‌ಗಳ ಚೌಲ್ಪು
			ಪ್ರತಿ ಜದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಜದರ ಮೀಟರ್‌ ಸೂಪರ್ ಬಿಲ್ಪು ಏರಿಯಾಗೆ ರೂ. ಗಳಲ್ಲಿ
1	2	3	5	6
A	ಶ್ರೀನಗರ	SRINAGARA		
1	ಶ್ರೀನಗರ ಮುಖ್ಯರಸ್ತೆಗಳು	Srinagar Main Road	75000	
2	ಶ್ರೀನಗರ ಅಷ್ಟರಸ್ತೆಗಳು	Srinagar Cross Road	70000	
3	ಅನಂತಮುತ್ತಿ ಬಡಾವಣೆ	Anantha Murthy Layout	50000	
4	ಶ್ರೀನಗರ ಪ್ರೈವೆ ಲೈನ್	Srinagar Pipe Line	50000	
5	ಬ್ರಿಂಡಾವನ ನಗರ	Brindavana Nagar	50000	
6	ದಾಸರಹಳ್ಳಿ	Dasarahalli	50000	
7	ಕಾಲಿದಾಸ ಲೈಟ್‌	Kalidasa Layout	50000	
8	ಶ್ರೀನಗರ 13ನೇ ಮುಖ್ಯರಸ್ತೆ	Srinagar 13th Main Road	80000	
9	ಶ್ರೀನಗರ 10ನೇ ಮುಖ್ಯರಸ್ತೆ	Srinagar 10th Main Road	80000	
10	ಶ್ರೀನಗರ 12ನೇ ಮುಖ್ಯರಸ್ತೆ	Srinagar 12th Main Road	80000	
11	ಶ್ರೀನಗರ 14ನೇ ಮುಖ್ಯರಸ್ತೆ	Srinagar 14th Main Road	80000	
12	ಕಾಳಪ್ಪ ಭಾಗ	Kalappa Block	70000	
13	8ನೇ ಮುಖ್ಯರಸ್ತೆ	8th Main Road	78000	
14	9ನೇ ಮುಖ್ಯರಸ್ತೆ	9th Main Road	80000	
15	ಗುರುತಿಸದ ಪ್ರದೇಶಗಳು	Other Areas(Unidentified)	70000	
B	ಬಸವನಗರುಡಿ	BASAVANAGUDI		
16	ಗಾಂಧಿಬಜಾರ್	Gandhi Bazaar	150000	
17	ಡಿ.ವಿ.ಜಿ. ರಸ್ತೆ	D.V.G. Road	125000	
18	ಸೌಮ್ಯ ಸ್ಪ್ರಿಂಗ್ ಅಪಾರ್ಟ್‌ಮೆಂಟ್ ಪಿಎಡಿ ನಂ 59-28-2/13	Sowmya Springs Apartment PID No. 59-28-2/13		96400
19	ಅನಂದ ಅಪಾರ್ಟ್‌ಮೆಂಟ್ 5ನೇ ಮುಖ್ಯ ರಸ್ತೆ, ಕೆ.ಜಿ ನಗರ ಬಸವನಗರುಡಿ	Ananda Apartment 5th Main K.G Nagar, Basavanagudi		106400

20	ಮುಕ್ಕೂನ್ ಅಪಾರ್ಟ್‌ಮೆಂಟ್ ಬಸವನಗುಡಿ	Marques Apartments No 98 Basavanagudi		106400
21	ಬೃಂದಾವನ್ ಅಪಾರ್ಟ್‌ಮೆಂಟ್	Brindavan Apartment		96200
22	ಶ್ರೀಷ್ಟ ಭೂಮಿ ಅಪಾರ್ಟ್‌ಮೆಂಟ್	Shreshta Bhoomi Apartment		98000
23	ಪತಲಾಮ್ಮೆ ರಸ್ತೆ	Patalamma Road	122000	
24	ಪುಟ್ಟಣಿ ರಸ್ತೆ	Puttanna Road	102000	
25	ಕೃಷ್ಣ ರೇಸಿಡೆನ್ಸಿ	Krishna Residency		67100
26	ಲಕ್ಷ್ಮಿ ರೇಸಿಡೆನ್ಸಿ ಪಿಎಡಿ ನಂ. 51-4-41/3	Lakshmi Residency PID No. 51-4-41/3		67100
27	ದಿವಾನ್ ಮಾಥವರಾವ್ ರಸ್ತೆ	Dewan Madhav Rao Road	125000	
28	ಮೊಹಮ್ಮದನ್ ಬಳ್ಳಾಕ್	Mohammedan Block	75000	
29	ಡಾ// ಉಮರ್ ಷರೀಫ್ ರಸ್ತೆ (ಹೊಸ ನೇರಡಿ)	Dr. Oomar Shariff Road (New Addition)	75000	
30	ಖಾజಿ ಸ್ಟ್ರೋ	Khaji Street	75000	
31	ರಾನೋಜಿ ರಾವ್ ರಸ್ತೆ	Ranoji Rao Road	75000	
32	ವಾಣಿ ವಿಲಾಸ್ ರಸ್ತೆ	Vani Vilas Road	125000	
32(a)	ಹಳೇ ವೆಟೆರಿನರಿ ಹಾಸ್ಪಿಟಲ್ ರಸ್ತೆ (ಹೊಸ ನೇರಡಿ)	Old Vaterinary Hospital Road ( New Addition)	70000	
33	ವಾಣಿ ವಿಲಾಸ್ ಅಡ್ಡರಸ್ತೆ	Vani Vilas Cross Road	104000	
34	ಬುಲ್ ಟಿಂಪಲ್ ರಸ್ತೆ	Bull Temple Road	140000	
35	ಪಾರ್ಶ್ವನಾಥ್ ಅಪಾರ್ಟ್‌ಮೆಂಟ್ ಪಿಎಡಿ ನಂ. 49-6-109/1	Parshwanath Apartment PID No. 49-6-109/1		103900
36	ಪ್ಲಾಟಿನಂ ಅನಂದ್ ಅಪಾರ್ಟ್‌ಮೆಂಟ್	Platinum Anand Apartment		103900
37	ಬೃಂದಾವನ್ ಮಾನ್ ಷಣ್ ಅಪಾರ್ಟ್‌ಮೆಂಟ್	Brindavan Mansion Apartment		89600
38	ಪ್ರಾನಗ್ ಆರ್ಕ್	Pranag Arch		89600
39	ಬುಲ್ ಟಿಂಪಲ್ ಅಡ್ಡರಸ್ತೆ	Bull Temple Cross Road	120000	
40	ಸರೈಯರ್ ಸ್ಟ್ರೋ	Surveyor Street	90000	
40(1)	ಸರೈಯರ್ ಸ್ಟ್ರೋ ಅಡ್ಡ ರಸ್ತೆ (ಹೊಸ ನೇರಡಿ)	Surveyor Street Cross Road ( New Addition)	80000	
41	ಗೋವಿಂದಪ್ಪ ರಸ್ತೆ	Govindappa Road	90000	
41(1)	ಗೋವಿಂದಪ್ಪ ಅಡ್ಡ ರಸ್ತೆ (ಹೊಸ ನೇರಡಿ)	Govindappa Cross Road ( New Addition)	80000	
42	ಸಿಂಬಯಸಿನ್ ರಾಯಲ್ ಅಪಾರ್ಟ್‌ಮೆಂಟ್ ಪಿಎಡಿ ನಂ 50-28-1/1	Symbiosis Royal Apartment PID No. 50-28-1/1		70900

43	ಕೆ.ಆರ್. ರಸ್ತೆ	K.R. Road	140000	
44	ಶಾಪ್ ಸ್ಟ್ರೀಟ್ ( ಅಂಗಡಿ ಬೀದಿ)	Shop Street ( Angadi Beedi)	91000	
45	ಶ್ರೀರಾಮ ಮಂದಿರ ರಸ್ತೆ	Srirama Mandir Road	90000	
46	ರತ್ನ ವಿಲಾಸ ರಸ್ತೆ	Rathna Vilas Road	125000	
47	ಸಿಂಬಯಸಿನ್ ನಾಯಿ ಅವಾರ್ಟ್‌ಮೇಂಟ್	Symbiosis Sai Apartment		81800
48	ಚಂಪಕ್ ರಿಜೆನ್ಸಿ ಅವಾರ್ಟ್‌ಮೇಂಟ್	Champak Regency Apartment		81800
49	ಕನಕಪುರ ರಸ್ತೆ (ಪನ್. ಕರಿಯಪ್ಪ ರಸ್ತೆ)	Kanakapura Road ( S Kariyappa Road)	166000	
50	ಕನಕಪುರ ರಸ್ತೆ (ಪನ್. ಕರಿಯಪ್ಪ ರಸ್ತೆಯಿಂದ ಯಾಡಿಯಾರುಕ ಕಡೆಗೆ ಹೋಗುವ ರಸ್ತೆಗೆ ವಾಣಿಜ್ಯ)	Kanakapura Road ( S Kariyappa Road towards Yediyur Road ) Commercial	366000	
51	ಬಾಂಬೆ ಹೌಸ್ ಅವಾರ್ಟ್‌ಮೇಂಟ್ ಪಿಎಡಿ ನಂ. 50-31-55/17	Bombay House Apartment PID No. 50-31-55/17		86400
52	ಚಿಟ್ನಿಸ್ ಅಸ್ಟೆರ್ಲ್ ರಾಯಲ್ ಅವಾರ್ಟ್‌ಮೇಂಟ್	Chitny's Accent Royal Apartment		86400
53	ಪ್ರಾನವ್ ರಾಧಕೃಷ್ಣ ಟ್ರಾಕ್ಸ್‌ಲ್ ಅವಾರ್ಟ್‌ಮೇಂಟ್ ಪಿಎಡಿ ನಂ. 47-72-67	Pranav Radhakrishna Tranquil Apartment PID No. 47-72-67		86400
54	ಅಶೋಕ್ ಪರ್ವ ಅವಾರ್ಟ್‌ಮೇಂಟ್	Ashok Parva Apartment		86400
55	ಬ್ರಿಡೆಗ್ ಕ್ಲಾಸಿಕ್ ಅವಾರ್ಟ್‌ಮೇಂಟ್ ಪಿಎಡಿ ನಂ. 59-21-43/2-1	Brigade Classic Apartment PID No. 59-21-43/2-1		100700
56	ಸ್ಯಾತ್ ಎಂಡ್ ರಸ್ತೆ	South End Road	166000	
57	ಪ್ರೀಮಿಯರ್ ಗೃಹಲಕ್ಷ್ಮಿ ಅವಾರ್ಟ್‌ಮೇಂಟ್ (ಸ್ಯಾತ್ ಎಂಡ್ ರಸ್ತೆ) ಫಿ.ಎ.ಡಿ. ಸಂಖ್ಯೆ 59-23-90 ವಾಡ್ರ್ ನಂ. 59)	Premier Grihalakshmi Apartment (South End Road PID No. 59-23-90 Ward No. 59)		82600
58	ಕೆಂಪ್ಲೆ ಅಂಜನೇಯ ಟೆಂಪಲ್ ರಸ್ತೆ	East Anjaneya Temple Road	100000	
59	ವೇದಾಂತ ನಿಲಯ ಅವಾರ್ಟ್‌ಮೇಂಟ್	Vedanth Nilaya Apartment		67800
60	ಮಿಥಿಲಾ ಅವಾರ್ಟ್‌ಮೇಂಟ್	Mithila Apartment		67800
61	ವೈಸ್ ಅಂಜನೇಯ ಟೆಂಪಲ್ ರಸ್ತೆ	West Anjaneya Temple Road	100000	
62	ನಾತ್ ಅಂಜನೇಯ ಟೆಂಪಲ್ ರಸ್ತೆ	North Anjaneya Temple Road	100000	
63	ಮಾಡ್ಲೆ ಹೌಸ್ ರಸ್ತೆ	Model House Road	100000	
64	ಮಿಲೆನಿಯಾ ವೆಂಕರ್ಸ್	Millennia Ventures		70800
65	ಬಿ.ಪಿ. ವಾಡಿಯ ರಸ್ತೆ	B.P. Wadia Road	100000	
66	ಕುಮಾರ ಪಾರ್ಯಾಂಕಿನ್	Kumara Paradise		79500

67	ಬ್ರಿಗೇಡ್ ಹಾರ್ಟ್ ವೈ ಅಪಾರ್ಟ್‌ಮೆಂಟ್ ಹಿವಡಿ ನಂ. 154-W0059-20	Brigade Park View Apartment 154-W0059-20	PID No.		79500
68	ಸ್ವಾಮಿ ಟಪರ್ಸ್ ಹಿವಡಿ ನಂ. 50-29-5/54	Swamy Towers PID No. 50-29-5/54			79500
69	ಸನ್ನಿಧಿ ರಸ್ತೆ	Sannidhi Road		100000	
70	ಕೆನ್ಸೆಲ್ ಎಂಡ್ ರಸ್ತೆ	East End Road		106000	
71	ಹೆಚ್. ಬಿ. ಸಮಾಜ ರಸ್ತೆ	H.B. Samaja Road		104000	
71(a)	ಹೆಚ್. ಬಿ. ಸಮಾಜ ಅಡ್ಡ ರಸ್ತೆ (ಹೊಸ ಸೇರುದೆ)	H.B. Samaja Cross Road ( New Addition)		102000	
72	ಚರ್ಚ್ ಸ್ಟ್ರೀಟ್	Church Street		100000	
73	ಸೈಕಾನ್ ಹೆರಿಟೇಜ್ ಅಪಾರ್ಟ್‌ಮೆಂಟ್	Sycon Heritage Apartment			79500
74	ಶ್ರದ್ಧಾನಂದ ಭವನ್ ರಸ್ತೆ	Shraddhananda Bhavan Road		100000	
74(a)	ಶ್ರದ್ಧಾನಂದ ಭವನ್ ಅಡ್ಡ ರಸ್ತೆ (ಹೊಸ ಸೇರುದೆ)	Shraddhananda Bhavan Cross Road ( New Addition)		90000	
75	ಮಾರ್ಕೆಟ್ ರಸ್ತೆ	Market Road		100000	
76	ಮೆದಲಿಯಾರ್ ರಸ್ತೆ	Modaliar Road		100000	
77	ಡಯಾಗನಲ್ ರಸ್ತೆ (ಮಿನರ್ವ ವೈಟ್ ದಿಯ ಸಜ್ಜನರಾವ್ ವೃತ್ತಾದ ಪರೆಗೆ)	Diagonal Road (Minarva Circle to Sajjan Rao Carcle)		110000	
78	ನಾಯಾಪನಲ್ ಹೈಸ್ಕೂಲ್ ರಸ್ತೆ	National High School Road		110000	
79	ಪಟಾಲಪುರ್ ನುಡಿ ಬೀದಿ ರಸ್ತೆ	Patalamma Temple Street Road		110000	
80	ರಾಷ್ಟ್ರೀಯ ವಿದ್ಯಾಲಯ ರಸ್ತೆ	Rashtreeya Vidhyalaya Road		110000	
81	ಕಾಳಪ್ಪ ಭಾಳ್ಕ್ (ಬಿ. ಗುಡಿ)	Kalappa Block ( B. Gudi)		100000	
C	ಟಾಟಾ ಸಿಲ್ಕ್ ಫಾರ್ಮ	Tata Silk Farm			
82	ಟಾಟಾ ಸಿಲ್ಕ್ ಫಾರ್ಮ 1, 2, 3, 4 ಮತ್ತು 5ನೇ ಮುಖ್ಯ ರಸ್ತೆ	Tata Silk Farm 1, 2, 3, 4 and 5th Main Road		115000	
83	ಟಾಟಾ ಸಿಲ್ಕ್ ಫಾರ್ಮ 6ನೇ ಮುಖ್ಯ ರಸ್ತೆ	Tata Silk Farm 6th Main Road		115000	
84	ಟಾಟಾ ಸಿಲ್ಕ್ ಫಾರ್ಮ 7, 8 ಮತ್ತು 9ನೇ ಮುಖ್ಯ ರಸ್ತೆ	Tata Silk Farm 7, 8 and 9th Main road		105000	
85	ಟಾಟಾ ಸಿಲ್ಕ್ ಫಾರ್ಮ 4ನೇ ಮುಖ್ಯ ರಸ್ತೆ 1 ಮತ್ತು 2ನೇ ಅಡ್ಡ ರಸ್ತೆ	Tata Silk Farm 4th Main road 1st and 2nd Cross Raod		105000	
86	ಟಾಟಾ ಸಿಲ್ಕ್ ಫಾರ್ಮ 5ನೇ ಏ ಮತ್ತು ಬಿ ಮುಖ್ಯ ರಸ್ತೆ	Tata Silk Farm 5th A and B Main Road		115000	
87	ಟಾಟಾ ಸಿಲ್ಕ್ ಫಾರ್ಮ ಮತ್ತು ಇತರೆ ಪ್ರದೇಶ	Tata Silk Farm and Other Cross Road		110000	
88	ಸುಭಾರಾಮ ಚೆಟ್ಟಿ ರಸ್ತೆ	Subbarama Chetty Road		115000	

89	ಅಶಿಷ್ ಪ್ರೈಡ್ ಅಪಾರ್ಟ್‌ಮೆಂಟ್	Aashish Pride Apartment		72000
90	ಮಲ್ಲಿಕಾಜುನ ಸ್ವಾಮಿ ದೀಪಲ್ ಸ್ಟ್ರೋ	Mallikarjuna Swamy Temple Street	100000	
91	ಎಸ್. ಕರಿಯಪ್ಪ ರಸ್ತೆ	S. Kariyappa Road	166000	
92	ಸೌತ್ ಕ್ರೋಸ್ ರಸ್ತೆ	South Cross Road	100000	
93	ರಿಸರ್ವೇರ್ ಸ್ಟ್ರೋ	Reservoir Street	100000	
94	ಬುಲ್ಗ್ರೋ ರಾಕ್ ರಸ್ತೆ	Bugle Rock Road	100000	
95	ಎಂ. ಎನ್. ಕೃಷ್ಣರಾವ್ ರಸ್ತೆ	M. N. Krishna Rao Road	125000	
96	ಮೊಲೀಸ್ ಸ್ಟೇಷನ್ ರಸ್ತೆ	Police Station Road	125000	
97	ಕನಕ ಎನ್‌ಎಂ್‌ಪ್ರೋ	Kanaka Enclave		85700
98	ಕೃಷ್ಣ ರಸ್ತೆ	Krishna Road	122000	
99	ಗುರುತಿಸದ ರಸ್ತೆಗಳು	Unidentified Roads	105000	
D	ಕಥರಿಗುಪ್ಪೆ	KATHARIGUPPE		
100	ಕಥರಿಗುಪ್ಪೆ ಮುಖ್ಯ ರಸ್ತೆಗಳು	Kathariguppe Main Roads	106000	
101	ಕಥರಿಗುಪ್ಪೆ ಗ್ರಾಮ	Kathariguppe Village	65000	
102	ಕಥರಿಗುಪ್ಪೆ ಗುರುತಿಸದ ಮುಖ್ಯರಸ್ತೆಗಳು (ಹೊಸ ಸೇರಣೆ)	Kathariguppe Unidentified Main Roads (New Addition)	70000	
103	ಕಥರಿಗುಪ್ಪೆ ಅಡ್ಡರಸ್ತೆಗಳು (ಹೊಸ ಸೇರಣೆ)	Kathariguppe Cross Roads (New Addition)	65000	
104	ಕಾವೇರಿನಗರ್	Kaveri Nagar	65000	
105	ಕಥರಿಗುಪ್ಪೆ ಬಿಡ್ಲಿ ಬಡಾವಣೆ	Kathariguppe BDA Layout	91000	
106	ಕೆಂಪೇಗೌಡ ಲೇಟ್‌ಟ್‌ರ್	Kempegowda Layout	80000	
107	ಪವಮಾನ ಫಾಲ್ಟ್	Pavamana Flat		53500
108	ರಾಮರಾವ್ ಬಡಾವಣೆ	Rama Rao Layout	66000	
109	ವಿವೇಕಾನಂದ ನಗರ	Vivekananda Nagar	78000	
110	ಗುರುತಿಸದ ಪ್ರದೇಶಗಳು	Unidentified Areas	68000	
111	ಭುವನೇಶ್ವರಿ ನಗರ	Bhuvaneshwari Nagar	59000	
112	ಸಿದ್ದಾರ್ಥ ಲೇಟ್‌ಟ್	Siddartha Layout	65000	
113	ಕೆ.ಎ.ಬಿ ಬಡಾವಣೆ	K.E.B Layout	65000	
114	ಹಾದಿ ಕಮಿಷನ್ ಲೇಟ್‌ಟ್	Khadi Commission Layout	65000	
115	ಬಾಲಾజಿ ನಗರ್	Balaji Nagar	59000	
116	ಗುರುರಾಜ ಲೇಟ್‌ಟ್	Gururaja Layout	59000	
117	ಕಥರಿಗುಪ್ಪೆ ಪ್ರಾವ್ ರೆವೆನ್ಯೂ	Katthariguppe East Revenue	59000	
118	ವಿನಾಯಕ ನಗರ್	Vinayaka Nagar	75000	
119	ನ್ಯೂ ಕೆಂಪೇಗೌಡ ಬಡಾವಣೆ	New Kempegowda Layout	65000	

120	ಮಂಜುನಾಥನಗರ ಸ್ಟ್ರೋ	Manjunathnagar Slum	55000	
E	ಕುಮಾರಸ್ವಾಮಿ ಬಡಾವಡೆ	KUMARASWAMY LAYOUT		
121	ಕುಮಾರಸ್ವಾಮಿ ಬಡಾವಡೆ 1ನೇ ಹಂತ	Kumaraswamy Layout 1st Stage	85000	
121(a)	ಕುಮಾರಸ್ವಾಮಿ ಬಡಾವಡೆ (ಇ.ಡಬ್ಲ್ಯೂ ಎಸ್) (ಹೊಸ ಸೇರ್ವೆಸಡೆ)	Kumaraswamy Layout (EWS) ( New Addition)	50000	
121(b)	ರಾಜ್ಯೋತ್ಸವ ನಗರ(ಹೊಸ ಸೇರ್ವೆಸಡೆ)	Rajyothsava Nagar ( New Addition)	50000	
122	ಹೆಮಾದ್ರಿ ಲೀವೆನ್ಸ್ ಪಿಪಿಡಿ ನಂ. 55-277-538/539	Hemadri Livens PID No. 55-277-538/539		65000
123	ಕುಮಾರಸ್ವಾಮಿ ಬಡಾವಡೆ 14ನೇ ಮುಖ್ಯ ರಸ್ತೆ	Kumaraswamy Layout 14th Main Road	100000	
124	ಕುಮಾರಸ್ವಾಮಿ ಬಡಾವಡೆ 2ನೇ ಹಂತ	Kumaraswamy Layout 2nd Stage	80000	
125	ಸಮೃದ್ಧಿ ಲೇಟೆಟ್	Samruddhi Layout	71500	
126	ಅದಿತ್ಯ ಪ್ರಾರ್ಥ್ಯೇನ್	Adithya Paradise		62100
127	ವಿ ಎಸ್ ವೈಷ್ಣವಿ ಪ್ರಾರ್ಥ್ಯೇನ್ ಪಿಪಿಡಿ ನಂ. 53-365-2539/2532	V S Vyshnavi Paradise PID No. 53-365-2539/2532		62100
128	ಟೀಚರ್ಸ್ ಕಾಲೆನೆ (ಕಡಿರೆನಹಳ್ಳಿ)	Teacher's Colony (Kadirenahalli)	65000	
129	ಮಾರುತಿ ಲೇಟೆಟ್ (ಬಿಕಾಶಿಪುರ)	Maruthi Layout ( Bikashipura)	70000	
130	ವಿಟ್ಲ್ ನಗರ (ಬಿಕಾಶಿಪುರ)	Vittal Nagar (Bikashipura)	70000	
131	ಇಸ್ರೋ ಲೇಟೆಟ್ (ಬಿಕಾಶಿಪುರ)	ISRO Layout ( Bikashipura)	80000	
132	ಜಿಕೆಚ್ ಬಿ ಎಸ್ ಸಿ ಲೇಟೆಟ್ (ಜರಗನಹಳ್ಳಿ)	JHBSC Layout (Jaraganahalli)	65000	
133	ಬೇಂಡ್ ನಗರ (ಕಡಿರೆನಹಳ್ಳಿ)	Bendre Nagar ( Kadirenahalli)	65000	
134	ಮಿನಾಜ್ ನಗರ (ಕಡಿರೆನಹಳ್ಳಿ)	Minhaz Nagar (Kadirenahalli)	60000	
F	ಗಾವಿಪುರ	GAVIPURA		
135	ಗಾವಿಪುರ ಗ್ರಾಮ	Gavipura Village	55000	
136	ಬ್ರಿಂಡಾವನ ನಗರ	Brindavan Nagar	55000	
137	ಗಾವಿಪುರ ಎಕ್ಸೆಂಪ್ಲಾಸ್ಟಿಕ್	Gavipura Extension	68000	
138	ಸ್ಕ್ಯಾಲ್ ಲೈನ್ ಸೋಲ್ನ್ ರಾಯ್ಸ್ ಅಪಾರ್ಟ್‌ಮೆಂಟ್ (ಗಾವಿಪುರ ಭಾಗಂ ಬಳ್ಳಕ್ಕೆ)	Sky Line Golden Roys Apartment (Gavipura Chhathram Block)		56900
139	ಬ್ರಿಗೇಡ್ ಹಿಲ್ ಪ್ರಾ ಅಪಾರ್ಟ್‌ಮೆಂಟ್	Brigade Hill View Apartment		56900
140	ಬಸಪ್ಪ ಲೇಟೆಟ್	Basappa Layout	65000	
141	ಭವಾನಿ ನಗರ	Bhavani Nagar	55000	
142	ರಾಮಕೃಷ್ಣ ಬಡಾವಡೆ	Ramakrishna Layout	55000	
143	ಧೋಬಿ ನಂಜಪ್ಪ ಬಳ್ಳಕ್ಕೆ	Dhobhi Nanjappa Block	55000	
144	ವೀವರ್ಸ್ ಕಾಲೆನೆ	Weavers Colony	55000	

145	ವಿಕ್ರಮಾಧಿತ್ಯ ರಸ್ತೆ	Vikramadhithya Road	55000	
146	ಚಂಡ್ರಗುಪ್ತ ಮೌರ್ಯ ರಸ್ತೆ	Chandraguptha Mourya Road	60000	
147	ಗೋದಾವರಿ ನದಿ ರಸ್ತೆ	Godavari River Road	60000	
148	ಕಿಟ್ಟರ್ ರಾಣಿ ಚೆನ್ನಾಮ್ಮೆ ರಸ್ತೆ	Kittur Rani Chennamma Road	60000	
149	ಜಿ. ಅರ್. ಟೆಂಪಲ್ ಪಿನ್ ಅವಾಟರ್‌ಮೇಂಟ್ ಪಿಎಡಿ ನಂ. 52-112-239	G R Templeton Apartment PID No. 52-112-239		74000
150	ಅಕ್ಕಮಹಾದೇವಿ ರಸ್ತೆ	Akka Mahadevi Road	60000	
151	ತುಂಬದ್ರಾ ನದಿ ರಸ್ತೆ	Thunga Bhadra River Road	60000	
152	ಕಾವೇರಿ ನದಿ ರಸ್ತೆ	Kaveri River Road	60000	
153	ಅಲ್ಲಮ ಪ್ರಭು ರಸ್ತೆ	Allama Prabhu Road	60000	
154	ಕುಮಾರ ರಾಮ ರಸ್ತೆ	Kumara Rama Road	60000	
155	ಲಕ್ಷ್ಮಿಪುರ	Lakshmipura	60000	
156	ನುರುತ್ತಿಸದ ಪ್ರದೇಶಗಳು	Unidentified Areas	60000	
G	ಗವಿಪುರ ನುಟ್ಟಿಕಳ್ಳಿ	GAVIPURA GUTTAHALLI		
157	ಕೆಂಪೇಗೌಡನಗರ	Kempegowda Nagar	60000	
158	ಸಾಯಿ ರಸ್ತೆ ೦ ಮ್ಯಾನ್‌ರ್ ಅವಾಟರ್‌ಮೇಂಟ್	Sai Rathnam Manor Apartment		57700
159	ಸಮೀರಪುರ	Sameerapura	40000	
160	ದತ್ತತ್ಯಾಯ ಎಕ್ಸ್‌ಟೆನ್ಷನ್	Datthathreya Extension	48000	
161	ಮಹಾಂತ ಲೈಟ್‌ಫೀಟ್	Mahantha Layout	60000	
162	ವಿನಾಯಕ ಎಕ್ಸ್‌ಟೆನ್ಷನ್ ( ವಿನಾಯಕನಗರ )	Vinayaka Extension ( Vinayakanagar)	55000	
163	ಲಕ್ಷ್ಮಿಪುರ	Lakshmipura	60000	
164	ಜ್ಯೇಂದ್ರ ಸಂಕಲ್ಪ ಅವಾಟರ್‌ಮೇಂಟ್	Jain Samkalp Apartment		58300
165	ಕ.ಜಿ. ನಗರ ಮುಖ್ಯರಸ್ತೆ / ೧ನೇ ಮುಖ್ಯರಸ್ತೆ	K.G. Nagar Main Road / 1st Main Road	80000	
166	ನುರುತ್ತಿಸದ ಪ್ರದೇಶಗಳು	Unidentified Areas	60000	
H	ಗೇರಹಳ್ಳಿ	GERAHALLI		
167	ಗೇರಹಳ್ಳಿ	Gerahalli	78000	
168	ಶ್ರೀನಿವಾಸನಗರ ಮುಖ್ಯರಸ್ತೆ	Srinivasa Nagar Main Road	85000	
169	ಶ್ರೀನಿವಾಸನಗರ ಅಡ್ಡರಸ್ತೆಗಳು	Srinivasa Nagar Cross Road	78000	
170	ಶ್ರೀನಿವಾಸನಗರ ೮೦ ಅಡಿ ರಸ್ತೆ	Srinivasa Nagar 80 Feet Road	106000	
171	ಡಾ. ರಾಜ್ ರಸ್ತೆ	Dr. Raj Road	91000	
172	ಶ್ರೀನಿವಾಸನಗರ ನುರುತ್ತಿಸದ ಪ್ರದೇಶಗಳು	Srinivasa Nagar Unidentified Areas	78000	
I	ವಿಶ್ವೇಶ್ವರಪುರಂ	VISHWESHWARAPURAM		
173	ವಿಶ್ವೇಶ್ವರಪುರಂ	Vishweshwarapuram	120000	

174	ಅಶಕ್ತ ಪೊಷಕಸಭಾ ರಸ್ತೆ (ಹೊನ ಸೇವಡೆ)	Ashaktha Poshaka Sabha Road (New Addition)	91000	
175	ಹರಿಹಂತ್ ಮಲಿಗೆ ಅಪಾರ್ಟ್‌ಮೆಂಟ್	Harihanth Malige Apartment		100800
176	ಸಜ್ಜನರಾವ್ ರಸ್ತೆ	Sajjan Rao Road	118000	
177	ವಾಸವಿ ಟಿಂಪಲ್ ರಸ್ತೆ	Vasavi Temple Road	115000	
178	ಸಂಪೂರ್ಣ ಜೀಂಬರ್ ಅಪಾರ್ಟ್‌ಮೆಂಟ್	Sampoorna Chambers Apartment		75700
179	ರಾಮ ಐಯ್ಯಂಗಾರ್ ರಸ್ತೆ	Rama Iyyengar Road	91000	
180	ಕವಿ ಲಕ್ಷ್ಮೀಶ ರಸ್ತೆ (ಸಜ್ಜನರಾವ್ ವ್ಯತ್ತಿ ದಿಂದ ನ್ಯಾಷನಲ್ ಕಾಲೇಜ್ ವ್ಯತ್ತದ ಪರೆಗೆ)	Kavi Lakshmeesha Road (Sajjan Rao Circle to National College Circle)	92000	
181	ಅಶ್ವಥ ಕಟ್ಟೆ ರಸ್ತೆ	Ashwath Katte Road	91000	
182	ಮಿಡಲ್ ಸ್ಕೂಲ್ ರಸ್ತೆ (ವಿ.ವಿ. ಪುರಂ)	Middle School Road ( V.V. Puram)	91000	
183	ಪಂಪ ಮಹಾಕವಿ ರಸ್ತೆ	Pampa Mahakavi Road	91000	
184	ಜೈನ್ ಟಿಂಪಲ್ ಸ್ಟ್ರೀಟ್	Jain Temple Street	91000	
185	ಶ್ರದ್ಧಾನಂದ ಭವನ್ ರಸ್ತೆ	Shraddhananda Bhavan Road	91000	
186	ಬುರುಗಲ್ ಮತ್ತ ರಸ್ತೆ	Burugal Matt Road	91000	
187	ನ್ಯಾಷನಲ್ ಹೈಸ್ಕೂಲ್ ರಸ್ತೆ	National High School Road	115000	
188	ತೆಂಕ್ಕು ಸರ್ಕಾರ್	East Circle	115000	
189	ನುರುತ್ತಿಸಿದ ಪ್ರದೇಶಗಳು	Unidentified Areas	106000	
190	ವಿ.ವಿ.ಜಿ ಮನ್ಸ್ಟಿನ್ ಅಪಾರ್ಟ್‌ಮೆಂಟ್ (ವಿ.ವಿ.ಪುರಂ ವಾಸವಿ ಟಿಂಪಲ್ ರಸ್ತೆ ಪ್ರದೇಶದಲ್ಲಿ ಖಾತಾ ಸಂಖ್ಯೆ: 33, ವಾಡ್‌ ಸಂಖ್ಯೆ: 143 ಮತ್ತು ವಿತ್ತೀಣ 25744 ಚ.ಅ, B+G+12Uf)	SVG Manhattan Apartment (V.V.Puram Vasavi Temple Road Area, Katha No. 33, Ward no. 143, Area 25744 Sq.Ft, B+G+12Uf)		75500
190A	ಪ್ರಸ್ತೀಜ್ ಬೋಟಾನಿಕ್ ಅಪಾರ್ಟ್‌ಮೆಂಟ್ (ಹೊನ ಸೇವಡೆ)	Prestige Botanic Apartment (New Addition)		91000
J	ಶಂಕರಪುರಂ	SHANKARAPURAM		
191	ಶಂಕರಪುರಂ	Shankarapuram	120000	
192	ಅದರ್ಶ ಪ್ರಾಸ್ತಾ ಅಪಾರ್ಟ್‌ಮೆಂಟ್ ಹಿಂಡಿ ನಂ. 49-54-7/14	Adarsha Manor Apartment PID No. 49-54-7/14		108400
193	ಎನ್ ಟ್ರೈವ್ ಅಪಾರ್ಟ್‌ಮೆಂಟ್	Enclave Apartment		108400
194	ರಂಗರಾವ್ ರಸ್ತೆ ಕಾನಿಕ್ ರಸ್ತೆ,	Ranga Rao Karnik Road	92000	
195	ರಂಗಸಂಪೂರ್ಣ ಅಪಾರ್ಟ್‌ಮೆಂಟ್	Rangasampoorna Apartment		79400
196	ಬ್ರಿಗೇಡ್ ರತ್ನ ಅಪಾರ್ಟ್‌ಮೆಂಟ್	Brigade Rathna Apartment		79400
197	ಬುಲ್ ಟಿಂಪಲ್ ರಸ್ತೆ	Bull Temple Road	130000	
198	ಚಿಕ್ಕಣ ಗಾಡನ್	Chikkanna Garden	81000	
199	ನುರುತ್ತಿಸಿದ ಪ್ರದೇಶಗಳು	Unidentified Areas	92000	
H	ಸುಂಕೆನಹಳ್ಳಿ	SUNKENAHALLI		

200	ಸುಂಕೆನಹಳ್ಳಿ	Sunkenahalli	65000	
201	ಸುಂಕೆನಹಳ್ಳಿ ಅಡ್ಜೆಂಟ್	Sunkenahalli Adjacent	93000	
202	ಬುಲ್ ಟೆಂಪಲ್ ರಸ್ತೆ	Bull Temple Road	130000	
203	ವಿನಾಯಕ ನಗರ	Vinayaka Nagara	65000	
204	ಮಂಜುನಾಥನಗರ ಸ್ಲಮ್	Manjunathanagar Slum	55000	
205	ಗುರುತಿಸದ ಪ್ರದೇಶಗಳು	Unidentified Areas	91000	
I	ಹನುಮಂತನಗರ	HANUMANTHANAGAR		
206	ಹನುಮಂತನಗರ ಮುಖ್ಯರಸ್ತೆ	Hanumanthanagar Main Road	97000	
207	ಹನುಮಂತನಗರ ಅಡ್ಜರಸ್ತೆ	Hanumanthanagar Cross Road	90000	
208	ಹನುಮಂತನಗರ 50 ಅಡಿ ರಸ್ತೆ	Hanumanthanagar 50 Feet Road	114000	
209	ಮೈಯ್ ಜಾಯ್ ರಸ್ತೆ	Mount Joy Road	92000	
210	ರಾಮಾಂಜನೇಯ ಮುಖ್ಯ ರಸ್ತೆ	Ramanjaneya Main Road	120000	
211	ರಾಮಾಂಜನೇಯ ಅಡ್ಜರಸ್ತೆ	Ramanjaneya Cross Road	96000	
212	ಹನುಮಂತನಗರ 4ನೇ ಅಡ್ಜರಸ್ತೆ	Hanumanthanagar 4th Cross Road	112000	
213	ಗುರುತಿಸದ ಪ್ರದೇಶಗಳು	Unidentified Areas	90000	
J	ಎನ್ ಆರ್ ಕಾಲೋನಿ	N R COLONY		
214	ಎನ್ ಆರ್ ಕಾಲೋನಿ 1ನೇ ಮುಖ್ಯರಸ್ತೆ	N R Colony 1st Main Road	96000	
215	ಎನ್ ಆರ್ ಕಾಲೋನಿ 2ನೇ ಮುಖ್ಯರಸ್ತೆ	N R Colony 2nd Main Road	95000	
216	ಎನ್ ಆರ್ ಕಾಲೋನಿ 3ನೇ ಮುಖ್ಯರಸ್ತೆ	N R Colony 3rd Main Road	95000	
217	ಎನ್ ಆರ್ ಕಾಲೋನಿ 4ನೇ ಮುಖ್ಯರಸ್ತೆ	N R Colony 4th Main Road	93000	
218	ಎನ್ ಆರ್ ಕಾಲೋನಿ 5ನೇ ಮುಖ್ಯರಸ್ತೆ	N R Colony 5th Main Road	96000	
219	7ನೇ ಅಡ್ಜರಸ್ತೆ ಎನ್ ಆರ್ ಕಾಲೋನಿ	7th Cross Road N R Colony	96000	
220	ಎನ್ ಆರ್ ಕಾಲೋನಿ ಗುರುತಿಸದ ಇತರೆ ಮುಖ್ಯರಸ್ತೆ ಮತ್ತು ಅಡ್ಜರಸ್ತೆಗಳು	N R Colony Other Unidentified Main Roads and Cross Roads	93000	
K	ತ್ಯಾಗರಾಜನಗರ	THYAGARAJANAGAR		
221	ತ್ಯಾಗರಾಜನಗರ	Thyagarajanagar	91000	
222	ವಿದ್ಯಾಪೀಠ ಸರ್ಕಲ್ ಮುಖ್ಯ ರಸ್ತೆ	Vidyapeeta Circle Main Road	112000	
223	ವಿನಾಯಕ ನಗರ (ವಿದ್ಯಾಪೀಠ ಹತ್ತಿರ)	Vinayaka Nagara (Near Vidya Peeta)	82000	

224	ಭೋವಿ ಕಾಲ್ಯಾನಿ	Bhovi Colony	50000	
225	ಗ್ರೇಪ್ ಗಾರ್ಡನ್	Grape Garden	50000	
226	ಬ್ರಿರಪ್ಪ ಬ್ಲಕ್	Byrappa Block	50000	
227	ನೇತಾಜಿ ರಸ್ತೆ	Nethaji Road	50000	
228	ಗಣೇಶ ಮಂದಿರ ರಸ್ತೆ	Ganesha Mandir Road	50000	
229	ಬಾಲಾಜಿ ರಸ್ತೆ	Balaji Road	50000	
230	ಗ್ರಾಮ ದೇವತಾ ರಸ್ತೆ	Grama Devatha Road	50000	
231	ಪೋಸ್ಟ್ ಅಫೀಸ್ ರಸ್ತೆ	Post Office Road	60000	
232	ಸಿ.ಟಿ.ಬೆಡ್	C. T. Bed	64000	
233	ನಾಗಸಂದ್ರ ಮುಖ್ಯರಸ್ತೆ	Nagasandra Main Road	82000	
234	ನುರುತಿಸದ ಪ್ರದೇಶಗಳು	Unidentified Areas	64000	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಲ್ಲಿಕಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸಲಿತಾ ಲಕ್ಷ್ಮೀ ಹಿ ಬೆಳ್ಗಲೆ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಲ್ಲಿಕಿ, ಬೆಂಗಳೂರು.

2023-24 ನೇ ಸಾಲಿಗೆ ಒಸವನಗುಡಿ ಜಿಲ್ಲೆಯ ಚಾಮರಾಡಪೇಟೆ ಉಪನೋಂದಣಿ ಕಳೇರಿ ವ್ಯಾಪ್ತಿಯ ಫಿರಾಫ್ತಿಗಳ ಪ್ರಸ್ತಾವಿತ ಪರಿಷ್ಕತ ಮಾರ್ಗಸೂಚಿ ಮೌಲ್ಯದ ದರವನ್ನು

ಕ್ರ. ಸಂ.	ಹೋಬಳಿ/ ಗ್ರಾಮ/ ವಾಡ್‌/ ರಸ್ತೆ /ಪ್ರದೇಶದ ಹೆಸರು	Hobli/Village/Ward/Road/Area Name	ಸ್ಥಳೀಯ ಸಂಸ್ಥೆ/ಸಂಸ್ಥೆ ಪ್ರಾಧಿಕಾರದ ಪರಿಷತ್ ನಿರ್ವಹಣೆ/ ಅಪಾರ್ಟ್‌ಮೆಂಟ್‌ ಹಾಗೂ ಪ್ರಾಧಿಕಾರ ಮೌಲ್ಯ ಪ್ರತಿ ಜ.ನ್ಯೂಟರ್ ಸೊಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4
A	ಅಣಿಪುರ	Annipura	
1	ಅಣಿಪುರ	Annipura	30000
B	ಅಜಾದ್ ನಗರ	Azadnagara	
2	ಅಜಾದ್ ನಗರ	Azadnagara	30000
3	ಅಜಾದ್ ನಗರ 1 ರಿಂದ 7ನೇ ಅಡ್ಡರಸ್ತೆ ಮತ್ತು ಇತರೆ ಪ್ರದೇಶ	Azadnagara 1st - 7th Cross and Other Area	22000
C	ಅವಲಹಳ್ಳಿ	Avalahalli	
4	ಅವಲಹಳ್ಳಿ ಮತ್ತು ಟೀಲಿಕಾಂ ಬಡಾವನೆ	Avalahalli and Telecom Layout	76000
5	ಅವಲಹಳ್ಳಿ ಬಿ.ಡಿ.ಎಲ್ ಬಡಾವನೆ	Avalahalli BDA Layout	74000
D	ಬನಶಂಕರಿ 1ನೇ ಹಂತ	Banashankari 1st Stage	
6	ಬನಶಂಕರಿ 1 ನೇ ಹಂತ	Banashankari 1st Stage	71000
7	ಬನಶಂಕರಿ 1ನೇ ಹಂತ ಬಿ.ಡಿ.ಎಲ್	Banashankari 1st Stage BDA	76000
8	ಕಲ್ಯಾಣಿ ನಗರ (ಕಲ್ಯಾಣಿ ಗಾಡನ್) (51-45-2)	Kalyani Nagar (Kalyani Garden) (51-45-2)	47000
9	ಅಶೋಕನಗರ	Ashokanagara	68000
10	ರಾಮ್‌ಲೀಲಾ ಅಪಾರ್ಟ್‌ಮೆಂಟ್, ವಾಜಪೇಯಂ ಗಾಡನ್, (ಅಶೋಕನಗರ) (51-45-3)	Ramleela Apartment, Vajapeyam Garden, Ashoknagara (51-45-3)	60000
11	ಎ.ಸೈಟ್ ವೆಂಕಟ್ ಬ್ರಿಂಡಾವನ್‌ಪ್ಲ್ಯಾಟ್	A Knight Ventures Brindavanam	61000
12	ಬನಶಂಕರಿ 1ನೇ ಹಂತ ಇತರೆ ಪ್ರದೇಶಗಳು	Banashankari 1st Stage Other Areas	66000
E	ಶ್ರೀನಿವಾಸನಗರ	Srinivasanagar	
13	ಶ್ರೀನಿವಾಸನಗರ ಮುಖ್ಯರಸ್ತೆ	Sreenivasanagara Main Road	80000
14	ಶ್ರೀನಿವಾಸನಗರ 80 ಅಡಿ ರಸ್ತೆ	Srinivasanagara 80 Feet Road	100000
15	ಶ್ರೀನಿವಾಸನಗರ ಇತರೆ ಪ್ರದೇಶಗಳು	Srinivasanagar Other Areas	63000
F	ಬನಶಂಕರಿ 3ನೇ ಹಂತ	Banashankari 3rd Stage	
16	ಬನಶಂಕರಿ 3ನೇ ಹಂತ	Banashankari 3rd Stage	81000
17	ವಿಂಡ್‌ಸರ್ಟ್ ಅಂಬಿಕ ಅಪಾರ್ಟ್‌ಮೆಂಟ್ (55-198-16)	Windsor Ambika Apartment (55-198-16)	60000
18	ಪಳ್ಳವಿ ರೆಸಿಡೆನ್ಸಿ	Pallavi Residency	60000
19	ಮಾರ್ವೆಲ್ ಎನ್ಕ್ಲೇವ್	Marvel Enclave	60000
20	ವೈಭವ್ ಅಪಾರ್ಟ್‌ಮೆಂಟ್	Vaibhav Apartment	60000

21	ಬಿ.ಡಿ.ಎ.ಲೇಟೆರ್ ಮುಖ್ಯರಸ್ತೆಗಳು	BDA Layout Main Road and 80 feet Road	94000
22	100 ಅಡಿ ಪರ್ಕುಲ ರಸ್ತೆ (ರಿಂಗ್ ರಸ್ತೆ)	100 Feet Ring road	140000
23	ಪೂರ್ಣಪ್ರಜ್ಞ ಬಡಾವಣೆ	Purnapragna layout	54000
24	ನಿತ್ಯ ಚಿತ್ಕಳ (54-247-52)	Nitya Chithkala (54-247-52)	47000
25	ಮುನೇಶ್ವರ ಬ್ಲಕ್	Muneshwara Block	53000
26	ಮೈಸೂರು ಬ್ಯಾಂಕ್ ಕಾಲೇಜೆ	Mysore Bank Colony	65000
27	ಶ್ರೀಮಾತ ಸದಗುಹಮ್ (54-266-02)	Sri Matha Sadguham (54-266-02)	51000
28	ಕಾಲಪ್ಪ ಬ್ಲಕ್	Kalappa Block	38000
29	ಐ.ಟಿ.ಐ ಬಡಾವಣೆ	ITI Layout	47000
30	ಕಾಮಕ್ಯ ಬಡಾವಣೆ	Kamakya Layout	47000
31	ಕೆಂಪೇಗೌಡ ಬಡಾವಣೆ	Kempegowda Layout	67000
32	ಚೋಡೆಶ್ವರಿ ರಸಿಡೆನ್ಸಿ (54-303-3)	Chowdeshwari Residency (54-303-3)	57000
33	ವಿದ್ಯಾಪೀಠ ಹಿಂಧಾಗೆ	Vidyapeeta Behind	45000
34	ಚನ್ನಮೃಷ್ಣಕೆರೆ ಅಭಜ್ಜಕಟ್ಟು	Channammanakere Achhukattu	53000
35	ಸಾಯಿ ಮಧುರಾ ಗ್ರೇನ್ (54-117-118)	Sai Madhura Grace (54-117-118)	46000
36	ಸಿದ್ಧ ಎನ್ಕ್ಲೇವ್ (54-117-118)	Siddha Enclave (54-117-118)	45000
37	ಸಾಯಿ ಶ್ರೀನಿವಾಸ ರಸಿಡೆನ್ಸಿ (54-117-118)	Sai Sreenivasa Residency (54-117-118)	45000
38	ಸಪ್ತಗಿರಿ ರಸಿಡೆನ್ಸಿ (54-117-118)	Saptagiri Residency (54-117-118)	45000
39	ಭುವನೆಶ್ವರಿ ನಗರ (ಬಿ.ಎಸ್.ಕೆ-ಇನ್‌ ಹಂತ) (ಹೊಸ ಸೇರ್ವೆಡ್)	Bhuvaneshwari Nagar (BSK 3rd Stage)	57000
40	ಹೋಸಕೆರೆಹಳ್ಳಿ ಬಿ.ಡಿ.ಎ. ಬಡಾವಣೆ	Hosakerehalli BDA Layout	67000
41	ಹೋಸಕೆರೆಹಳ್ಳಿ ಬಿ.ಬಿ.ಎಂ.ಆಫೀ	Hosakerehalli BBMP	45000
42	ಅರೋಪ ಡೆಲ್ಈಟ್	Aroma Delight	55000
43	ನಾಗೇಂದ್ರ ಬ್ಲಕ್	Nagendra Block	47000
44	ರಾಘವೇಂದ್ರ ಬ್ಲಕ್	Raghavendra Block	47000
45	ದತ್ತತ್ರಾಯೇಂದ್ರ ನಗರ	Dattatreyanagar	43000
46	ಭವಾನಿ ಹೋಸಿಂಗ್ ಕೋ-ಆಪರೇಟಿವ್ ಲೇಟೆರ್	Bhavani Housing Co-Operative Layout	77000
47	Prernaa ಅಪಾರ್ಟ್‌ಮೆಂಟ್ (ಬನಶಂಕರಿ 3ನೇ ಹಂತ ಪ್ರದೇಶದ ಸರ್ವೆ ನಂ.43/1, ಖಾತಾ ಸಂಖ್ಯೆ.01 ಮತ್ತು ಹಿ.ಎ.ಡಿ ನಂ.55-510-01 ಮತ್ತು :+೧೦+೩ಗಳು)	Prernaa Apartmnet (Banashankari 3rd Stage Sy No.43/1, Katha No.01, PID No.55-510-01 and B+G+3UF)	59000
48	ಬನಶಂಕರಿ 3ನೇ ಹಂತ ಇತರೆ ಅಡ್ಡರಸ್ತೆಗಳು	Banashankari Other Area	49000
G	ಇಟ್ಟಮಡು	Ittamaradu	
49	ಇಟ್ಟಮಡು ಇತರೆ ಪ್ರದೇಶ	Ittamaradu Other areas	53000
50	ಭುವನೆಶ್ವರಿ ನಗರ (ಇಟ್ಟಮಡು) (ಹೊಸ ಸೇರ್ವೆಡ್)	Bhuvaneshwari Nagar (Ittamaradu)	57000

H	ಕತ್ತಿನಪ್ಪೆ	Kathriguppe	
51	ರಾಮರಾವ್ ಲೇಟೆಟ್	Ramarao Layout	64000
52	ಶ್ರೀಚೋಡೈಶ್ವರಿ ರೆಸಿಡೆನ್ಸಿ	Sri Chowdeshwari Residency	57000
I	ಗಿರಿನಗರ	Girinagar	
53	ಗಿರಿನಗರ 1 ಮತ್ತು 2 ನೇ ಹಂತ	Girinagar 1st and 2nd Stage	72000
54	ಗಿರಿನಗರ 2ನೇ ಹಂತ 80 ಅಡಿ ರಸ್ತೆ	Girinagara 2nd Stage 80 Feet road	90000
55	ಪ್ರಮೋದ ಅಪಾರ್ಟ್‌ಮೆಂಟ್	Pramoda Apartment	55000
56	ಗೋಕುಲ ಅಪಾರ್ಟ್‌ಮೆಂಟ್	Gokula Apartment	55000
57	ಶ್ವೇತ ಅಪಾರ್ಟ್‌ಮೆಂಟ್	Shwetha Apartment	55000
58	ಸುಧಾ ಅಪಾರ್ಟ್‌ಮೆಂಟ್	Sudha Apartment	55000
59	ಬನಶಂಕರಿ ರೆಸಿಡೆನ್ಸಿ	Banashankari Residency	55000
60	ಸ್ಪರ್ಷ ಅನಂದ (54-1-31)	Sparsh Anand (54-1-31)	55000
61	ಪ್ರಕೃತಿ ಕ್ರಿಸ್ಟಲ್	Prakruthi Crystal	56000
62	ಗಿರಿನಗರ 3 ಮತ್ತು 4 ನೇ ಹಂತ	Girinagara 3rd and 4th Stage	65000
J	ಬಯಾಟ್‌ರಾಯನಪುರ	Byatarayanapura	
63	ಬಯಾಟ್‌ರಾಯನಪುರ	Byatarayanapura	49000
64	ಕಾಸ್ಪೆಟ್ ಶೆಲ್ಟರ್ಸ್ ಅಪಾರ್ಟ್‌ಮೆಂಟ್	Concepet Shelters Apartment	44000
65	ಗಣಪತಿ ನಗರ	Ganapathi Nagara	50000
66	ಎ.ಕೆ.ಕಾಲೇನಿ	A.K.Colony	27000
67	ಐಯಾನಾಶೆಟ್ಟಿ ಲೇಟೆಟ್	Iyyannashetty Layout	27000
68	ಬಯಾಟ್‌ರಾಯನಪುರ ಇತರೆ ಪ್ರದೇಶಗಳು	Byatarayanapura Other Areas	40000
K	ಕೋಟಿ	Kote	
69	ಕೋಟಿ ಎ ಸ್ಟ್ರೀಟ್	Kote A-Street	70000
70	ಕೋಟಿ ಬಿ ಸ್ಟ್ರೀಟ್	Kote B-Street	70000
71	ಕೋಟಿ ಸಿ ಸ್ಟ್ರೀಟ್	Kote c-Street	70000
72	ಕೋಟಿ ಡಿ ಮತ್ತು ಇ ಸ್ಟ್ರೀಟ್	Kote D&E-Street	70000
73	ಕೋಟಿ ಇತರೆ ಪ್ರದೇಶಗಳು	Kote Other Areas	70000
L	ಕೆ.ಹೆಚ್.ಆರ್.ರಸ್ತೆ	K.H.Road	
74	ಕೆ.ಹೆಚ್.ಆರ್.ರಸ್ತೆ	K.H.Road	150000
75	ನಾಲಾ ರಸ್ತೆ	Nala Road	65000
76	ಕೆ.ಹೆಚ್.ಅಡ್ಡರಸ್ತೆಗಳು	K.H Cross Road	88000
77	ಶ್ರೀನಿವಾಸ ಕಾಲೇನಿ	Srinivasa Colony	60000
M	ಕಲಾಸಿವಾಜ್	Kalasipalya	

78	ಕಲಾಸಿಪಾಳ್ಯ ಮುಖ್ಯರಸ್ತೆ	Kalasipalya Main Road	120000
79	ಕಲಾಸಿಪಾಳ್ಯ ಅಡ್ಡರಸ್ತೆಗಳು	Kalasipalya Cross Road	82000
80	ಕಲಾಸಿಪಾಳ್ಯ ಎಕ್ಸೆಟೆನ್ಷನ್	Kalasipalya Extention	75000
81	ಬಂಬು ಬಜಾರ್	Bamboo Bazar	97000
82	ನವಾಬ್ ಹೈದರಾಲಿ ಖಾನ್ ರಸ್ತೆ	Nawabh Hyder Ali Khan Road	115000
83	ಮೋತಿ ನಗರ	Moti Nagar	40000
84	ಪೀಟರ್ಸ್ ಕಾಲೋನಿ	Peters Colony	40000
85	ಫೈರ್ ವರ್ಕ್ ಕಾಲೋನಿ	Fire works Colony	40000
86	ಜರ್ನಲಿಸ್ಟ್ ಕಾಲೋನಿ	Journalist Colony	68000
87	ಮಾರಮ್ಮ ಗುಡಿ ಬೀದಿ	Maramma Gudi Beedhi	46000
88	ನಿಂಬೋಜಿರಾವ್ ಗಲ್ಲಿ	Nimbojirao Galli	46000
89	ಡಿಸ್ಪೆನ್ಸರಿ ರಸ್ತೆ	Dispensary Road	46000
90	ಸ್ಮಿಥ್ ಬ್ಲಕ್	Smith Block	50000
91	ನ್ಯೂ ಪಟ್ಲೂಲ್ ಪೇಟೆ	New Patlool Pet	52000
92	ಎನ್.ಆರ್.ಮುಖ್ಯರಸ್ತೆ	N.R.Main Road	125000
93	ಎನ್.ಆರ್.ಅಡ್ಡರಸ್ತೆಗಳು	N.R.Cross Road	90000
94	ಎಂ.ಎಂ.ಲೇನ್	M.M.Lane	47000
95	ಕೆ.ಎನ್.ಸೈಟ್	K.S.Street	47000
96	ನ್ಯೂ ಗಂಗಾಮಾಚಾರಿ ಸ್ಟ್ರೀಟ್	New Gangammachari Street	47000
97	ಕುಂಬಾರಗುಂಡಿ ರಸ್ತೆ	Kumbaragundi Road	47000
98	ಬಿ ಉಸ್ಮಾನ್ ಖಾನ್ ರಸ್ತೆ	B Usman Khan Road	47000
99	ಲಸ್ಕರ್ ಲೇನ್	Lusker Lane	47000
100	ಮೆಡಿಕಲ್ ಕಾಲೇಜ್ ಈಸ್ಟ್ ಮತ್ತು ಇತರೆ ಪ್ರದೇಶಗಳು	Medical College East and Other Areas	110000
101	ಕಲಾಸಿಪಾಳ್ಯ ಇತರೆ ಪ್ರದೇಶಗಳು	Kalasipalya Other Areas	75000
102	ಶಾರದಾ ಕಾಂಪ್ಲೆಕ್ಸ್	Sharada Complex	61000
N	ಕರಿತಿಮ್ಮನಹಳ್ಳಿ	Karithimmanahalli	
103	ಕರಿತಿಮ್ಮನಹಳ್ಳಿ	Karithimmanahalli	28000
104	ವಿಟಲನಗರ	Vittalnagar	42000
105	ವಿಟಲನಗರ (ಕರಿತಿಮ್ಮನಹಳ್ಳಿ ಗ್ರಾಮ ಖಾತಾ ನಂ.90/1-15-1, ಪಿಎಡಿ ನಂ.45-16-90/1-15-1) (ಮಾರ್ವೆಲ್)	Vittalnagar (Karithimmanahalli Khata No.90/1-15-1, PID No.45-16-90/1-15-1) (Marvel)	42000
106	ಭಕ್ತಮಾರ್ಕಂಡೆಯ ಲೇಟ್	Bhaktamarkandeya Layout	28000
107	ಕಸ್ತುರಿ ಬಾ ನಗರ	Kasturi Ba Nagar	28000
108	ಅಶ್ವಥಕಟ್ಟಿ ವಲಯ	Ashwathakatte Range	28000

109	ಕರಿತಿಮ್ಮನಹಳ್ಳಿ ಇತರೆ ಪ್ರದೇಶಗಳು	Karithimmanahalli Other Areas	28000
O	ದೊಡ್ಡ ಮಾವಳ್ಳಿ	Doddamavalli	
110	ದೊಡ್ಡ ಮಾವಳ್ಳಿ ಮುಖ್ಯರಸ್ತೆ	Doddamavalli Main Road	75000
111	ಮಾವಳ್ಳಿ	Mavalli	60000
112	ಅಪ್ಪಯ್ಯಣಿ ಗಲ್ಲಿ	Appayyanna Galli	52000
113	ಮಾವಳ್ಳಿ ಇತರೆ ಪ್ರದೇಶಗಳು	Mavalli Other Areas	60000
114	ಹರಿಪ್ರಿಯ ಅಪಾರ್ಟ್‌ಮೆಂಟ್	Haripriya Apartment	49000
115	ಗೋಸಿಯಾ ರೆಸಿಡೆನ್ಸಿ	Ghoucia Residency	66000
116	ಜಿ.ಸಿ.ಮುಖ್ಯರಸ್ತೆ	J.C.Main Road	150000
117	ಜಿ.ಸಿ.ಅಡ್ಡರಸ್ತೆ	J.C.Cross Road	110000
118	solus-2 commercial ಯೋಜನೆ (ಚಾಮರಾಜಪೇಟೆ,ಜಿ.ಸಿ.ರಸ್ತೆ 1ನೇ ಕ್ರಾಸ್ ಮುನ್ಸಿಪಲ್ ನಂ.28 ಪಿ.ಎ.ಡಿ ನಂ 48-74-28 ಮತ್ತು ವಾಡ್‌ ನಂ.118 ನಲ್ಲಿ)2+ಉ+ಗಡ ಈರಾ ಸಂಖ್ಯೆ PRM/KA/RERA/1251/310/ PR/171015/000729	SOLUS-2 COMMERCIAL PROJECT (CHAMARAJAPETE J C ROAD,1ST CROSS,MUNICIPAL No 28,PID No.48-74-28 & ward No.118) (2B+G+5UF)RERA No.Prm/ka/rera/1251/310/pr/171015/000729	108000
119	ಜೀನ್ ಹೈಟ್ ಅಪಾರ್ಟ್‌ಮೆಂಟ್ (48-74-2)	Jain Hights Apartment (48-74-2)	78000
120	ಸಿ.ಎಸ್.ಎ.ಕಾಂಪೌಂಡ್	C.S.I.Compound	97000
121	ಹೆಚ್.ಸಿದ್ದಾಯ್ ರಸ್ತೆ	H.Siddaiah Road	110000
122	ಹೆಚ್.ಸಿದ್ದಾಯ್ ಅಡ್ಡರಸ್ತೆಗಳು	H.Siddaiah Cross Road	72000
123	ಹೆಚ್.ಸಿದ್ದಾಯ್ ರಸ್ತೆ ಇತರೆ ಅಡ್ಡರಸ್ತೆಗಳು	H.Siddaiah Road Other Cross Roads	72000
124	ವಿನೋಬ ನಗರ	Vinoba Nagar	38000
P	ಚಾಮರಾಜಪೇಟೆ	Chamarajpet	
125	ಚಾಮರಾಜಪೇಟೆ 1ನೇ ಮುಖ್ಯರಸ್ತೆ	Chamarajpet 1st Main Road	122000
126	ಜ್ಞಾನೇಶ್ವರಿ ಅಪಾರ್ಟ್‌ಮೆಂಟ್ 1ನೇ ಮುಖ್ಯರಸ್ತೆ (46-3-95)	Jnaneshwari Apartment (46-3-95)	81000
127	ಮಣಿಥಾರಿ ಎನ್‌ಎಲ್‌ವ್‌ (46-3-263)	Manidhari Enclave (46-3-263)	81000
128	ಆರಾಧನ ಅಪಾರ್ಟ್‌ಮೆಂಟ್	Aradhana Apartment	81000
129	ಚಾಮರಾಜಪೇಟೆ 2ನೇ ಮುಖ್ಯರಸ್ತೆ	Chamarajpet 2nd Main Road	84000
130	ಚಾಮರಾಜಪೇಟೆ 3ನೇ ಮುಖ್ಯರಸ್ತೆ	Chamarajpet 3rd Main Road	90000
131	ಫರ್ಟ್‌ಫೆಕ್ಸ್ ಚರಿಸ್‌ ಅಪಾರ್ಟ್‌ಮೆಂಟ್	Perfecta Charisma Apartment	63000
132	ಚಾಮರಾಜಪೇಟೆ 4ನೇ ಮುಖ್ಯರಸ್ತೆ	Chamarajpet 4th Main Road	85000
133	ವಿಶ್ವ ಪ್ರಕೃತಿ ರುದ್ರ ಕೃಪ ಅಪಾರ್ಟ್‌ಮೆಂಟ್ (ಚಾಮರಾಜಪೇಟೆ 4ನೇ ಮುಖ್ಯರಸ್ತೆ ಪ್ರದೇಶದ ಪಿಲಡಿ ನಂ.46-6-29, ವಾಡ್‌ ನಂ.46 ಮತ್ತು and B+G+3UF)	Viswa Prakruthi Rudra Krupa Apartment (Chamarajpete 4th Main road village PID No.46-6-29 and Ward No.46 and B+G+3UF)	88000

134	ಚಾಮರಾಜಪೇಟೆ ನೇ ಮುಖ್ಯರಸ್ತೆ (ಪುಟ್ಟಣಿ ರಸ್ತೆ)	Chamarajpet 5th Main Road (Puttanna Road)	118000
135	ಚಾಮರಾಜಪೇಟೆ, ೫ನೇ ಮುಖ್ಯರಸ್ತೆ, ೬ನೇ ಅಡ್ಡರಸ್ತೆ, ನಂ.೫೯ (ಹಳ್ಳಿ ನಂ.೧೧೫) ಪಿಎಡಿ ನಂ.೪೬-೨೫-೫೯)	Chamarajpet, 5th Main, 6th Cross, No.59 (Old No.115) PID No.46-25-59)	85000
136	ಮುಟ್ಟಣಿಚೆಟ್ಟಿ ನಾಡೆ ನ್ನೆ ಟೀರೆಸನ್ಸ್	Puttanna Chetty Garden Teraces	82000
137	ಚಾಮರಾಜಪೇಟೆ ೬ನೇ ಮುಖ್ಯರಸ್ತೆ	Chamrajpet 6th Main Road	93000
138	ಚಾಮರಾಜಪೇಟೆ ೧ ರಿಂದ ೭ನೇ ಅಡ್ಡರಸ್ತೆ	Chamarajpet 1st to 7th Cross Roads	80000
139	ಚಾಮರಾಜಪೇಟೆ ೮ ನೇ ಅಡ್ಡರಸ್ತೆ	Chamarajpet 8th Cross Road	69000
140	ಚಾಮರಾಜಪೇಟೆ ೯ನೇ ಅಡ್ಡರಸ್ತೆ	Chamarajpet 9th Cross Road	80000
141	ಚಾಮರಾಜಪೇಟೆ ಇತರೆ ಪ್ರದೇಶಗಳು	Chamarajpet Other Areas	80000
142	ಗುರುಪ್ರಿಯ ಅಪಾರ್ಟ್‌ಮೆಂಟ್ (೪೬-೨೫-೫೭)	Gurupriya Apartment (46-25-57)	60000
143	ಮುಷ್ವಾಂಜಲಿ ಅಪಾರ್ಟ್‌ಮೆಂಟ್(೪೬-೧೭-೧೧)	Pushpanjali Apartment(46-17-11)	60000
144	ಟಾಕ್‌ಬಂಡ್ ಬಂಡ್ ರಸ್ತೆ	Tank Bund Road	53000
145	ದೇವನಾಥಾಚಾರ್ ಪ್ರೀಟ್	Devanathachar Street	47000
146	ನಂಜಾಂಬ ಅರ್ಹಕಾರ	Nanjambha Agrahara	47000
147	ಬುಲ್ಲ ಟಿಂಪಲ್ ರಸ್ತೆ	Bull Temple Road	130000
148	ರಾಘವೇಂದ್ರ ಕಾಲೋನಿ	Raghavendra Colony	60000
149	ರಾಮಚಂದ್ರ ಅರ್ಹಕಾರ	Ramachandra Agrahara	54000
150	ಆಲ್ವಿಟ್ ವಿಕ್ಟರ್ ರಸ್ತೆ	Albert Victor Road	90000
151	ಕಣಿಯರ ಕಾಲೋನಿ	Kaniyara Colony	40000
152	ಅನಂತರಾಮಯ್ ಕಾಂಪೌಂಡ್	Anantharamaiah Compound	48000
153	ಅಪ್ಪಾಜಪ್ಪ ಅರ್ಹಕಾರ	Appajappa Agrahara	48000
154	ಸೀತಾಪತಿ ಅರ್ಹಕಾರ	Seethapathi Agrahara	40000
155	ವಿತಲನಗರ (ಚಾಮರಾಜಪೇಟೆ)	Vittalnagar (Chamarajpet)	45000
156	ಅಪ್ಪುರಾವ್ ರಸ್ತೆ	Appurao Road	59000
157	ಸಿರಸಿ ರಸ್ತೆ	Sirasi Road	93000
158	ಮಹಿಮುದ್ದನ್ ಬಳ್ಕೆ	Mahammuden Block	55000
Q	ಚಿಕ್ಕ ಮಾವಳಿ	Chikkamavalli	
159	ಚಿಕ್ಕ ಮಾವಳಿ	Chikkamavalli	62000
160	ಉಪಪಾರಹಳ್ಳಿ (ಲಾಲ್‌ಬಾಗ್)	Upparahalli (Lalbagh)	62000
161	ಒಬಳಪ್ಪ ಸ್ಟೀಟ್	Obalappa Street	62000
162	ವೆಂಕಟಪ್ಪ ಪ್ರೀಟ್	Venkatappa Street	64000
163	ಯೆಲ್ಲಪ್ಪ ಸ್ಟೀಟ್	Yellappa Street	64000

164	ಕ್ರಂಬಿಗಲ್ ರಸ್ತೆ	Krumbigal Road	62000
165	ಸುಶೇಲಾ ರಸ್ತೆ	Sushela Road	62000
166	ಮಾವಲ್ಲಿ ಟಾಂಕ್ ಬಂಡ್ ರಸ್ತೆ	Mavalli Tank Bund Road	65000
167	ಕೆಂಪನ್ನಿ ಲೇನ್	Kempanna Lane	56000
168	ಚಿಕ್ಕಮಾವಲ್ಲಿ ಇತರ ಪ್ರದೇಶಗಳು	Chikkamavalli Other Area	62000
R	ಪಾರ್ವತಿಪುರ	Parvathipura	
169	ಪಾರ್ವತಿಪುರ	Parvathipura	31000
S	ಮೈಸೂರು ಮುಖ್ಯರಸ್ತೆ	Mysore Main Road	
170	ಮೈಸೂರು ಮುಖ್ಯರಸ್ತೆ	Mysore Main Road	93000
171	ಸಾಯಿ ಸುಮುಖ ಟೀಲಿಕಾಂ ಕ್ಲಾಸ್ಟ್ (41-3-103)	Sai Sumukha Telecom Clusters (41-3-103)	64000
172	ವೈಲ್ರಿಂಟ್ ವೈಟ್ ಹೆಲ್ (45-1-269/1)	Vibrant White Pearl (45-1-269/1)	64000
173	ಸಿರ್ಸಿ ಹೈಟ್ (46-1-96)	Sirsi Heights (46-1-96)	65000
174	ರಾಜರಾಜೇಶ್ವರಿ ಅಪಾರ್ಟ್‌ಮೆಂಟ್	Rajarajeswari Apartment	64000
175	ಮೈಸೂರು ಅಡ್ಡರಸ್ತೆ	Mysore Cross Road	80000
176	ಅನಂದಪುರ ಶೋಳಿ ಪ್ರದೇಶ	Anandhpura Slum Area	25000
177	ಟಿಂಬರ್‌ಯಾಡ್ ಲೇಟೆಟ್ ಮತ್ತು ಕ್ರೊನಿಕಾ ಪ್ರದೇಶಗಳು	Timber Yard Layout and Industrial Area	52000
178	ಸಾಯಿ ಮಿತ್ರ ವ್ಯಾಣಿ ಅಪಾರ್ಟ್‌ಮೆಂಟ್ (ಟಿಂಬರ್ ಯಾಡ್ ಲೇಟೆಟ್ ಮತ್ತು ಕ್ರೊನಿಕಾ ಪ್ರದೇಶಗಳು ಗ್ರಾಮದ ಸಹೇ ನಂ.43, ಬಿಬ್ಲಾಲಿ ವಾತಾ ನಂ.35, ಹಿ.ವಿ.ಡಿ ನಂ.41-3-35 ಮತ್ತು ಎ+ಎ+ಎ+ಎ)	Sai Mitra Woods Apartment (Timber Yard Layout and Industrial Village Sy No.43 & BBMP Katha no.35, PID No.41-3-35 and S+G+3UF)	44000
179	ಟಿಂಬರ್‌ಯಾಡ್ ಲೇಟೆಟ್ ಇತರೆ ಪ್ರದೇಶಗಳು ಮತ್ತು ಅಡ್ಡರಸ್ತೆಗಳು	Timber Yard Layout Other Areas and Cross Road	39000
T	ರಾಜಾರಾಂ ವೇಂಕಟ್‌ರಾಯ್ ಎಕ್ಸ್‌ಟೆನ್‌ಷನ್	Rajaram Mohan Ray Extention	
180	ರಾಜಾರಾಂ ವೇಂಕಟ್‌ರಾಯ್ ಎಕ್ಸ್‌ಟೆನ್‌ಷನ್	Rajaram Mohan Ray Extention	55000
U	ವಾಲ್ಮೀಕಿ ನಗರ	Valmiki Nagar	
181	ವಾಲ್ಮೀಕಿ ನಗರ	Valmiki Nagar	29000
182	ವಾಲ್ಮೀಕಿನಗರ ಇತರೆ ಪ್ರದೇಶಗಳು	Valmiki Nagar Other Areas	29000
V	ಸುಧಾಮನಗರ	Sudhamanagara	
183	ಸುಧಾಮನಗರ	Sudhamanagara	46000
184	ಸಿ.ಕೆ.ಸಿ.ಗಾಡ್‌ನ್	CKC Garden	42000
185	ದೊಡ್ಡ ಬ್ಯಾಲು ಖಾನೆ	Dodda Bylu Khane	41000
186	ಹಾಡರ್ ಖರೀಫ್ ಗಾಡ್‌ನ್	Khader Sharif Garden	41000
187	ಮಿಷನ್ ರಸ್ತೆ	Mission Road	105000
188	ಎಸ್.ಜಿ.ನಾರಾಯಣ ಲೇಟೆಟ್	S.G.Narayana Layout	53000

189	ಸುಧಾಮನಗರ ಇತರೆ ಪ್ರದೇಶಗಳು	Sudhamanagar Other Areas	52000
W	ಲಾಲ್‌ಬಾಗ್ ರಸ್ತೆ	Lalbhag Road	
190	ಲಾಲ್‌ಬಾಗ್ ಫೋಟೋ ರಸ್ತೆ	Lalbhag Fort Road	115000
191	ಮಾಡ್‌ನ್‌ ಗಾಡ್‌ನಿಯಾ ರಸ್ತೆನ್‌ನ್	Modern Gardenia Residency	77000
192	ಲಾಲ್‌ಬಾಗ್ ಮೇಂಟ್‌, 9 ರಿಂದ 15 ನೇ ಅಡ್‌ರಸ್ತೆಗಳು	Lalbhag Fort 9th to 15th Cross Road	90000
193	ಲಾಲ್‌ಬಾಗ್ ರಸ್ತೆ (ಸುಭಾಯ್ ವೃತ್ತದಿಂದ ಎಂ.ಟಿ.ಆರ್ ವೃತ್ತದ ವರೆಗೆ)	Lalbagh Road (Subbaiah Circle to MTR Circle)	145000
194	ಮಂತ್ರಿ ಬ್ಲೋಸಮ್ ಅಪಾರ್ಟ್‌ಮೆಂಟ್	Mantri Blossom Apartment	96000
195	ರಂಕ ಅಪಾರ್ಟ್‌ಮೆಂಟ್	Ranka Apartment	95000
196	ಲಾಲ್‌ಬಾಗ್ ಕ್ರಾಸ್ ರಸ್ತೆ	Lalbagh Cross Road	90000
X	ನ್ಯೂ ತರಗುಪ್ತ ಹೇಟಿ	New Taragupet	
197	ನ್ಯೂ ತರಗುಪ್ತ ಹೇಟಿ	New Taragupet	97000

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸಮಿತಾ ಲಕ್ಷ್ಮೀ ಹಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

## ಅನುಬಂಧ-2

**2023–24ನೇ ಸಾಲಿನ ಒನ್ನಿಂದಿಂದಾಗಿ ಕಳೆದ ವ್ಯಾಪ್ತಿಯ ಸ್ಥಾಫಿಗಳ ಪ್ರಸ್ತಾವಿತ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿ**

ಕ್ರ. ಸಂ.	ಹೋಬಳಿ / ಗ್ರಾಮ / ಪ್ರದೇಶ	Hobli/Village/Region	ಸ್ಥಾಂಯ ಸಂಕ್ಷಿ/ಸ್ಥಾಂಯ ಖಾದಿಕಾರದ ವಸತಿ ನಿವೇಶನಗಳು.	ಸ್ಥಾಂಯ ಪ್ರಾರಿಜಾರದ ವಿಳ್ಳು ರೋ ಹೊಸನ್‌ನ ನಿವೇಶನಗಳ ಅಪಾರ್ಡಮೆಂಟ್ ಮತ್ತು ಶ್ಲಾಗಾಗಳ ಮೌಲ್ಯ	ಕ್ರೀಡಿ ಜರ್ಮನಿಗಳು	ಸ್ಥಾಂಯ ಸಂಕ್ಷಿ/ಸ್ಥಾಂಯ ಪ್ರಾರಿಜಾರದ ವಸತಿ ನಿವೇಶನಗಳ ಅಪಾರ್ಡಮೆಂಟ್ ಮತ್ತು ಶ್ಲಾಗಾಗಳ ಮೌಲ್ಯ
			ಸ್ಥಾಂಯ ಜಿಡಿ ಜಿಡರ ಮೀ ಗೆ ರೂ.ಗಳಲ್ಲ	ಸ್ಥಾಂಯ ಜಿಡರ ಮೀ ಗೆ ರೂ.ಗಳಲ್ಲ	ಸ್ಥಾಂಯ ಎಕರೆಗೆ ರೂ.ಲಕ್ಷಗಳಲ್ಲ	ಸ್ಥಾಂಯ ಎಕರೆಗೆ ರೂ.ಲಕ್ಷಗಳಲ್ಲ
1	2	3	4	5	6	7
1	ಅರೇಹಲ್ಲಿ	Arehalli	52200		264	
2	ಅರೇಹಲ್ಲಿ ಮುಖ್ಯರಸ್ತೆ :– PID NO-197-W0150-2, 197-W0150-3,197-W0150-4, 197-W0150-5, 197-W0150-6, 197-W0150-8, 197-W0150-10, 197-W0150-12,197-W0150-12,197-W0150-44,197-W0150-54,197-W0150-58,197-W0150-26,197-W0150-21,197-W0150-23,197-W0150-27,197-W0150-24, 197-W0154-14, 197-W0154-16, 197-W0154-18, 197-W0154-24, 197-W0154-26, 197-W0154-8,197-W0154-27, 197-W0175-1,197-W0175-2, 197-W0175-4,197-W0175-6, 197W0175-8, 182-W0346-2,182-W0346-4, 182-W0346--20,182-W0346-32, 182-W0346-34,182-W0346- 6,182-W0346-38,182-W0346-40,182-W0346-42,182-W0346-44,182-W0346-46,182-W0346-48,182-W0346-50	Arehalli Main Road PID NO-197-W0150-2, 197-W0150-3,197-W0150-4, 197-W0150-5, 197-W0150-6, 197-W0150-8, 197-W0150-10, 197-W0150-12,197-W0150-12,197-W0150-44,197-W0150-54,197-W0150-58,197-W0150-26,197-W0150-21,197-W0150-23,197-W0150-27,197-W0150-24, 197-W0154-14, 197-W0154-16, 197-W0154-18, 197-W0154-24, 197-W0154-26, 197-W0154-8,197-W0154-4,197-W0154-3, 197-W0154-27, 197-W0175-1,197-W0175-2, 197-W0175-4,197-W0175-6, 197W0175-8, 182-W0346-2,182-W0346-4, 182-W0346--20,182-W0346-32, 182-W0346-34,182-W0346- 6,182-W0346-38,182-W0346-40,182-W0346-42,182-W0346-44,182-W0346-46,182-W0346-48,182-W0346-50	62600			
3	ಆರ್. ವಿ. ಲಕ್ಷ್ಮಿ ವಿಲಾಸ್, ಸರ್ವೆ ನಂ.12/2	R.V. Lakshmi Vilas, Sy No.12/2				46200
4	ರಾಮ ಪ್ರಿಯಾ ಬೃಂದಾವನ ಗಾಡೆನಿಯಾ, ಸರ್ವೆ ನಂ.16/1, 16/2 & 16/3	Rama Priya Brundavan Gardenia, Sy No.16/1, 16/2 & 16/3				46200
5	ಎವರ್ಜಾಯ್ ಬಾಲಾಜಿ ಎನ್‌ಕ್ಲೇವ್ (ಶಾತಾ ನಂ.29, 30)	Everjoy Balaji Enclave (Katha No. 29, 30)				49500

6	ಜೌಡೆಶ್ವರಿ ಪ್ಲಾಟಿನಂ 2 (ಸರ್ವೆ ನಂ.22/3)	Chowdeshwari Platinum 2 (Sy No.22/3)				49500
7	ಗೋಮಾತಾ ಹೋಮ್ಸ್ (ಅರೆಹಳ್ಳಿ ಗ್ರಾಮದ ನಿರ್ವೇಶನ ನಂ.94, ಖಾತಾ ನಂ.15/3, ಹೊಸ ಬಿಬಿಎಂಪಿ ನಿರ್ವೇಶನ ನಂ.640/454/94/15/3)	GOMATHA HOMES (Arehalli Village Site No.94, Katha No. 15/3, New BBMP Property No.640/454/94/15/3)				45980
8	ಸುಮುಖ ಗ್ಯಾಲಕ್ಸಿ (ಅರೆಹಳ್ಳಿ ಗ್ರಾಮದ ಬಿ.ಬಿ.ಎಂ.ಪಿ. ಖಾತಾ ನಂ.766,ಸರ್ವೆ ನಂ.16/1 ಮತ್ತು ವಾಡ್‌ ನಂ.184)	Sumukha Galaxy (Arehalli Village BBMP Katha No.766, Sy No.16/1 & Ward No.184)				45980
9	ರಾಯಲ್ ಎನ್‌ಲೈವ್ (ಅರೆಹಳ್ಳಿ ಗ್ರಾಮದ ಬಿಬಿಎಂಪಿ ಖಾತಾ ನಂ.674/20/21/33,34, 35, 35A, ಸರ್ವೆ ನಂ.20/21 & 15/3 & ವಾಡ್‌ ನಂ.184)	Royal Enclave (Arehalli Village BBMP Katha No.674/20/21/33, 34, 35, 35A, Sy No.20/21 & 15/3 & Ward No.184)				45980
10	ಅಥೇನಾ (ಅರೆಹಳ್ಳಿ ಗ್ರಾಮದ ಸರ್ವೆ ನಂ.11/2)	Athena (Arehalli Village Sy No.11/2)				45980
11	ಆರ್‌ಆರ್‌ಎಸ್ (ಅರೆಹಳ್ಳಿ ಗ್ರಾಮದ ಸರ್ವೆ ನಂ.6/1, 30, 32, 33, 34, 37 & 38, ಪಿ.ಎ.ಡಿ. ನಂ.184-ಫೋರ್ಮ್‌ಎಸ್‌ 184-81, ವಾಡ್‌ ನಂ.184)	ARHA AGS (Arehalli Village Sy No.6/1, 30, 32, 33, 37 and 38, PID No.184-W0041-81 & Ward No.184)				46200
12	ಕೃಷ್ಣ (ಅರೆಹಳ್ಳಿ ಗ್ರಾಮದ ಬಿಬಿಎಂಪಿ ಖಾತಾ ನಂ.545/22/9, ಸರ್ವೆ ನಂ.22/9)	KRISHNA (Arehalli Village BBMP Katha No.545/22/9, Sy No.22/9)				46200
13	ಮೃತ್ಯು ಆದಿತ್ಯ ಅಪಾರ್ಟ್‌ಮೆಂಟ್ (ಸರ್ವೆ ನಂ.11/3, ಖಾತಾ ನಂ.693 ಮತ್ತು ಐ+ಎ+3ಎಫ್)	MYTHRI Adithya Apartment (Sy No.11/3, Katha No.693 and S+G+3UF)				46200
14	ಸಿರಿ ಡ್ರ್ಯೂ ಡ್ರಾಪ್ಸ್ (ಬಿಬಿಎಂಪಿ ಖಾತಾ ನಂ.553/353/15/1/82, ವಾಡ್‌ ನಂ.184)	SIRI DEW DROPS (BBMP Katha No.553/353/15/1/82, Ward No.184)				45980
15	ಎಂ.ಆರ್.ಸನ್ನಿಧಿ ಯೋಜನೆಯಲ್ಲಿನ ಬ್ಲ್ಯಾಕ್‌ಗಳಾದ ಸಮೃದ್ಧಿ, ಗರುಡ, ಎಂ.ಆರ್.ಸನ್ನಿಧಿ, ಸಂಕಲ್ಪ & ಎಂ.ಡಿ. ಆರ್ಯಂ ವಸತಿ ಬ್ಲ್ಯಾಕ್‌ಗಳಲ್ಲಿನ ವಸತಿ ಪ್ಲಾಟ್‌ಗಳಿಗೆ ಖಾತೆ (ಅರೆಹಳ್ಳಿ ಗ್ರಾಮದ ಸರ್ವೆ ನಂ. 13/1ಬಿ, ಖಾತಾ ನಂ. 688/ಸರ್ವೆ ನಂ.13/1ಬಿ/2,3 ಮತ್ತು ವಾಡ್‌ ನಂ. 184,ವಿಸ್ತೀರ್ಣ 60984, B+G+4UF) RERA No: M/KA/RERA/1251/310/PR/180507/001638	MR Sannidhi Project consisting of Blocks:- Samruddhi, MR Sannidhi Garuda, Sankalpa & MD Harmya (Arehalli Village Sy.No. 13/1B, Katha no. 688/Sy No. 13/1B/2,3, Ward no. 184, Measuring 60984 Sq.Ft, B+G+4UF) RERA No: RM/KA/RERA/1251/310/PR/180507/001638				47300
16	ಎ.ಜಿ.ಎಸ್.ಲೇಟ್‌ಟ್‌	AGS Layout	54000			

17	වර්ශිනී රේසිඩ්න්ස් පාරාප්‍රම්පරා (ස්වය් නො. 20/2E, තාතා නො. 687/20/2E, වාද්‍ය නො. 184, අරේහල්ලි ගුරුම්)	VARSHINI RESIDENCY APARTMENT ( Sy No 20/2E, Khatha No 687/20/2E, Ward No 184, Arehalli Village)				49500
18	පැවතහු/සේලිකාර බඳාවක්	Avalahalli/ Telecom Layout	65000			
19	පැවතහු ගුරුම් නිවේෂන සංඝ්‍යා 1256, සිඛිඩාංස් තාතා නො.1051/1256/3, සිඛිඩා නො. 54-224-1256/3/සේලිකාර බඳාවක් මුඩුරුස් (කුප එච158-ඁ0218)	Avalahalli Village Site No. 1256, BBMP Khata No. 1051/1256/3, PID No. 54-224-1256/3				52250
20	පැවතහු (ගුරුම්තාණ)	Avalahalli	71000			
21	පැවතහු/සේලිකාර බඳාවක් මුඩුරුස් (PID No.158-W0217-1, 158-W0217-2, 158-W0217-3, 158-W0217- 4, 158-W0217-5, 158-W0217-, 158-W0217-7, 158- W0217-8, 158-W0217-9, 158-0217-10, 158-W0217- 12, 158-W0217-14, 158-W0217-16, 158-0217-18,158-W0217-20	Avalahalli/ Telecom Layout Main Road (PID No.158-W0217-1, 158-W0217-2, 158-W0217-3, 158-W0217- 4, 158-W0217-5, 158-W0217-, 158-W0217-7, 158- W0217-8, 158-W0217-9, 158-0217-10, 158-W0217- 12, 158-W0217-14, 158-W0217-16, 158-0217-18,158-W0217-20	74000			
22	ඩි-2 ස්නේහා පාරාප්‍රම්පරා (නිවේෂන සංඝ්‍යා 199, B+G+4UF) රේරා සංඝ්‍යා PRM/KA/RERA/1251/310/PR/180227/001792	V-2 SNEHA APARTMENT (Site No.199, B+G+4UF RERA No.PRM/KA/RERA/1251/310/PR/180227/001792				62480
23	ගිරිනගර 1/2 නො. ස්ට්‍රේජ්	Girinagara 1/2 Stage	69500			
24	ගිරිනගර 3/4නො. ස්ට්‍රේජ්	Girinagara 3/4 Stage	60000			
25	ඇට්මාදු	Ittamadu	58000			
26	ඇට්මාදු මුඩුරුස් 183-M0191-3, 183-M0191-9, 183-M0191-7, 160-W0769-12, 160-W0769-14, 160- W0769-16, 160-W0779-1, 160-W0779-3, 160-W0779- 4, 160-W0779-5, 160-W0779-9, 160-W0779-11, 160- W0779-13, 160-W0779-15, 160-W00769-14, 160- W00769-16, 160-W0606-4, 160-W0606-6, 160- W0606-8, 160-W0606-10, 160-W0606-12, 160- W0606-14, 160-W0606-16, 160-W0606-18, 160-W0606-20, 160-W0606-22, 160-W0606-24, 160-W0606-26, 160-W0769-18,	Ittamadu Main Road (PID NO.183- MO191)183-M0191-3, 183-M0191-9, 183-M0191-7, 160-W0769-12, 160-W0769-14, 160- W0769-16, 160-W0779-1, 160-W0779-3, 160-W0779- 4, 160-W0779-5, 160-W0779-9, 160-W0779-11, 160- W0779-13, 160-W0779-15, 160-W00769-14, 160- W00769-16, 160-W0606-4, 160-W0606-6, 160- W0606-8, 160-W0606-10, 160-W0606-12, 160- W0606-14, 160-W0606-16, 160-W0606-18, 160-W0606-20, 160-W0606-22, 160- W0606-24, 160-W0606-26, 160-W0769-18, 160- W0769-11, 160-W0769-13, 160-W0769-	69500			

	160- W0769-11, 160-W0769-13, 160-W0769-13A, 160- W0769-15, 160-W0767-16, 160-W0767-19, 160- W0767-18A, 160-W0767-21, 183-M0191-2, 183- M0191-4, 183-M0191-69, 183-M0191-71, 183.M0191-32, 183-M0191-38, 183-M0191-24,183- M0191-31, 183-M0191-30, 183-M0191-33, 183- M0191-35, 183-M0191-39, 183-M0191-41, 183- M0191-8,183-M0191-10, 183-M0191-61, 183-M0191- 65, 183-M0191-53,183-M0191-49,183-M0191-47,183-M0191-6, 183-M0191-12,183- M0191-14, 183-M0191-18, 183-M0191-29, 183- M0191-27, 183-M0191-23,183-M0191-21, 183- M0191-20, 183-M0191-22, 183-M0191-26, 183- M0191-28.	13A, 160- W0769-15, 160-W0767-16, 160-W0767-19, 160- W0767-18A, 160-W0767-21, 183-M0191-2, 183- M0191-4, 183-M0191-69, 183-M0191-71, 183.M0191-32, 183-M0191-38, 183-M0191-24,183- M0191-31, 183-M0191-30, 183-M0191-33, 183- M0191-35, 183-M0191-39, 183-M0191-41, 183- M0191-8,183-M0191-10, 183-M0191-61, 183-M0191- 65, 183-M0191-53,183-M0191-49,183-M0191-47,183-M0191-6, 183-M0191-12,183- M0191-14, 183-M0191-18, 183-M0191-29, 183- M0191-27, 183-M0191-23,183-M0191-21, 183- M0191-20, 183-M0191-22, 183-M0191-26, 183- M0191-28.			
27	ಸ್ಟೆರ್ಲಿಂಗ್ ಅಪಾರ್ಟ್‌ಮೆಂಟ್ (ಸರ್ವೆ ನಂ.6/1, 6/2, ಹಿ.ಡಿ.ಡಿ. ನಂ.55-445-003)	Sterling Apartment (Sy No.6/1, 6/2, PID No. 55-445-003)			58300
28	ಇಟ್ಟಮಡು ಬಿ.ಡಿ.ಎ.	Ittamadu BDA	76500		
29	ಪಂಚಜನ್ಯ (ಇಟ್ಟಮಡು ಗ್ರಾಮದ ಖಾತಾ ನಂ.43, ವಾಡ್‌ ನಂ.55, ಹಿಷಡಿ ನಂ.55-502-43)	Panchajanya (Ittamadu Vilalge Katha No.43, BBMP Ward No.55, PID No.55-502-43)			44880
30	ಆದಿತ್ಯ ವಿಹಾರ (ಇಟ್ಟಮಡು ಗ್ರಾಮದ ಬಿಬಿಎಂಪಿ ಖಾತಾ ನಂ.33/2, 31 & 34 ಮತ್ತು ವಾಡ್‌ ನಂ.161)	Adithya Vihar (Ittamadu Village Katha No.33/2, 31 and 34 & Ward No.161)			44880
31	ಎನ್ ಕಾಪ್‌ ಸ್ಕೆಚ್ ವಾರ್ಕ್ ಎಲ್ ಎಲ್ ಪಿ ಅಪಾರ್ಟ್‌ಮೆಂಟ್ (ಸರ್ವೆ ನಂ. 3ಪಿ2 (ಹಳೆ ಸರ್ವೆ ನಂ. 3) ಖಾತಾ ನಂ. 196, ಹಿಷಡಿ ನಂ. 55-644-196, ವಾಡ್ ನಂ. 16)	NCORP SKYWALK LLP APARTMENT ( Sy No 3P2(old Sy No 3) Khatha No 196, PID No 55-644-196, Ward No 16)			53900
32	ಶಿವದುರ್ಗ ಸನ್ನಿಧಿ (ಇಟ್ಟಮಡು ಗ್ರಾಮದ ಹಿಷಡಿ ನಂ.55-487-02 ಮತ್ತು ವಾಡ್‌ ನಂ.55)	Shivadurga Sannidhi (Ittamadu Village PID No.55-487-02, Ward No.55)			44880
33	ಉತ್ತರಹಳ್ಳಿ	Uttarahalli	39500	260	

34	ಉತ್ತರಪ್ಪು ಮುಖ್ಯರಸ್ತೇ , 197-W0132-2, 197-W0132-1, 197-W0132-3, 197-W0132-5, 197-W0132-1,197- W0132-8, 184-M0140-15, 184-M0140-13, 184-M0140-11, 184-M0140-5, 184-M0140-3, 184-M0140- 1, 184-W0671-3, 184-W0671-1, 184-W0671-15, 184-M0140-25, 184-M0140-27, 184-M0140-65, 184- M0140-63, 184-M0140-57, 184-M0140-69, 184-M0140-33, 184-M0140-39, 184-M0140-183, 184- W0675-4, 184-W0685-1, 184-W0685-6, 184-W0269- 14, 184-W0269-12, 184-W0269-18, 184-M-0140-32,184-M-0140-34, 184-M-0140-36, 184-M-0140-38,184-I0699-5, 184-I0699-7, 197-W-0122-3, 197- W0122-5, 197- W0140-32, 197-W0140-34, 197- W0140-38, 197-W0140-40, 184-M0140-83, 184- M0140-83	Uttarahalli Main Road 197-W0132-2, 197-W0132-1, 197-W0132-3, 197-W0132-5, 197-W0132-1,197- W0132-8, 184-M0140-15, 184-M0140-13, 184-M0140-11, 184-M0140-5, 184-M0140-3, 184-M0140- 1, 184-W0671-3, 184-W0671-1, 184-W0671-15, 184-M0140-25, 184-M0140-27, 184-M0140-65, 184- M0140-63, 184-M0140-57, 184-M0140-69, 184- M0140-33, 184-M0140-39, 184-M0140-183, 184- W0675-4, 184-W0685-1, 184-W0685-6, 184-W0269- 14, 184-W0269-12, 184-W0269-18, 184-M-0140-32,184-M-0140-34, 184-M-0140-36, 184-M-0140-38,184-I0699-5, 184-I0699-7, 197-W-0122-3, 197- W0122-5, 197-W0140-32, 197-W0140-34, 197- W0140-38, 197-W0140-40, 184-M0140-83, 184- M0140-83	48000		
35	ಇಟ್ಟಾ ಸೂತ್ರ ಅವನ್ನ್ಯಾ ಅಪಾರ್ಟ್‌ಮೆಂಟ್ ಸರ್ವೆ ನಂ. 9/3, 12/1, 69,10,20,201,30,40 ವಾಡ್‌ ನಂ. 184, ಖಾಲೀ+3ಗಳು ಇಬಿಎಂಬಿ ಖಾತಾ ನಂ. 887/704/63,64,65,66,67,68,69,1A,2 A,2A1,3A,4A Ward No. 184, S+G+3UF	Ihita South Avenue Apartment Sy. No. 9/3, 12/1, BBMP Katha No.887/704/63,64,65,66,67,68,69,1A,2 A,2A1,3A,4A Ward No. 184, S+G+3UF			39600
36	ಚಾಟ್‌ರ್‌ ಹೈಸಿಂಗ್ ಅಪಾರ್ಟ್‌ಮೆಂಟ್	Chartered Housing Apartment			56100
37	ರೈನ್‌ ಬೈಲ್ ಅಪಾರ್ಟ್‌ಮೆಂಟ್ (ಸರ್ವೆ ನಂ.103/1, 103/2)	Rainbow Apartments (Sy No.103/1,103/2)			56210
38	ಮಂತ್ರಿ ಅಪಾರ್ಟ್‌ಮೆಂಟ್ (ಸರ್ವೆ ನಂ.88/2, 88/3, 88/4, 88/5)	Mantri Apartments (Sy No.88/2, 88/3, 88/4, 88/5)			56210
39	ಬಾಲಾಚಿ ಲೇಕ್ ಸ್ವೈಂ್ ಮಾರ್ವಲ್ (ಸರ್ವೆ ನಂ.19/2ಎ, 19/2ಬಿ)	Balaji lake side marvel (Sy No.19/2A, 19/2B)			56210
40	ಬೃಂದಾವನ್ ಗಾಡೇನಿಯಾ (ಸರ್ವೆ ನಂ.38/2, 38/3)	Brundavana gardenia apartment (Sy No.38/2, 38/3)			56210
41	ಎಲಿಗಾಂಟ್ ಎಂಬಾಸ್‌	Eligant Embassy			56210
42	ಡಿ.ಎಸ್.ಮಾಕ್ಸ್ ಸರ್ವೇರಾ (ಸರ್ವೆ ನಂ.104/2, 104/3, 104/4)	D.S. Max Savera (Sy No.104/2, 104/3, 104/4)			56210
43	ಪೂಜ ನಕ್ಷತ್ರ (ಸರ್ವೆ ನಂ. 4 ಮತ್ತು 5)	Puja Nakshatra (Sy No.4 & 5)			56210

44	ರಾಮಪ್ರಿಯಾ (ಸರ್ವೆ ನಂ.16/1, 16/2, 16/3)	Ramapriya (Sy No.16/1, 16/2, 16/3)				56210
45	ವಿ.ಕೆ. ಕೃಷ್ಣ	V.K. Krishna				56210
46	ಸಾಯಿ ವರೇಣ್ಯ ಪಾರ್ಕ್ ವೀವ್	Sai Varenya Park View				56210
47	ಹೆಚ್.ಎಸ್.ಎ. ಘಾಟೆಂಟ್ಲೋ ಬ್ರಾಹ್ಮಿಮಾ (ಸರ್ವೆ ನಂ.2, ಸ್ಯೇಟ್ ನಂ.14&15)	HSV Fortitude Proxima (Sy No.2, Site No.14 & 15)				56210
48	ಎವರ್‌ಜಾಯ್ ರಾಯಲ್	Everjoy Royal				56210
49	ಶಿರಿ ಆಸ್ಪ್ರ್ಯೂ (ಸರ್ವೆ ನಂ.11/3, ಸ್ಯೇಟ್ ನಂ.6)	Siri Aspair (Sy No.11/3, Site No.6)				56210
50	ಕೆ.ಬಿ.ಜಿ. ಕೆಂಪುಹೊನ್ನು	KBG Kempuhonnu				56210
51	ಶಿವ ಪ್ರಾರ್ಥ್ಯನ್ಸ್	Siva Paradise				56210
52	ಎವರ್‌ಜಾಯ್ ಶ್ರೀರಂಗ ತೇಜಸ್	Everjoy Sriranga Tejas				56210
53	ಎಂ.ವಿ.ಎನ್‌ಎಂಎವ್	MV Enclave				56210
54	ಎವರ್‌ಜಾಯ್ ಕ್ಲಾಸಿಕ್	Everjoy Classic				56210
55	ಎವರ್‌ಜಾಯ್ ಶಾಲಿನಿ (ಖಾತಾ ನಂ.480/417/9/1/12)	Everjoy Shalini (Katha No.480/417/9/1/12)				56210
56	ಎವರ್‌ಜಾಯ್ ಸುರೇಖಾ (ಸ್ಯೇಟ್ ನಂ.1 & 8)	Everjoy Surekha (Site No.1 & 8)				56210
57	ಎವರ್‌ಜಾಯ್ ಲಾವಣ್ಯ (ಸ್ಯೇಟ್ ನಂ20 & 18)	Everjoy Lavanya (Site No.20 & 18)				56210
58	ಯಶೋದ್ ಟ್ರಾಂಕ್ಲೀ (ಸ್ಯೇಟ್ ನಂ.34 & 34ಎ)	Yashodha Tranquil (Site No.34 & 34A)				56210
59	ಎಸ್.ಜಿ.ಎಸ್. ತ್ರಿನ್ದ್ರ	SGS Prince				56210
60	ಎವರ್‌ಜಾಯ್ ಕೌಮುದಿ	Everjoy Kaumudi				56210
61	ಪಂಚಮುಖಿ ಪ್ರೈಡ್	Panchamukhi Pride				56210
62	ಅಕ್ಷಯಾ ರೆಗಿಲಿಯಾ ಸರ್ವೆ ನಂ82/2 (ಹಳ್ಳ ನಂ.82)	Akshaya Regilia, Sy No.82/2 (Old No.82)				38500
63	ಹಾಪ್ ವ್ಯಾಲಿ ಪರ್ಲೆ ಅಪಾರ್ಟ್‌ಮೆಂಟ್ (ಉತ್ತರಹಳ್ಳ-ತುರಹಳ್ಳ ಗ್ರಾಮದ ಸರ್ವೆ ನಂ.76, 78, 90, 91(ಪಿ) & 8)	Happy Valley Peral Apartment (Uttarahalli-Thurahalli Village Sy No.76, 78, 90, 91(P) & 8)				57970
64	ಶ್ರೀ ಲಕ್ಷ್ಮಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (ಉತ್ತರಹಳ್ಳ ಗ್ರಾಮದ ಪೂರ್ಣಪ್ರಾಜ್ಞ ಬಡಾವಣೆಯ ನಿವೇಶನ ಸಂಖ್ಯೆ. 82,83&84,ಖಾತಾ ನಂ.89/82/83/84, ವಾಡ್ ನಂ.184 ಮತ್ತು B+G+3UF)	Sri Lakshmi Residency Apartment (Uttarahalli Village, Poorna Prajna Layout Site No.82, 83 & 84, Katha No.89/82/83/84, Ward No.184 & B+G+3UF)				46530
65	ಸೃಷ್ಟಿ ಎನ್‌ಎಂಎವ್ (ಉತ್ತರಹಳ್ಳ ಗ್ರಾಮದ ಬಿಬಿಎಂಪಿ ಖಾತಾ ನಂ.819/425/814, ಸರ್ವೆ ನಂ.77(ಪಿ), 78(ಪಿ), 79,	Srushti Enclave (Uttarahalli Village BBMP Katha No.819/425/814, Sy Nos. 77(P), 78(P), 79, 80(P), 87(P) & 88/1(P), Ward No.184, PID No.184-W0427-6)				41360

	80(ಫಿ), 87(ಫಿ) & 88/1(ಫಿ), ಹಿಂಡಿ ನಂ.184-W0427-6 & ವಾಡ್‌ ನಂ.184)				
66	ಸಿರಿ ರಾಗ ರೆಸಿಡೆನ್ಸಿ (ಲುತ್ತರಹಳ್ಳಿ ಗ್ರಾಮದ ಬಿಬಿಎಂಪಿ ಖಾತಾ ನಂ.1204/20/2, 9, 10, 11 ಮತ್ತು ವಾಡ್‌ ನಂ.184)	Siri Raaga Residency (Uttarahalli Village BBMP Katha No.1204/20/2, 9, 10, 11 & Ward No.184)			34430
67	ದೇವಿ ಕೃಪಾ ರೆಸಿಡೆನ್ಸಿ (ಲುತ್ತರಹಳ್ಳಿ ಗ್ರಾಮದ ಬಿಬಿಎಂಪಿ ಖಾತಾ ನಂ.2095/706/11/2/76 & 77 ಮತ್ತು ವಾಡ್‌ ನಂ.184)	Devi Krupa Residency (Uttarahalli Vilalge BBMP Katha No.2095/706/11/2/76 & 77 and Ward No.184)			34430
68	ಶ್ರೀ ಪಾವಮಾನ ರೆಸಿಡೆನ್ಸಿ (ಲುತ್ತರಹಳ್ಳಿ ಗ್ರಾಮದ ನಿವೇಶನ ನಂ.1114/1396, ಸರ್ವೆ ನಂ.101(ಫಿ))	Sri Pavamana Residency (Uttarahalli Village Site No.1114/1396, Sy No.101(p))			45980
69	ಸಂತೃಪ್ತಿ ಅಪಾರ್ಟ್‌ಮೆಂಟ್ ಮುನಿಸಿಪಲ್ ಖಾತಾ ನಂ. 834/828/829/818/819 ವಾಡ್‌ ನಂ. 184	Santhrupthi Apartment Municipal Katha No. 834/828/829/818/819 Ward No. 184			34430
70	ದೇವಿ ಮಾತೃಶ್ರೀ ಅಪಾರ್ಟ್‌ಮೆಂಟ್ ಬಿಬಿಎಂಪಿ ಖಾತಾ ನಂ. 52/A/42/44/1, 2 & 3 ಮತ್ತು ವಾಡ್‌ ನಂ.184)	Devi Mathru Apartment Shree BBMP Katha No. 52/A/42/44/1, 2 & 3 Ward No. 184			34430
71	ಲುತ್ತರಹಳ್ಳಿ ಗ್ರಾಮದ ಬಿಬಿಎಂಪಿ ಖಾತಾ ನಂ. 798/413/793, ಸರ್ವೆ ನಂ.77(ಫಿ),78(ಫಿ),79,80(ಫಿ),87(ಫಿ) & 88(ಫಿ) & ವಾಡ್‌ ನಂ.184)	Uttarahalli Village, BBMP Khata No. 798/413/793, Sy Nos. 77(P), 78(P), 79, 80(P), 87(P) and 88(P)ward No. 184)			41360
72	ಸಾಯಿ ಕೃಪಾ ರೆಸಿಡೆನ್ಸಿ, ಸರ್ವೆ ನಂ. ಸರ್ವೆ ನಂ. 77(P), 78(P),79, 80(p), 87(P) and 88(P) ವಾಡ್‌ 184	Sai Krupa Residency Sy. No. 77(P), 78(P), 79, 80(p), 87(P) and 88(P) Ward No. 184			41360
73	ವರಪ್ರದಾ ಸಾಯಿ ಕುಟೀರ್ ವಾಡ್‌ ನಂ. 184, ಖಾತಾ ನಂ. 447/387/11/3/4/411/248/53 & 54/678/519/304 Sy. No. 11/3 & 19/1 & 19/2	VARA PRADA SAI KUTEERA Ward No. 184, Katha No. 447/387/11/3/4/411/248/53 & 54/678/519/304 Sy. No. 11/3 & 19/1& 19/2			34430
74	ವಿ.ವಿ. ಎನ್‌ಕ್ಲೇವ್, ಬಿಬಿಎಂಪಿ ಖಾತಾ ನಂ.2107/291/9/1 ವಾಡ್‌ ನಂ.184	VV ENCLAVE BBMP Katha No. 2107/291/9/1 Ward No. 184			34430
75	ಸಿರಿ ವಿನಾಯಕ ಆಸ್ಪೆಕ್ಟ್, ಬಿಬಿಎಂಪಿ ಖಾತಾ ನಂ. 701/537/6 ಸರ್ವೆ ನಂ. 11/3, ವಾಡ್‌ ನಂ. 184	SIRI VINAYAKA ASPIRE BBMP Katha No. 701/537/6 Sy. No. 11/3, Ward No. 184			34430

76	ಸಿರಿ ಜಯ ಎನ್ಕ್ಲೇವ್ ಬಿಬಿಎಂಪಿ ಖಾತಾ ನಂ. 489/25/2A/5 ವಾಡ್‌ ನಂ. 184	SIRI JAYA ENCLAVE BBMP Katha No. 489/25/2A/5 Ward No. 184				34430
77	ಸಿರಿ ವೈಷ್ಣವಿ ಎನ್ಕ್ಲೇವ್ ಬಿಬಿಎಂಪಿ ಖಾತಾ ನಂ. 2070/ಸರ್ವೆ ನಂ. 37/2 ವಾಡ್‌ ನಂ. 184	SIRI VAISHNAVI ENCLAVE, BBMP Katha No. 2070/Sy. No. 37/2 Ward No. 184				34430
78	ಸಾಯಿ ಹೋಮ್ಸ್, ಬಿಬಿಎಂಪಿ ಖಾತಾ ನಂ. 12/12 ಸರ್ವೆ ನಂ. 85, 86 ವಾಡ್‌ ನಂ. 184	SAI HOMES BBMP Katha No. 12/12, Sy. No. 85, 86 Ward No. 184				46530
79	ಅದಿತಿ ಕ್ಲಾಸಿಕ್ ಬಿಬಿಎಂಪಿ ಖಾತಾ ನಂ.427/185/427 PID N. 184-W-0203-30 Sy. No.77(P), 78(P), 79, 80(p), 87(P) and 88(1P)	ADITI CLASSIC BBMP Katha No. 427/185/427 PID N. 184-W-0203-30 Sy. No.77(P), 78(P), 79, 80(p), 87(P) and 88(1P)				37950
80	ಹೆಚ್‌ವಂ ರೆಸಿಡೆನ್ಸೀ, ಬಿಬಿಎಂಪಿ ಖಾತಾ ನಂ.268 ಸರ್ವೆ ನಂ. 85 & 86	HM RESIDENCY, BBMP Katha No. 268, Sy. No. 85 & 86,				37950
81	ಬಾಲಾಜಿ ರೆಸಿಡೆನ್ಸೀ, ಬಿಬಿಎಂಪಿ ಖಾತಾ ನಂ. 1254/1246 ಸರ್ವೆ ನಂ. 43	BALAJI RESIDENCY, BBMP Katha No. 1254/1246 Sy. No. 43				37950
82	ಕಿಶೋರ ಸಾಗಾ-2 (ಬಿಬಿಎಂಪಿ ಖಾತಾ ನಂ. 1878/337/225/21/28/10 ವಾಡ್‌ ನಂ. 184)	KISHOR SAGA-2 BBMP Katha No. 1878/337/225/21/28/10 Ward No. 184				37950
83	ಉತ್ತರಹಳ್ಳಿ ಗ್ರಾಮದ ಮನೆ ನಂ. 9, ಹಳೇ ಖಾತಾ ನಂ. 681, ಹೊಸ ಖಾತಾ ನಂ. 1879/681/9,	Uttarahalli Village, House No. 9, old Khata No. 681, New Khata No.1879/681/9				34430
84	ಸುಮುಖ ಸಿಂಹಾದ್ರಿ ಸ್ಪ್ರಿಂಗ್ಸ್ (ಸರ್ವೆ ನಂ.7/1, ಖಾತಾನಂ.786/608/5, ಅನುಮೋದಿತ ನಕ್ಷೆಯಂತೆ ಖ+ಉ+3ರಳಿ)	Sumukha Simhadri Springs (SyNo.7/1, Katha No. 786/608/5, As per plan S+G+3UF)				37950
85	ಗರುಡಾದ್ರಿ ಎನ್ಕ್ಲೇವ್ (ಬಿಬಿಎಂಪಿ ಖಾತಾ ನಂ.674/517, ಸರ್ವೆನಂ.15/1)	Garudadri Enclave (BBMP Katha No.674/517, Sy No.15/1)				34430
86	ಸಿರಿ ಎ.ವಿ. ಕಾಸ್ಟಲ್ (ಖಾನೇಶುಮಾರಿ ನಂ.255, ಹಳೇ ಖಾತಾ ನಂ.560, ಬಿಬಿಎಂಪಿ ಖಾತಾ ನಂ.734/260/15/1/255,ಸರ್ವೆನಂ.15/1)	SIRI A.V. CASTLE (Khaneshumari No.255, Old Katha No.560, BBMP Katha No.734/260/15/1/255, Sy No.15/1)				34430
87	ಸಿರಿ ಸ್ಪ್ರಿಂಗ್ಸ್ (ಬಿಬಿಎಂಪಿ ಖಾತಾ ನಂ.451/389/104/5, ಸರ್ವೆನಂ.104/5)	SIRI SPRINGS (BBMP Katha No.451/389/104/5, Sy No.104/5)				34430
88	ಸಿರಿ ಪಾರಾಮ್‌ಎಂಟ್ (ಬಿಬಿಎಂಪಿ ನಂ.1383/660/16/2/2, ವಾಡ್‌ನಂ.184)	SIRI PARAMOUNT (BBMP No.1383/660/16/2/2, Ward No.184)				34430

89	ಸಿರಿ ಗೀತಾಂಜಲಿ ಬಿಬಿಎಂಪಿ ಖಾತಾ ನಂ.978/ಎ/10/1/1,2,3,4,5 )	SIRI GEETHANJALI (BBMP Katha No.978/A/10/1/1,2,3,4,5)				34430
90	ದಿ ಇನ್‌ಫಿನಿಟಿ ಅಪಾರ್ಟ್‌ಮೆಂಟ್ (ಸವೆ ನಂ. 11/1, ಖಾತಾ ನಂ. 2064/11/1, ಬಿ+ಜೆ+11ಯುಎಫ್ & ರೇರಾ ಸಂಖ್ಯೆ: ಪಿಆರ್‌ಎಂ/ಕೆ/ರೇರಾ/1251/310/ಇಆರ್/180516/001713)	The Infiniti Apartment (Katha no. 2064/11/1, Sy.no. 11/1, B+G+11UF & RERA No.PRM/KA/RERA/1251/310/PR/1805 16/001713)				44000
91	ಭಾರತ್ ಹೆಚ್.ಬಿ.ಸಿ.ಎಸ್. (ಲಕ್ಷ್ಮೀಗಳ ನಗರ)	Bharath HBCS (Lakkegowda Nagar)	50000			
92	ಹಾಪ್ ವಲ್ಲಿ (ಸವೆ ನಂ.76, 78P, 90, 91)	Happy Valley (Sy No.76, 78P, 90,91)	50000			
93	ಪೂರ್ಣಾಪ್ರಜ್ಞ ಹೆಚ್.ಬಿ.ಸಿ.ಎಸ್.	Poorna Prajna HBCS	61000			
94	ಭಾರತ್ ಹೆಚ್.ಬಿ.ಸಿ.ಎಸ್.(ಸವೆ ನಂ.17 & 18)	Bharath HBCS (Sy No.17 & 18)	61000			
95	ಅಂಜನೇಯ ಹೆಚ್.ಬಿ.ಸಿ.ಎಸ್.	Anjaneya HBCS	61000			
96	ಡಿ.ಎಸ್. ಮಾರ್ಟ್ ಸಿಸ್ಟ್ಯಾನ್ ನೆಸ್ಟ್ (ವಾಡ್‌ ನಂ.184, ಸವೆ ನಂ.125, ಸ್ವತ್ತಿನ ಸಂಖ್ಯೆ.2271)	DS MAX SISTA NEST (Ward No.184, Sy No.125, Property No.2271)				39050
97	ಡಿ.ಎಸ್. ಮಾರ್ಟ್ ಸಿಸ್ಟ್ಯಾನ್ (ವಾಡ್ ನಂ.184, ಸವೆ ನಂ.124 ರೇರಾ ಸಂಖ್ಯೆ: ಹೆಚ್/ಎ/ಎ/ಇ/ಎ/1251/310/ಹೆ/18215/002216	DS MAX SISTA (Ward No.184, Sy No.124,PRM/KA/RERA/1251/310/PR/18215/002 216				39050
98	ರೋಷನ್ ಗಾರ್ಡನ್‌ನಿಯೊ (ಸವೆ ನಂ.95/2, 95/3, ಖಾತಾ ನಂ.1373/95/2/95/3)	ROSHAN GARDENIA (Sy No.95/2, 95/3, Katha No.1373/95/2/95/3)				38500
99	ಪೂರ್ಣಾ ಪ್ರಜ್ಞ ಗೃಹ ನಿರ್ಮಾಣ ಸಹಕಾರ ಸಂಘ ಅಪಾರ್ಟ್‌ಮೆಂಟ್ (ಲುತ್ತರಹಳ್ಳಿ ಗ್ರಾಮದ ಸವೆ ನಂ.43 (G+S+3UF)	POORNA PRAJNA GRUHA NIRMANA SAHAKARA SANGHA Apartment (Uttarahalli Village Sy No.43 (G+S+3UF)				56210
100	"ಪ್ರಸ್ಟಿಜ್‌ ಲೆಕ್ಸ್ ರಿಡ್ಜ್" ಅಪಾರ್ಟ್‌ಮೆಂಟ್ (ಲುತ್ತರಹಳ್ಳಿ ಗ್ರಾಮದ ಸವೆ ನಂ.115/2, 116, & 117, ಖಾತಾ ನಂ.2139 & ವಾಡ್ ನಂ.184)	"PRESTIGE LAKE RIDGE" Apartment (Uttarahalli Sy No.115/2, 116 & 117, Katha No.2139 & Ward No.184)				60000
101	"ದೇವಗಿರಿ ಎಮರಾಲ್‌ ಅಪಾರ್ಟ್‌ಮೆಂಟ್" (ಲುತ್ತರಹಳ್ಳಿ & ತುರಹಳ್ಳಿ ಗ್ರಾಮದ ಸವೆ ನಂ.90, 76, 78(ಫಿ), 91(ಫಿ) & 8, ಖಾತಾ ನಂ.4/1/4/1/5/5 (4/1/4/1/5), ವಾಡ್ ನಂ.184)	"Devagiri Emeralds Aparment", (Uttarahalli & Thurahalli Village Sy No.90, 76, 78(p), 91(p) & 8, Katha No.4/1/4/1/5/5 (4/1/4/1/5), Ward No.184)				57970
102	"ವಸುಂಥರ ಅಪಾರ್ಟ್‌ಮೆಂಟ್", (ಲುತ್ತರಹಳ್ಳಿ ಗ್ರಾಮದ ಸವೆ ನಂ.82 & 82/4, ಬಿಬಿಎಂಪಿ ಖಾತಾ ನಂ.2082, ವಾಡ್ ನಂ.184)	"Vasundhara Apartment", (Uttarahalli Village Sy No.82 & 82/4, BBMP Katha No.2082, Ward No.184)				42900
103	ಲುತ್ತರಿ	Uttari	17000		117	

104	ಉತ್ತರ ರಿಂಗ್ ರಸ್ಟ್ ಸ್ಯಾಕ್ಸ್ ನಂ. 1, 2, 3, 8, 9, 15, 20, 21, 22, 22/4, 22/5, 22/6, 26, 27, 28, 29, 30, 37, 38, 120/2, 120/3, 121, 122, 122/1, 122/2, 126, 126/1, 126/2, 127, 127/3, 128, 130	Uttari Ring Road Sy Nos. 1, 2, 3, 8, 9, 15, 20, 21, 22, 22/4, 22/5, 22/6, 26, 27, 28, 29, 30, 37, 38, 120/2, 120/3, 121, 122, 122/1, 122/2, 126, 126/1, 126/2, 127, 127/3, 128, 130			146	
105	ರಾಯಲ್ ಸಮೃದ್ಧಿ ವಸತಿ ಬಡಾವಣೆ (ಉತ್ತರ ಗ್ರಾಮದ ಸರ್ವೇ ನಂ.34/2ಬಿ, 36, 38/1, 38/2, 38/3, 39, 40, 41, 42/2, 43/2, 48, 49/2, 49/3, 49/4, 50/1, 75/1 & 75/3) (30 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಅಗಲವಾದ ರಸ್ತೆಗೆ ಹೊಂದಿಕೊಂಡಿರುವ ನಿರ್ವಹಣೆಗೆ ಮಾತ್ರ)	Royal Samrudhi Residential Apartment (Uttarahalli-Thurahalli Village Sy No.34/2B, 36, 38/1, 38/2, 38/3, 39, 40, 41, 42/2, 43/2, 48, 49/2, 49/3, 49/4, 50/1, 75/1 & 75/3)( For Site attached to 30 Meter or more than 30 Meter Wide Road)		23000		
106	ರಾಯಲ್ ಸಮೃದ್ಧಿ ವಸತಿ ಬಡಾವಣೆ (ಉತ್ತರ ಗ್ರಾಮದ ಸರ್ವೇ ನಂ.34/2ಬಿ, 36, 38/1, 38/2, 38/3, 39, 40, 41, 42/2, 43/2, 48, 49/2, 49/3, 49/4, 50/1, 75/1 & 75/3) (30 ಮೀಟರ್ ಗಂತ ಕಡಿಮೆ ಅಗಲವಾದ ರಸ್ತೆಗೆ ಹೊಂದಿಕೊಂಡಿರುವ ನಿರ್ವಹಣೆಗೆ ಮಾತ್ರ)	Royal Samrudhi Residential Apartment (Uttarahalli-Thurahalli Village Sy No.34/2B, 36, 38/1, 38/2, 38/3, 39, 40, 41, 42/2, 43/2, 48, 49/2, 49/3, 49/4, 50/1, 75/1 & 75/3) ( For Site attached to less than 30 Meter Wide Road)		22000		
107	ಕರಿಸಂಡ್ರೆ	Karisandra		42000		
108	ಕರಿಸಂಡ್ರೆ ಮುಖ್ಯರಸ್ತೆ	Karisandra Main Road		50000		
109	ಕಥರಿಗುಪ್ಪೆ	Kathariguppe		53000		
110	ಕಿರಣ್ ರೆಸಿಡೆನ್ಸಿ (ಹಳೆ ಸರ್ವೇ ನಂ.10, ಹೊಸ ಸರ್ವೇ ನಂ.119, ಪಿ.ಎಡಿ. ನಂ.54-440-20)	Kiran Residency (Old Sy No.10, New Sy No.119, PID No.54-440-20)				46200
111	ಸಿರಿ ಹನಿ, ಐಷಡಿ. ನಂ. 54-359-492/140 ಮುನಿಸಿಪಲ್ ನಂ. 492/140 ವಾಡ್‌ ನಂ. 163	SIRI HONEY PID No. 54-359-492/140 Municipal No. 492/140 Ward NO. 163				43670
112	ಕೃಷ್ಣಪೇಣಿ ಗಾಡೇನಿಯಾ ಮುನಿಸಿಪಲ್ ನಂ. 44/45, ವಾಡ್‌ ನಂ. 56, ಐಷಡಿ. ನಂ. 56-107-44/45	KRISHNAVENI GARDENIA, Municipal No. 44/45, Ward No. 56, PID No. 56-107-44/45				43670

113	ರಾಜಲಕ್ಷ್ಮಿ ರೆಸಿಡನ್ಸಿ, ಬಿಬಿಎಂಪಿ ಖಾತಾ ನಂ. 33/1 ಸರ್ವೆ ನಂ. 2, ಪಿಟಡಿ ನಂ. 54-289-33/1	RAJALAKSHMI RESIDENCY, BBMP Katha No. 33/1, Sy. No. 2, PID No. 54-289-33/1				43670
114	ಹೇಮಾದ್ರಿ ಟಿವರ್ಸ್, ಸೈಟ್ ನಂ. 20, ಪಿಟಡಿ ನಂ. 55-101-20/1 ಹೊಸ ನಂ. 20/1 ವಾಡ್‌ ನಂ. 55	HEMADRI TOWERS, Site No. 20, PID NO. 55-101-20/1 New No. 20/1 Ward No. 55				43670
115	ಶ್ರೀ ತುಳಸಿ ಪ್ರೆರಾಣ್ಯೋ, ಸರ್ವೆ ನಂ. 76 ವಾಡ್‌ ನಂ. 55	SRI TULASI PARADISE, SY. No.76, Ward No. 55,				43670
116	ಕಲ್ಪತರು ವಿಲ್ಲಾ (ಸರ್ವೆ ನಂ.130/1, ಪಿಟಡಿ ನಂ.182-W0101-1-8, ವಾಡ್‌ ನಂ.182)	Kalpatharu Villa (Sy No.130/1, PID No.182-W0101-1-8, Ward No.182)				43780
117	ಕಲ್ಪತರು ಪ್ರಾರಾಣ್ಯೋ (ಸರ್ವೆ ನಂ.130/1, ವಾಡ್‌ ನಂ.55)	Kalpatharu Paradise (Sy No.130/1, Ward No.55)				43780
118	ರಾಯಲ್ ಅವಿನ್ಯಾ (PID No.54-413-7/17, Ward No.163)	Royal Avenue (PID No.54-413- 7/17, Ward No.163)				43780
119	ಕಥರಿಗುಪ್ಪೆ ಬಿಡಿ	Kathariguppe BDA	72000			
120	ಕಥರಿಗುಪ್ಪೆ ಮೇನ್ ರೋಡ್ 163-M0159-1, 163-M0159-3, 163-M0159-91, 163-M0159-97, 163-M0159-101, 163-M0159-109, 163-M0159-113, 163-M0159-115, 163-M0159-119,163-M0159-121, 163-M0159-123, 163-M0159-125, 163-M0159-127	Kathariguppe Main Road 163-M0159-1, 163-M0159-3, 163-M0159-91, 163-M0159-97, 163-M0159-101, 163-M0159-109, 163-M0159-113, 163-M0159-115, 163-M0159-119,163-M0159-121, 163-M0159-123, 163-M0159-125, 163-M0159-127	98000			
121	ಕಡರೇನಹಳ್ಳಿ	Kadirenahalli	55000			
122	ಕಡರೇನಹಳ್ಳಿ ಮುಖ್ಯರಸ್ತೆ ,180-M0142,180-M-014-36,180-M-014-18,180-M-014-42,180-M-014-48,180-M-014- 54,180-M-014-56,181-W0034-1,181-W0034-6,181- W0051-1,181-W0051-5,181-W0051-9,181-W0038- 2,181-W0038-8,181-W0038-12,181-W0038-18,181- W0038-20,181-W0038-22,181-W0038-24,181- W0038-26,181-W0038-30,181-W0038-34, 181- W0095-4, 181-W0095-5,181-W0095-9,181-W0037- 1,181-W0037-2, 181-W0037-3,181-W0037-5, 181-	Kadirenahalli Main Road 180-M0142,180-M-014-36,180-M-014-18,180-M-014-42,180-M-014-48,180-M-014- 54,180-M-014-56,181-W0034-1,181-W0034-6,181- W0051-1,181-W0051-5,181-W0051-9,181-W0038- 2,181-W0038-8,181-W0038-12,181-W0038-18,181- W0038-20,181-W0038-22,181-W0038-24,181- W0038-26,181-W0038-30,181-W0038-34, 181- W0095-4, 181-W0095-5,181-W0095-9,181-W0037- 1,181-W0037-2, 181-W0037-3,181-W0037-5, 181-	60000			

	3,181-W0037-5, 181- W0037-7,181-W0037-9, 181-W0037-13,181-W0037- 15,181-W0037- 19,181-W0037-28, 181-W0037-22,184- W0035-11,181-W0035-11,181-W0035-13,181- W0035-7,181-W0035-27,181-W0079-1,181- W0079-4, 181-W0079-6,181-W0079-8,181- W0046-5, 181- W0046-7, 181-W0046-20, 181- W0046-4	W0037-7,181-W0037-9, 181-W0037-13,181- W0037- 15,181-W0037-19,181-W0037-28, 181- W0037-22,184-W0035-11,181-W0035-11,181- W0035-13,181- W0035-7,181-W0035-27,181- W0079-1,181-W0079-4, 181-W0079-6,181- W0079-8,181-W0046-5, 181- W0046-7, 181- W0046-20, 181-W0046-4				
123	ನಿತ್ಯಶ್ರೀ ಸಂಕಲ್ಪ ಇ.ಎ.ಡಿ. ನಂ.55-140-21/110	Nithyashree Sankalp PID No. 55- 140-21/110				41800
124	ಶೋಭಾ ಕ್ಲೋವೆಲ್ಲಿ ಸರ್ವೆ ನಂ.39/2 & 40/2ಬಿ	Shobha Clovelly Sy No.39/2 & 40/2B				66000
125	ವೋಷನಾ/ಶಾಲಿನಿ/ಅಶ್ವಿನಿ ಅಪಾರ್ಟ್‌ಮೆಂಟ್ (ಸ್ಟೋ ನಂ.2, ಸರ್ವೆ ನಂ.2 & 3, ಇ.ಎ.ಡಿ. ನಂ.55-142-2/1)	Meghana/Shalini/Ashwini/Apartment (Site No.2, Sy No.2 & 3, PID No.55-142-2/1)				59400
126	ಓ.ಎಸ್.ಎಸ್.ವಿಜಯ	OSS Vijya				59400
127	ಭೂಮಿಕಾ ಪ್ರಾರದ್ಯೋ	Bhumika Paradise				59400
128	ಶಿವಗಂಗ ಕ್ರಿಸ್ಟಲ್ (ಸರ್ವೆ ನಂ.81)	Shivaganga Crystal (Sy No.81)				59400
129	ಸಿರಿ ಸ್ನೌ ಡ್ರಾಪ್ಸ್, ಸರ್ವೆ ನಂ. 19/2, ಹಿಂಡಿ. ನಂ. 55/727/4	SIRI SNOWDROOPS Sy. No.19/2, PID No. 55-727-4				48290
130	ಸಮೃದ್ಧಿ ನಿವಾಸ್, ಖಾತಾ ನಂ. 45/69/45/89 ಮತ್ತು 45/90 ವಾಡ್‌ ನಂ. 182	SAMRUDDHI NIVAS Katha No. 45/69/45/89 & 45/90 Ward No. 182				37950
131	ಅರವಿಂದ್ ಕಾವೇರಿ, ಸರ್ವೆ ನಂ. 27/1, ಖಾತಾ ನಂ. 53/2, ವಾಡ್‌ ನಂ. 55	ARAVIND CAUVERY, Sy. No.27/1, Katha No. 53/2 Ward No. 55				48290
132	ಶ್ರಾವಂತಿ ಅರ್ಚಿಡ್ಸ್ (ಮುನಿಸಿಪಲ್ ನಂ.1/41, ಹಿಂಡಿ ನಂ.55-122- 1/41)	Shravanthi Orchids (Municipal No.1/41, PID No.55-122-1/41)				37950
133	ಬಿಂದು ಅರ್ಪಣ್ (ಕಾರ್ಪೊರೇಷನ್ ನಂ.35/28, ಸರ್ವೆ ನಂ.27/1)	Bindu Arpan (Corporation No.35/28, Sy No.27/1)				37950
134	ಕನಕ ಹೆಚ್.ಬಿ.ಸಿ.ಎಸ್.	Kanaka HBCS	64000			
135	ಪದ್ಮಾಭನಗರ 1ನೇ ಹಂತ	Padmanabhanagar 1st Stage	72000			
136	ಪದ್ಮಾಭನಗರ 2ನೇ ಹಂತ	Padmanabhanagar 2nd Stage	64000			
137	ಚಿಕ್ಕಕಲ್ಲಸಂದ್ರ	Chikkakallasandra	49000			
138			60000			

	ಚಿಕ್ಕಕಲ್ಲಸಂದ್ರ ಮುಖ್ಯರಸ್ತೆ PID No-197-W0091184-W0207-12,184-W0207-14,184-W0207-13,184- W0207-15,184-W0207-17,184- W0207-19,184-W0207- 4,184-W0207-19, 184- W0207-25, 184-W0207-27, 184- W0207-29, 184-W0207-31, 184-W0207-32,184- W0207-38, 184-W0207-33, 184-W0207-34, 184- W0207-39, 184- W0207-41, 184-W0207-42, 184- W0207-43, 184-W0207- 44, 184-W0207-47.184-W0013-10, 197-W0015-1,197- W0015-2,197- W0015-3,197-W009-48,197-W009- 50,197- W009-46, 197-W009-39,197-W009-41, 197- W007-1,197-W007-3, 197-W007-5, 197-W007-9, 197- W007-11, 197-W007-13,197-W007-7, 197- W007-2,197- W007-4,197-W007-6,197-W007-8, 197-W007-10, 197- W007-12, 197-W007-14, 197-W007-16, 197- W007-18, 197-W007-20, 197-W007-22, 197- W007-24, 197- W007-4	Chikkakallasandra Main Road PID No-197-W0091184-W0207-12,184-W0207-14,184- W0207-17,184-W0207-13,184- W0207-15,184- W0207-17,184-W0207-19,184-W0207- 4,184- W0207-19, 184-W0207-25, 184-W0207-27, 184- W0207-29, 184-W0207-31, 184-W0207-32,184- W0207- 38, 184-W0207-33, 184-W0207-34, 184- W0207-39, 184- W0207-41, 184-W0207-42, 184- W0207-43, 184-W0207- 44, 184-W0207-47.184-W0013-10, 197-W0015-1,197- W0015-2,197- W0015-3,197-W009-48,197-W009- 50,197- W009-46, 197-W009-39,197-W009-41, 197- W007-1,197-W007-3, 197-W007-5, 197-W007-9, 197- W007-11, 197-W007-13,197-W007-7, 197- W007-2,197- W007-4,197-W007-6,197-W007-8, 197-W007-10, 197- W007-12, 197-W007-14, 197-W007-16, 197- W007-18, 197-W007-20, 197-W007-22, 197- W007-24, 197- W007-4		
139	ನಿತ್ಯ ನಿವಾಸ್, ಖಾತಾ ನಂ. 154, ಔಟ್ ಓಟ್ 182-ಫ್ಲಾಟ್ 10 ವಾಡ್‌ ನಂ. 182 (55)	NITHYA NIVAS Katha No. 154, PID No. 182-W-0090-10 Ward No.182 (55)		37950
140	ಶ್ರೀ ಲಕ್ಷ್ಮಿ ನರಸಿಂಹ ಎನ್‌ಲಕ್ಷ್ಮಿ, ಸರ್ವೆ ನಂ. 42, ಹಿಂಡಿ ನಂ. 55-92-6	SRI LAKSHMI NARASHIMHA ENCLAVE, Sy. No. 42, PID No. 55-92-6		37950
141	ಸಿರಿ ರಕ್ಷಣ ಪ್ರಾರಂಭ್ಯ, ಬಿಬಿಎಂಪಿ ಖಾತಾ ನಂ. 584/598/56/56/572 ಹಿಂಡಿ ನಂ. 55-92-6 ಸರ್ವೆ ನಂ. 42	SIRI RAKSHA PARADISE, BBMP Katha No. 584/598/56/56/572 PID No. 55-92-6 Sy. No. 42		37950
142	ಮಾತಾ ಪ್ರಮೋದಿನಿ ಅಪಾರ್ಟ್‌ಮೆಂಟ್ ಸರ್ವೆ ನಂ. 60/2, ಖಾತಾನಂ. 60/2, ಹಿಂಡಿ ಖಾತಾ ನಂ. 771/786	MATHA PRAMODINI APARTMENT, Sy. No. 60/2, Katha No. 60/2, CMC Katha No. 771/786		47740
143	ಕಟ್ಟಣ ರೆಸಿಡೆನ್ಸಿ, ಬಿಬಿಎಂಪಿ ಖಾತಾ ನಂ. 133/13, 12 ಏ ಮತ್ತು 12 ಸರ್ವೆ ನಂ. 73/2	KATTA RESIDENCY BBMP Katha No. 133/13, 12A and 12 Sy. No. 73/2		37950

144	ಸಿರಿ ಅಕ್ಷಯ, ಬಿಬಿಎಂಪಿ ಖಾತಾ ನಂ.1526/39/3 ವಾಡ್‌ ನಂ. 197	SIRI AKSHAYA, BBMP Katha No. 1526/39/3 Ward No. 197				37950
145	ಟೆಂಪಲ್ ನೆನ್ನೆ ಬ್ಲೋಕ್-2 ಸರ್ವೆ ನಂ. 86/3, ವಾಡ್‌ ನಂ. 197, ಐಬಿಡಿ. ನಂ. 197-W-0149-12	TEMPLE NEST-BLOCK -2 , Sy. No. 86/3, Ward No. 197, PID No. 197-W-0149-12				37950
146	ಶ್ರೀವಾನಿ ಎನ್‌ಕ್ಲೇವ್ ಬಿಬಿಎಂಪಿ ಖಾತಾ ನಂ. 670/682/267/64/278/213/260 ಸರ್ವೆ ನಂ. 64/1	SHIVANI ENCLAVE BBMP Katha No. 670/682/267/64/278/213/260 Sy. No. 64/1				41360
147	ಸಿರಿ ವಿನಾಯಕ ಹೈಲ್‌ಲ್ಯಾಂಡ್ಸ್ ಸರ್ವೆ ನಂ. 79/2S, ರೀ ಸರ್ವೆ ನಂ. 79/2, ಬಿಬಿಎಂಪಿ ಖಾತಾ ನಂ. 1550/79/2	SIRI VINAYAKA HIGHLANDS, Sy. No. 79/2C, Re. Sy. No. 79/2, BBMP Katha No. 1550/79/2				41360
148	ಎಸ್‌.ಆರ್.ಬಿ. ಸಾಯಿ ಕೃಷ್ಣ ಕ್ಲಾಸಿಕ್ (ಬಿಬಿಎಂಪಿ ನಂ.2217/147/54/2/152/18/21/ಎಸ್‌ಎಫ್‌6)	SRB SAI Krishna Classic (BBMP No.2217/147/54/2/152/18/21SF6)				37950
149	ಪಾರ್ಯಾರಾಮೆಂಟ್ (ಬಿಬಿಎಂಪಿ ಖಾತಾ ನಂ.1093/1110/50 ರಿಂದ 56/ಶಿಸಿ-1, ಸರ್ವೆ ನಂ.81)	PARAMOUNT (BBMP Katha No.1093/1110/50 to 56/PC1, Sy No.81)				37950
150	ಕೆ.ಎಸ್‌.ಆರ್.ಪಿ.ಸಿ. ಲೇಟ್‌ಎಂಟ್	KSRTC Layout	68000			
151	ಆಂಜನೇಯ ಹೆಚ್.ಬಿ.ಸಿ.ಎಸ್.	Anjaneya HBCS	68000			
152	ಬ್ರಿಗೇಡ್ ಅಪಾರ್ಟ್‌ಮೆಂಟ್ (ಸರ್ವೆ ನಂ.121/4, 125/1)	Brigade Apartment (Sy No.121/4, 125/1)				63800
153	ಕಗ್ಗಲೀಪುರ	Kaggalipura	17000		150	
154	ಬ್ರಿಗೇಡ್ ಮೆಡ್‌ಎಸ್	Brigade Meadows				35200
155	ಸುಮೇರು ರಿಯಾಲ್ಟೀ ಅಪಾರ್ಟ್‌ಮೆಂಟ್ (ಸರ್ವೆ ನಂ.164/1, 164/2, 165/2, 165/3, 165/4)	Sumeru Realty Apartment (Sy No.164/1, 164/2, 165/2, 165/3, 165/4)				32890
156	ವಿಜಯ ನಿಸರ್ಗ ಅಪಾರ್ಟ್‌ಮೆಂಟ್ (ಸರ್ವೆ ನಂ.151/2, ಖಾತಾನಂ.1643)	Vijaya Nisarga Apartment (Sy No.151/2, Katha No.1643)				28600
157	ಆಸ್‌ಸ್‌ ತತ್ತ್ವಮ್ಯ ವಿಲ್ಲಾಮೆಂಟ್ (ಸರ್ವೆ ನಂ.148(ಫಿ), ಖಾತಾ ನಂ.1819/184 ಮತ್ತು B+G+2UF)	AXIS Thatvam Villament (Sy No.148(P), Katha No.1819/184 and B+G+2UF)	38000			
158	ಕಗ್ಗಲೀಪುರ ರಾಷ್ಟ್ರೀಯ ಹೆದ್ದಾರಿ Peripheral Road- Sy No.82, 83, 84, 85, 86, 88, 89, 90, 91, 96, 97, 98, 99, 100, 101,102, 103, 104, 105, 106, 107, 108, 110, 111, 115, 116, 271,272, 274, 275, 279, 279/1, 280,	Kaggalipura National Highway Peripheral Road- Sy No. 82, 83, 84,85, 86, 88, 89, 90, 91, 96, 97, 98, 99,100, 101, 102, 103, 104, 105, 106,107, 108, 110, 111, 115, 116, 271,			170	

	281, 282, 366, 367,368, 370, 371, 372, 373, 374, 379, 380	272, 274, 275, 279, 279/1, 280, 281,282, 366, 367, 368, 370, 371, 372,373, 374, 379, 380			
159	ಕರ್ನಾಟಕ-ರಾಷ್ಟ್ರೀಯ ಹೆದ್ದಾರಿ-Sy No. 21, 22, 23, 46. 82, 83, 84, 85, 86, 89, 93. 94, 129, 130, 132, 135, 136, 139,142, 143, 150, 165, 168, 169, 170, 171, 172, 173, 174, 175,176, 177, 181, 192, 193, 194, 195, 196, 212, 213, 214, 215,216, 217, 218, 219, 220, 221, 222, 223, 305, 306, 307,309, 324, 325, 326, 327, 350, 351, 354, 355, 356, 360,361, 362, 363, 364, 365, 366, 365, 366, 375, 376, 377, 378, 378, 380,381	National Highway-Sy No. 21, 22,23, 46. 82, 83, 84, 85, 86, 89, 93. 94,129, 130, 132, 135, 136, 139, 142, 143, 150, 165, 168, 169, 170, 171,172, 173, 174, 175, 176, 177, 181,192, 193, 194, 195, 196, 212, 213,214, 215, 216, 217, 218, 219, 220,221, 222, 223, 305, 306, 307, 309,324, 325, 326, 327, 350, 351, 354,355, 356, 360, 361, 362, 363, 364,365, 366, 375, 376, 377, 378, 380,381		280	
160	ಮಂತ್ರಿ ಪ್ರಿಮಸ್ ರಿಫ್ಲೆಕ್ಷನ್ ಅಪಾರ್ಟ್‌ಮೆಂಟ್ (ಸರ್ವೆ ನಂ. 176/1,2&3, ಗ್ರಾಮ ಪಂಚಾಯಿತಿ ವಿಭಾಗ ನಂ. 1724/176-1,2,3 & B+G+11UF)	Mantri Primus Reflection Apartment (Sy.No. 176/1, 2 & 3, Grama Panchayat Katha no. 1724/176-1,2,3 & B+G+11UF)			40000
161	ಸುರತರು (ಸರ್ವೆ ನಂ.165/1, 165/6, 165/15, 165/20 & 165/21)	SURATARU (Sy No.165/1, 165/6, 165/15, 165/20 & 165/21)			40700
162	ಗುಬ್ಬಲಾಳು	Gubbalalu	44000	250	
163	ಗುಬ್ಬಲಾಳು ಮುಖ್ಯರಸ್ತ್ 184-I1204-29, 184-I1204-50, 184-I1204-48, 184-I1202-3, 184-W1423-23184-I1204-25, 184-I1204-15, 184-I1204-11, 184-I1204-9, 184- W1208-11, 184-W1208-13, 184-W1204-11, 184- W1208-1, 184-W1427-2, 184-W1427-4, 184-W1427- 6, 184-W1427-3, 184-M0193-148, 184-W1411-3, 184- I1204-6, 184-W136-1-18, 184-I1204-6, 184-W1413-7, 184-W1413-9, 184-I1204-12, 184-W1417-1 184- W1417-3, 184-W1417-3, 184-W1417-24, 184-W1200-24, 184-I1204- 36, 184-W1200-45, 184-W1200-48, 184-W1204-50,184-WI206-20, 184-WI206-21,	Gubbalalu Main Road 184-I1204-29, 184-I1204-50, 184-I1204-48, 184-I1202-3, 184-W1423-23184-I1204-25, 184-I1204-15, 184-I1204-11, 184-I1204-9, 184- W1208-11, 184-W1208-13, 184-W1204-11, 184- W1208-1, 184-W1427-2, 184-W1427-4, 184-W1427- 6, 184-W1427-3, 184-M0193-148, 184-W1411-3, 184- I1204-6, 184-W136-1-18, 184-I1204-6, 184-W1413-7, 184-W1413-9, 184-I1204-12, 184-W1417-1 184- W1417-3, 184-W1417-24, 184-W1200-24, 184-I1204- 36, 184-W1200-45, 184-W1200-48, 184-W1204-50,184-WI206-20, 184-WI206-21,	54000		

164	ಜ್ಯೇನ್ ಸ್ವಡೇಶ್ (ಸರ್ವೆ ನಂ.61/1ಎ)	Jain Swades (Sy No.61/1A1)				56210
165	ಲಿಬಟೀ ಸ್ಕ್ವೇರ್ ಸರ್ವೆ ನಂ. 23	Liberty Square Sy No.23				61050
166	ರೋಹನ್ ಆಕೃತಿ	Rohan Akriti				59202
167	ಗೋಲ್ಡನ್ ಪನೋರಮಾ, ಸರ್ವೆ ನಂ. 42 & 44	Golden Panorama, Sy No.42 & 44				45650
168	ಕೆ.ವಿ.ಆರ್. ವಸಂತಿ, ಸರ್ವೆ ನಂ.21	K.V.R. Vasanthi, Sy No.21				41360
169	ಮಾತ್ರ ಶ್ರೀ ರೆಸಿಡೆನ್ಸಿ, ಸರ್ವೆ ನಂ. 61/2	MATHRUSHREE RESIDENCY, Sy. No. 61/2				34980
170	ಎಸ್.ಆರ್.ಆರ್. ಎನ್‌ಕ್ಲೇವ್, ಖಾತಾ ನಂ. 1278/34, ವಾಡ್ ನಂ.184	SRR RAJ ENCLAVE Katha No. 1278/34, Ward No. 184				34980
171	ನಿತ್ಯ ಹೇರಿಟೇಜ್ ಅಪಾರ್ಟ್‌ಮೆಂಟ್ ಬಿಬಿವಂಪಿ ಖಾತಾ ನಂ. 1319/48 ಸರ್ವೆ ನಂ. 59/2 59/3 ಮತ್ತು 59/4	NITHYA HERITAGE APARTMENT, BBMP Katha No. 1319/48 Sy. No. 59/2, 59/3 and 59/4				34980
172	ಪ್ರಥಮ ಶ್ರೀರಾಮ ಶೆಲ್ಟರ್ಸ್, ಬಿಬಿವಂಪಿ ಖಾತಾ ನಂ. 1527/14/1/1ಎ/1ಡಿ	PRATHAM SHREERAM SHELTERS BBMP Katha No. 1527/14/1/1C/1D				40810
173	ಗುಬಳಾಳ ಗ್ರಾಮ, ಉತ್ತರಹಳ್ಳಿ ಹೋಬಳಿ, ಬಿಬಿವಂಪಿ ಖಾತಾ ನಂ. 1527/14/ಎ/1ಎ/1ಡಿ	Gubbalalu Village, Uttarahalli Hobli, BBMP Khata No. 1527/14/A/1C/1D				34980
174	ಪೂಜ ನಕ್ಷತ್ರ ಅಪಾರ್ಟ್‌ಮೆಂಟ್ (ಗುಬಳಾಳ ಗ್ರಾಮ ಸರ್ವೆ ನಂ.5, 4, ಖಾತಾ ನಂ.958/4 & B+G+4/UF)	Puja Nakshatra Apartment (Gubbalau Village Sy No.5,4, Katha No.958/4 & B+G+4UF)				40810
175	ಪ್ರೈಡ್ ಸ್ಪ್ರಿಂಗ್‌ಫೀಲ್ಡ್ ಅಪಾರ್ಟ್‌ಮೆಂಟ್ (ಸರ್ವೆ ನಂ.55/2, ಬ್ಲೌಕ್ 1 & 2)	Pride Springfields Apartment (Sy No.55/2, Block 1 & 2)				48400
176	ನಂದಿ ಹೋಮ್ಸ್ (ಸರ್ವೆ ನಂ.14/1, ಬಿಬಿವಂಪಿ ಖಾತಾ ನಂ.1178, ವಾಡ್ ನಂ.184)	NANDI HOMES (Sy No.14/1, BBMP Katha No.1178, Ward No.184)				34980
177	ನಂದ ಕ್ರೀಸ್ಟ್ (ಖಾತಾ ನಂ.408/6, ಸರ್ವೆ ನಂ.61/2)	Nanda Crest (Katha No.408/6, Sy No.61/2)				34980
178	ಜಯನಗರ ಹೆಚ್.ಬಿ.ಸಿ.ಎಸ್.	Jayanagara HBCS	47000			
179	ಭಾರತ್ ಹೆಚ್.ಬಿ.ಸಿ.ಎಸ್.	Bharath HBCS	47000			
180	ಆಂಜನೇಯಹೆಚ್.ಬಿ.ಸಿ.ಎಸ್.	Anjaneya HBCS	47000			
181	ಕರಿಷ್ಮಾ ಹಿಲ್ಸ್ (ಸರ್ವೆ ನಂ. 51/1, 51/ಎ1, 51/2ಎ, 51/2ಬಿ,51/2ಸಿ, 51/2ಎ2	Karishma Hills (Sy Nos. 51/1, 51/P1, 51/2A, 51/2B, 51/2C,51/2A2	48000			
182	ಮಂತ್ರಿ ಟ್ರಾನ್ಕುಲ್	Mantri Tranquil				50600
183	ಚಾರ್ಟೆಡ್ ಅಪಾರ್ಟ್‌ಮೆಂಟ್	Chartered Apartment				50600
184	ಎ.ಎನ್. ಕಂಫರ್ಟ್‌ಸ್ ಅಪಾರ್ಟ್‌ಮೆಂಟ್ (ಗುಬಳಾಳ ಗ್ರಾಮದ ಸರ್ವೆ ನಂ.17/1/ಎ, ಬಿಬಿವಂಪಿ ಖಾತಾ ನಂ.1887/17/1ಎ) S+G+3UF RERA	A.N. COMFERTS APARTMENT (Gubbalalu Village Sy No.17/1A, BBMP Khatha No.1887/17/1A) S+G+3UF) RERA				41360

	No.PRM/KA/RERA/1251/310/PR/180329/002 246.	No.PRM/KA/RERA/1251/310/PR/180329/00224 6.			
185	ವಿ 6 ಎನ್‌ಕ್ಲೇವ್ ಅಪಾರ್ಟ್‌ಮೆಂಟ್ (ಸರ್ವೆ ನಂ. 61/ಎ3, ಬಿಬಿಎಂಎ ಖಾತಾ ನಂ. 1924/61/ಎ3, ವಾಡ್‌ ನಂ. 184, ಗುಬ್ಬಲಾಳ್ ಗ್ರಾಮ	V6 ENCLAVE APARTMENT (Sy No 61/1 A3, BBMP Khatha No.1924/61/1A3, Ward No 184 of Gubbalalu Village.			44000
186	ಗೋವಿನಾಯಕನಹಳ್ಳಿ	Govinayakanahalli	45000		
187	ಗೋವಿನಾಯಕನಹಳ್ಳಿ ಮುಖ್ಯರಸ್ತೆ	Govinayakanahalli Main Road	52000		
188	ಗೌಡನಪಾಳ್	Gowdanapalya	45000		
189	ಗೌಡನಪಾಳ್ ಮುಖ್ಯರಸ್ತೆ:- 182-WI2071-6, 182- WI2071-9, 182-WI2071-7, 197-W0179-5, 197- W0179-4, 197-W0179-6, 184-I1248-2, 197-W0138- 1/1, 197-I1248-4, 197-W0171-2, 197-I1248-3, 197- I1248-5, 197-I1248-9, 197- I1248-11, 197-I1248-13, 197-I1248-15, 197- I1248-15, 197-W0173-1, 197- W0173-3, 197- W0173-5, 197-W0173-7, 197-W0173- 9, 197- W0173-11, 197-W0149-11, 197-W0149- 12,197-W0149-13, 197-W0149-16, 197- W0155-1, 197- W0155-3, 197-W0155-18,197- W0157-12, 197- W0157-27, 197-W0157-14, 197-W0157-16,197- W0138-73, 197-W0138- 69, 197-W0138-53, 197- W0138-57, 197- W0138-59, 197-W0138-61, 197- W0138-63, 197-W0138-141, 197-W0141-26, 197- W0141- 24, 197-W0141-22, 197-W0141-20, 197- W0141-18.	Gowdanapalya Main Road - 182-WI2071-6, 182- WI2071-9, 182-WI2071-7, 197-W0179-5, 197- W0179-4, 197-W0179-6, 184-I1248-2, 197- W0138- 1/1, 197-I1248-4, 197-W0171-2, 197- I1248-3, 197- I1248-5, 197-I1248-9, 197-I1248- 11, 197-I1248-13, 197-I1248-15, 197-I1248-15, 197-W0173-1, 197- W0173-3, 197-W0173-5, 197-W0173-7, 197-W0173- 9, 197-W0173-11, 197-W0149-11, 197-W0149-12,197-W0149-13, 197-W0149-16, 197-W0155-1, 197- W0155-3, 197-W0155-18,197-W0157-12, 197- W0157-27, 197-W0157-14, 197-W0157-16,197- W0138-73, 197-W0138-69, 197-W0138-53, 197- W0138-57, 197-W0138-59, 197-W0138-61, 197- W0138-63, 197-W0138-141, 197-W0141-26, 197- W0141-24, 197-W0141-22, 197-W0141-20, 197- W0141-18.	55000		
190	ಚನ್ನಸಂದ್ರ	Channasandra	45000	250	
191	ಚನ್ನಸಂದ್ರ ಮುಖ್ಯರಸ್ತೆ 160-W1156-6 ,160- W1156-8 , 160- W146-1 , 160-W1146-3 , 160-W1156-8 , 160- W1469- 5, 160-W1469-4, 160-W1413-34 , 160-W1140-4,1460-w1140-6, 160-W1140-10, 160-W1413-17, 160- W1136-9, 160-W1136- 5,160-W1413-34, 160-W1413- 32, 160- W1413-34, 160-W1413-28, 160-W1469-4,160-	Channasandra Main Road 160-W1156-6 ,160- W1156-8 , 160- W146-1 , 160-W1146-3 , 160-W1156-8 , 160- W1469- 5, 160-W1469-4, 160-W1413-34 , 160- W1140-4,1460-w1140-6, 160-W1140-10, 160- W1413-17, 160- W1136-9, 160-W1136-5,160- W1413-34, 160-W1413- 32, 160-W1413-34, 160- W1413-28, 160-W1469-4,160-W1415-35, 160-	55000		

	W1415-35, 160-W1415-37, 160-W1415-39, 160- W1415-41, 160-W1415-43, 160-W1415-45, 160- W1415-47, 160-W1415-49, 160- W1415-51, 160- W1415-53, 160-W1415-55, 160-M0153-74, 160- W1459-3, 160-W1456-4, 160-W1456-1, 160-W1459- 5, 160-W1459-3, 160-W1459-2, 160-W1459-2, 160- W1453-28, 160-W1162-1, 160-W1162-3, 160-W1162- 5, 160-W1459-15 , 160-W1459-16, 160-W1459- 17,160-W1459-18, 160-W1461-17, 160- W1461-20, 160- W1461-4,160W1461-16, 160- W1162-12, 160- W1162-11, 160-W1162-13, 160- W1162-15, 160- W1162-17, 160-W1162- 13 .	W1415-37, 160-W1415-39, 160- W1415-41, 160- W1415-43, 160-W1415-45, 160- W1415-47, 160- W1415-49, 160-W1415-51, 160- W1415-53, 160- W1415-55, 160-M0153-74, 160- W1459-3, 160- W1456-4, 160-W1456-1, 160-W1459- 5, 160- W1459-3, 160-W1459-2, 160-W1459-2, 160- W1453-28, 160-W1162-1, 160-W1162-3, 160- W1162- 5, 160-W1459-15 , 160-W1459-16, 160-W1459- 17,160-W1459-18, 160-W1461-17, 160- W1461-20, 160- W1461-4,160W1461-16, 160- W1162-12, 160- W1162-11, 160-W1162-13, 160- W1162-15, 160- W1162-17, 160-W1162-13 .			
192	ಬಿ.ಇ.ವಂ.ಎಲ್. ಲೇಟೆಂಟ್ 10ನೇ ಬ್ಲ್ಯಾಕ್	BEML Layout 10th Block	57500		
193	ಎಸ್.ಎನ್.ಬ್ಲೊಸ್ಮ್ಸ್, ಸರ್ವೆ ನಂ.37/1	S.N. Blossoms, Sy No.37/1			41910
194	ಗಾನಾ ರೀಜೆಂಟ್, ಸರ್ವೆ ನಂ.19/5	Gaana Regent, Sy No.19/5			41910
195	ಎಲಿಟ್‌ಎಮ್ ಕೆಂಪ್‌ಟ್ರ್ಯೂನ್, ಸರ್ವೆ ನಂ.54	Epitome Comferts, Sy No.54			41910
196	ಕರಿಷ್ಮಾ ಕ್ಲಾಸಿಕ್, ಸರ್ವೆ ನಂ.37/2	Karishma Classic, Sy No.37/2			41910
197	ಪ್ರಕೃತಿ ಎಲ್ಯೂಟ್, ಸರ್ವೆ ನಂ.47/5	Prakruthi Elite, Sy No.47/5			41910
198	ವರಾ ಗಾರ್ಡನ್ಸ್, ಸರ್ವೆ ನಂ.26/1	Vara Gardens, Sy No.26/1			41910
199	ಆರುಷ್ ಆರ್ಥ ಅಪಾರ್ಟ್‌ಮೆಂಟ್ (ಚನ್ನಸಂದ್ರ ಗ್ರಾಮದ ಸರ್ವೆ ನಂ.48, ಖಾತಾ ನಂ.1199/48 ಮತ್ತು ವಾಡ್‌ ನಂ.160 & 2BF+GF+6UF)	Aarush Arya Apartment (Channasandra Village Sy No.48, Katha No.1199/48, Ward No.160 & 2BF+GF+6UF)			41910
200	ನಂದಿ ಮನೋಮಯ ಆರ್ಕೆಡ್ ಸರ್ವೆ ನಂ. 24/1, ಸ್ಟೇಟ್ ನಂ. 1197/24/1	NANDI MANOMAY ARCADE Sy. No. 24/1, Site No. 1197/24/1			37950
201	ಶ್ರೀ ಸಾಯಿ ರೆಸಿಡೆನ್ಸೆ, ಸ್ಟೇಟ್ ನಂ. 55, ಸರ್ವೆ ನಂ. 2/1, ಖಾತಾ ನಂ.701/55/701	SRI SAI RESIDENCY Site No. 55, Sy. No. 2/1, Katha No. 701/55/701			37950
202	ಎಸ್.ಎಸ್. ದ್ವಾರಕಾಮಯ ಸ್ಟೇಟ್ ನಂ. 1 ಮತ್ತು 1ಡಿ, ಬಿಬಿಎಂಪಿ ಖಾತಾ ನಂ. 894/54/2/897 ಸರ್ವೆ ನಂ. 2/1	SS DWARAKAMAI Site No. 1C and 1D, BBMP Katha No. 894/54/2/897, Sy. No. 2/1			41910
203	7 ಹಿಲ್ಸ್ ಪ್ರೆರಾಡ್ಯೆಸ್, ಬಿಬಿಎಂಪಿ ಸ್ಟೇಟ್ ನಂ. 1228, ಸರ್ವೆ ನಂ. 54, ವಾಡ್ ನಂ. 160	7 HILLS PARADISE BBMP Property No. 1228 Sy. No. 54, Ward No. 160			41910

ಇಲ

204	ಅಮಿತಿ ಹಾಮೋನಿ ಅಪಾರ್ಟ್‌ಮೆಂಟ್ (ಸವೆ ನಂ.10, 11/1, 11/2, 11/3, 11/4, 11/5 ಮತ್ತು 11/6, ಖಾತಾ ನಂ.1196/10, 11/1, 11/2, 11/3, 11/4, 11/5 ಮತ್ತು 11/6 ಮತ್ತು G+3UF)	AMITY Hormony Apartment (Sy No.10, 11/1, 11/2, 11/3, 11/4, 11/5 and 11/6, Katha No.1196/10, 11/1, 11/2, 11/3, 11/4, 11/5 and 11/6 & G+3UF)				41910
205	ಲ್ಯಾಕ್ವಿನ್ ರೆಸಿಡೆನ್ಸಿ (ಬಿಬಿಎಂಪ ಖಾತಾ ನಂ.1227/34/03/02/08, ಸವೆ ನಂ.34/3)	LAKVIN Residency (BBMP Katha No.1227/34/03/02/08, Sy No.34/3)				37950
206	ಶಬರಿ ಎಲ್ಯೂಟ್ (ಸವೆ ನಂ.10,ಬಿಬಿಎಂಪ ಖಾತಾ ನಂ.1210/10, ವಾಡ್‌ ನಂ.160)	Shabari Elite (Sy No.10, BBMP No.1210/10, Ward No.160)				37950
207	ದ್ವಾರಕನಗರ ಲೇಜಿಂಟ್, ಚನ್ನಸಂದ್ರ ಗ್ರಾಮ, ಉತ್ತರಹಳ್ಳಿ ಹೊಬಳಿ, ಬೆಂಗಳೂರು ಸವೆ ನಂ. 2/1, ಬಿಬಿಎಂಪ ಖಾತಾ ನಂ. 894/54/2/897, ಹೊಸ ಪಿಎಡಿ ನಂ -160- ಡಬ್ಲ್ಯೂ1104-5	Dwarakanagar Layout, Channasandra Village, Uttarahalli Hobli, Beangaluru, Sy No. 2/1, BBMP Katha No. 894/54/2/897/, New PID No. 160-W1104-5				37950
208	ನಂದಿ ಫಾರೆಸ್ಟ್ ವೈ ಅಪಾರ್ಟ್‌ಮೆಂಟ್ (ಸವೆ ನಂ. 1/19, ಖಾತಾ ನಂ. 575/1/1/19/1 ಮತ್ತು ವಾಡ್‌ ನಂ. 160, ಬಿ+ಜಿ+5ಯುಎಫ್, ರೇರಾ ಸಂಖ್ಯೆ: PRM/ KA /RERA/ 1251 /310/ PR /171208/001113)	NANDI FOREST VIEW Apartment (Sy.no. 1/19, Katha No. 575/1/1/19/1, Ward no. 160 & B+G+5UF) Rera No. PRM/KA/RERA/1251/310/PR/1712 08/001113				41800
209	ಬ್ರೈಥಿಂಗ್ ಹಾಲ್ ಅಪಾರ್ಟ್‌ಮೆಂಟ್ (ಸವೆ ನಂ. 575/1/19 ಮತ್ತು 1/19, ವಾಡ್‌ ನಂ. 160)	BREATHING WALLS APARTMENT ( Sy No 575/1/19 & 1/19, Ward No 160)				55220
210	ಕೆ.ಚೂಡಹಳ್ಳಿ	K. Chudahalli	16500		140	
211	ಕೆ.ಚೂಡಹಳ್ಳಿ ರಾಷ್ಟ್ರೀಯ ಹೆದ್ದಾರಿ- Sy Nos. 88, 89, 90, 91, 93, 94, 196, 221, 223, 224	K.Chudahalli National Highway- Sy Nos. 88, 89, 90, 91, 93, 94, 196, 221, 223, 224			220	
212	ದಿ ಭಾರತ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಲೀ., ಲೇಜಿಂಟ್ (ಕೆ. ಚೂಡಹಳ್ಳಿ ಸವೆ ನಂ.20/2, 21/1, 22/2, 26/1, 27/3, 27/4, 29/1, 29/2, 30/2, 30/3, 42/1, 42/2, 42/3, 42/4, 43, 49/1, 195 & 196/2)	THE BHARATH HOUSING CO-OP SOCIETY LTD., LAYOUT (K. Chudahalli Village Sy No.20/2, 21/1, 22/2, 26/1, 27/3, 27/4, 29/1, 29/2, 30/2, 30/3, 42/1, 42/2, 42/3, 42/4, 43, 49/1, 195 & 196/2)	18000			
213	ಜರಗನಹಳ್ಳಿ / ಗಂಗಾಧರನಗರ	Jaraganahalli / Gangadharanagara	59000			
214	ಜರಗನಹಳ್ಳಿ / ಗಂಗಾಧರನಗರ ಮುಖ್ಯರಸ್ತೆ :-185-W0006-9, 185-M0189-1, 185-M0189-31, 185-M0025-35, 185-M0189-3, 185-M0189-13, 185-M0189-15, 185-	Jaraganahalli / Gangadharanagara Main Road 185-W0006-9, 185-M0189-1, 185-M0189-31, 185-M0025-35, 185- M0189-3, 185-M0189-13, 185-M0189-15, 185- M0189-15, 185- M0189-14, 185-M0189-21, 185-	71100			

	M0189-14, 185-M0189-21, 185-M0189-23, 186-M0189-2, 186-M0189-4, 186-M0189-6, 186-M0189-8, 186-M0189-09, 186-M0189-12, 186-M0189-14, 186-M0189-16, 186-M0189-18, 186-M0189-20, 186-M0189-22, 186-M0189-24, 186-M0189-26, 186-M0189-28, 186-M0189-30, 186-M0189-32, 186-M0189-34, 186-M0189-34/1, 186-M0189-36, 186-M0189-38, 186-M0189-40, 186-M0189-42, 186-M0189-44, 186-M0189-46, 186-M0189-48, 186-M0189-50, 186-M0189-52, 186-M0189-54, 186-M0189-62, 186-M0189-64, 186-M0189-66, 186-M0189-68, 186-M0189-70, 186-M0189-72, 186-M0189-74, 186-M0189-76, 186-M0189-78, 186-M0189-80, 186-M0189-82, 186-M0189-84, 186-M0189-86, 186-M0189-88, 186-M0189-90, 186-M0189-92, 186-M0189-94, 186-M0189-96, 186-M0189-98, 186-M0021-3, 186-M0021-5, 186-M0021-7, 186-M0021-9, 186-M0021-11, 186-M0021-13, 186-M0021-15, 186-M0021-17, 186-M0021-19, 186-M0021-21	M0189-23, 186-M0189-2, 186-M0189-4, 186-M0189-6, 186-M0189-8, 186-M0189-09, 186-M0189-12, 186-M0189-14, 186-M0189-16, 186-M0189-18, 186-M0189-20, 186-M0189-22, 186-M0189-24, 186-M0189-26, 186-M0189-28, 186-M0189-30, 186-M0189-32, 186-M0189-34, 186-M0189-34/1, 186-M0189-36, 186-M0189-38, 186-M0189-40, 186-M0189-42, 186-M0189-44, 186-M0189-46, 186-M0189-48, 186-M0189-50, 186-M0189-52, 186-M0189-54, 186-M0189-62, 186-M0189-64, 186-M0189-66, 186-M0189-68, 186-M0189-70, 186-M0189-72, 186-M0189-74, 186-M0189-76, 186-M0189-78, 186-M0189-80, 186-M0189-82, 186-M0189-84, 186-M0189-86, 186-M0189-88, 186-M0189-90, 186-M0189-92, 186-M0189-94, 186-M0189-96, 186-M0189-98, 186-M0021-3, 186-M0021-5, 186-M0021-7, 186-M0021-9, 186-M0021-11, 186-M0021-13, 186-M0021-15, 186-M0021-17, 186-M0021-19, 186-M0021-21			
215	ಪ್ರಗತಿಪುರ ಸ್ಟಾನ್ / ಇಲ್ಯಾಸ್‌ನಗರ / ಸರಬಂಡೆಪಾಲ್ಯ	Pragathipura Slum / Ilyasnagar /Sarabandepalya	21000		
216	ಶ್ರೀರಾಮ್ ಸದನ್‌ ಕ್ರೀಂ (ಸರ್ವೆ ನಂ.39, 40, 41, 42/3ಎ)	Sriram Southern Crest (Sy No.39,40, 41, 42/3A)			71060
217	ಎಸ್.ಎನ್.ಎನ್. ರಾಜ್ ಸ್ವಿರಿಜುವಾ	S.N.N. Raj Spiritua			65120
218	ಆದರ್ಶ ನಿವಾಸ, ಸರ್ವೆ ನಂ.70	Adarsh Nivas, Sy No.70			48290
219	ಜಿ..ಎಲ್.ಇ.ಎಂ. ಮರಿಯಮ್ ರೆಸಿಡೆನ್ಸಿ, ಖಾತಾ ನಂ. 50/1/369,ವಾಡ್‌ ನಂ. 185	G.L.E.P. MARIAM RESIDENCY Katha No. 50/1/369, Ward No. 185			41910
220	ಪೂರ್ವ ಬೆಲ್ಲ್ ಮೆರ್ಟ್ (ಸರ್ವೆ ನಂ.29/2ಎ, 29/2ಬಿ)	Purva Bellmount (Sy No.29/2A,29/2B)			52580
221	ಜಿ.ಆರ್. ಡೆವೆಲಪರ್	G.R. Developers			60500
222	ಮಾಯಾ ಇಂಡ್ರಪ್ರಸ್ಥ (ಸರ್ವೆ ನಂ.70)	Maya Indraprastha (Sy No.70)			52580
223	ಹೆಚ್. ಎಂ. ತಾಂಬೂರಿಯನ್ (ಸರ್ವೆ ನಂ.28, ಪಿ.ಎ.ಡಿ. ನಂ.186- ಡಬ್ಲ್ಯೂ.0086-2-126)	H.M. Thamborian (Sy No.28, PID No.186-W0086-2-126)			60500

224	ಟೆಂಪಲ್ ಟ್ರೀಸ್ (ಸ್ಯಾರ್ಟ್ ನಂ.29/1, 33/4, 33/12)	Temple Trees (Sy No.29/1, 33/4, 33/12)				52580
225	ಆದರ್ಶ ಹಿಲ್ಸ್ (ಮುನಿಸಿಪಲ್ ನಂ.1/9, ಸ್ಯಾರ್ಟ್ ನಂ.54/1)	Adarsh Hills (Municipal No.1/9, Sy No.54/1)				41910
226	"ಶ್ರೀವಾರಿ ಗಂಗಾ ಹೋಮ್ಸ್ ಅಪಾರ್ಟ್‌ಮೆಂಟ್"(ಜರಗನಹಳ್ಳಿ ಗ್ರಾಮದ ಸ್ಯಾರ್ಟ್ ನಂ.68/1, ಸ್ವತ್ತಿನ ನಂ.32 (ಹಳೇ ನಂ.166/202) ವಾಡ್‌ ನಂ.180)	"Sreevari Ganga Homes Apartment" (Jaraganahalli Village Sy No.68/1, Property No.32 (Old No.166/22) Ward No.180)				48290
227	ತುರಹಳ್ಳಿ	Thurahalli	40000	250		
228	ತುರಹಳ್ಳಿ ಮುಖ್ಯರಸ್ತೆ 184-W1183-2, 184-W1183-4 184- W1185-2, 184-W1183-5 184-W1183-9, 184-W1183-11, 184-W1181-12, 184-W1181-110, 184-W1181-114, 184-W1181-6, 184-W1181-4, 184-W1181-20, 184-W1181-22, 184-W1181-24, 184-W1185-1 184-W1185-3, 184-W1185-5, 184-W1185-7, 184-W1185-9, 184-W1185-11, 184-W1185-17, 184-1185-19.184-W1183-22, 184-W1183-20, 184-W1183-18, 184-1187-3, 184-W1187-5, 184-W1187-7, 184-W1187-9, 184-W1187-11, 184-W1187-13, 184-W1187-15, 184-W1187-17, 184-1187-19, 184-W1187-21, 184-W1179-108, 184-1179-106, 184-W1179-104, 184-W1183-28, 184-W1183-26, 184-1183-24, 184-W1183-22, 184-W1183-20, 184-W1165-26, 184-1165-25, 184-W1165-23, 184-W1167-21, 184-W1167-19, 84-W1167-15 184-W1167-13, 184-W1167-9	Thurahalli Main Road 184-W1183-2, 184-W1183-4 184- W1185-2, 184-W1183-5 184-W1183-9, 184-W1183-11, 184-W1181-12, 184-W1181-110, 184-W1181-114, 184-W1181-6, 184-W1181-4, 184-W1181-20, 184-W1181-22, 184-W1181-24, 184-W1185-1 184-W1185-3, 184-W1185-5, 184-W1185-7, 184-W1185-9, 184-W1185-11, 184-W1185-17, 184-1185-19.184-W1183-22, 184-W1183-20, 184-W1183-18, 184-1187-3, 184-W1187-5, 184-W1187-7, 184-W1187-9, 184-W1187-11, 184-W1187-13, 184-W1187-15, 184-W1187-17, 184-1187-19, 184-W1187-21, 184-W1179-108, 184-1179-106, 184-W1179-104, 184-W1183-28, 184-W1183-26, 184-1183-24, 184-W1183-22, 184-W1183-20, 184-W1165-26, 184-1165-25, 184-W1165-23, 184-W1167-21, 184-W1167-19, 84-W1167-15 184-W1167-13, 184-W1167-9	48600			
229	ಡಿ.ಎಸ್. ಮಾಕ್ಸ್ ಸಾಗಾ (ಸ್ಯಾರ್ಟ್ ನಂ.50, ಖಾತಾ ನಂ.2/385/50)	DS Max Saga (Sy No.50, KathaNo.2/385/50)				38500
230	ಡಿ.ಎಸ್. ಮಾಕ್ಸ್ ಸಂಕಲ್ಪ (ಬಿಬಿಎಂಪಿ ಖಾತಾ ನಂ.783/21/22)	DS Max Sankalp (BBMP Katha No.783/21/22)				38500
231	ನಂದಿ ಶೆಲ್ಟರ್ಸ್ (ಸ್ಯಾರ್ಟ್ ನಂ.53/2)	Nandi Shelters (Sy No.53/2)				38500

232	ಸಾಯಿ ವರೇನ್ಯಾ ಪಾರ್ಕ್ ವೀವ್ ಅಪಾರ್ಟ್‌ಮೆಂಟ್, ಸರ್ವೆ ನಂ. 47, 53, ಬಿಬಿಎಂಪಿ ಖಾತಾ ನಂ. 47/ಸರ್ವೆ ನಂ. 53/3, B+G+3UF	Sai Varenya Park View Apartment Sy. No. 47,53, BBMP Katha No. 47/Sy. No.53/3, B+G+3UF				38500
233	ಡಿ.ಎಸ್. ಮಾರ್ಟ್ ಸ್ಟಾಟ್, ಸರ್ವೆ ನಂ.44/2	D.S-MAX Swasthik, Sy No.44/2				39600
234	ಕರಿಷ್ಮಾ ಪ್ಲಾಟ್‌ಸ್ (ಸ್ಯುಟ್ ನಂ.19 & 20, ಖಾತಾ ನಂ.453/19/20)	Karishma Palace (Site No.19 & 20, Katha No.453/19/20)				39600
235	ಬಿಗ್‌ಡ್ ಟ್ರಿಂಗ್‌ಲೆಂಗ್ (ಸರ್ವೆ ನಂ.20/4, 25/1, 22/8, 23/1, 23/2, 23/3, 23/2)	Brigade Omega (Sy No.20/4, 25/1, 22/8, 23/1, 23/3, 23/2)				49610
236	ಅಧಿತಿ ಕ್ಲಾಸಿಕ್ (ಸರ್ವೆ ನಂ.9/1, 9/2(ಒ), ವಾಡ್‌ನ ನಂ.184)	ADHITHI Classic (Sy No.9/1, 9/2(P), Ward No.184)				37950
237	ಅಮಿತಿ ಟೆಂಪಲ್ ಬೇ ಅಪಾರ್ಟ್‌ಮೆಂಟ್ (ಸರ್ವೆ ನಂ.11/4, ಖಾತಾ ನಂ.40 ಮತ್ತು ಓಳಳ+3ಒಳ್ಳ)	AMITY Temple Bey Apartment (Sy No.11/4, Katha No.40 andS+G+3UF)				38500
238	ನೀಲಾದ್ರಿ ಕೋಟಾ ಹಿಲ್ಸ್ ಅಪಾರ್ಟ್‌ಮೆಂಟ್ (ತುರಹಳ್ಳಿ ಗ್ರಾಮದ ಸರ್ವೆನಂ.16/5, ಖಾತಾ ನಂ. 66, ವಾಡ್‌ನ ನಂ. 184,S+G+3UF) PRM/KA/RERA/1251/310/PR/180120/002173	"Neeladri Kota Hills" Apartment (Thurahalli Village Sy.No. 16/5, Katha No. 66, Ward no. 184 & S+G+3Uf) PRM/KA/RERA/1251/310/PR/180120/002173				44000
239	ಜಯನಗರ HBCS	Jayanagara HBCS	48000			
240	ಭಾರತ್ HBCS	Bharath HBCS	48000			
241	ಆಂಜನೇಯ HBCS	Anjaneya HBCS	48000			
242	ರಾಜಾ ಗಾಡೇನ್‌ನಿಯಾ (ಸ್ಯುಟ್ ನಂ.53, ಸರ್ವೆ ನಂ.1/1, 1/2, 4/1, 4/2)	Raja Gardenia (Site No.53, Sy No.1/1, 1/2, 4/1, 4/2)	51000			
243	ಕರಿಷ್ಮಾ ಹಿಲ್ಸ್ / (ಸರ್ವೆ ನಂ.48/2, 48/3, 48/4)	Karishma Hills (Sy No.48/2, 48/3, 48/4)	48000			
244	"ಬಿಗ್‌ಡ್ ಸೆವೆನ್ ಗಾಡನ್ಸ್" ಅಪಾರ್ಟ್‌ಮೆಂಟ್ (Tower A, E & F- B+G+14UF, Tower-B, C& D- 2B+G+14UF, ತುರಹಳ್ಳಿ ಸರ್ವೆ ನಂ.17/1, 17/2, 17/3, 20/5, 20/6, 20/7 & 22/4, 23/4, ಖಾತಾ ನಂ.55, ವಾಡ್‌ನ ನಂ.184)	"BRIGADE SEVEN GARDENS" APARTMENT (Tower A, E & F- B+G+14UF, Tower-B, C& D- 2B+G+14UF, Thurahalli Village Sy No.20/1, 21/2, Ward No.198, 3B+G+24UF (RERA No.PRM/KA/RERA/1251/310/PR/180227/00259 2).				49500
245	ತಲಘಟ್ಟಪುರ	Thalaghattapura	42000	225		
246	ತಲಘಟ್ಟಪುರ-ರಾಷ್ಟ್ರೀಯ ಹೆದ್ದಾರಿ- Sy Nos. 4, 5, 6, 7, 8, 10, 15, 16, 19, 20, 22, 24, 30, 31, 33, 34, 35, 36, 38, 39, 40, 46, 49, 50, 87	Thalaghattapura - National Highway- Sy Nos. 4, 5, 6, 7, 8, 10, 15, 16, 19, 20, 22, 24, 30, 31, 33, 34, 35, 36, 38, 39, 40, 46, 49, 50, 87		320		

247	ವ್ಯಂಡ್ ಅರ್ಥ ಚೇಂಜ್ ಅಪಾರ್ಟ್‌ಮೆಂಟ್ (ಸರ್ವೆ ನಂ. 21/11, ಖಾತಾ ನಂ. 407/21/11&22/07, ವಾಡ್‌ ನಂ. 198)	Wind of Change Apartment (Sy. No. 21/11, Katha No. 407/21/11&22/07,Ward No. 198)				40865
248	ಎಸ್.ಎಸ್.ವ್ರುದ್ಧಿ ಅಪಾರ್ಟ್‌ಮೆಂಟ್ (ತಲಘಟ್ಟಪುರ ಗ್ರಾಮದ ಸರ್ವೆ ನಂ.45, ಬಿ.ಬಿ.ಎಂ.ಬಿ. ಖಾತಾ ನಂ.626/45, ವಾಡ್‌ ನಂ.198, B+G+3UF)	SS VRUDHI Apartment (Thalaghattapura Village Sy No.45, Katha No.626/45, Ward No.198 and B+G+3UF)				37290
249	ದಿ ಮಾಜಿಕ್ ಫಾರೋವೇ ಟ್ರೀ ಅಪಾರ್ಟ್‌ಮೆಂಟ್ (ತಲಘಟ್ಟಪುರ ಗ್ರಾಮದ ಸರ್ವೆ ನಂ.33/2, 32/1 ಮತ್ತು ಖಾತಾ ನಂ.15/33/2(ಒ), 32/1(ಆರ್), B+G+18UF)	The Magic Faraway Tree Apartment (Thalaghattapura Village Sy No.33/2, 32/1, Katha No.15/33/2(P), 32/1 ® & B+G+18UF)				53460
250	ಮೆಟ್ರೋಟೆಕ್ ಫಾರೆಸ್ಟ್ ವೀವ್ ಅಪಾರ್ಟ್‌ಮೆಂಟ್ (ಸರ್ವೆ ನಂ.67/5, ಖಾತಾ ನಂ.327/67/5, ವಾಡ್‌ ನಂ.198)	Metrotech Forest View Apartment (Sy No.67/5, Katha No.327/67/5, Ward No.198)				40920
251	ಎಸ್.ಎಂ. ಲಕ್ಷ್ಮಿಯಾ ಅಪಾರ್ಟ್‌ಮೆಂಟ್ (ಸರ್ವೆ ನಂ.40/1, 46/2, ಖಾತಾ ನಂ.261/40/1/46/2, ವಾಡ್‌ ನಂ.198)	S.V. Luxuria Apartment (SyNo.40/1, 46/2, Katha No.261/40/1/46/2, Ward No.198)				53460
252	ಪೂರ್ವಿ ಈರಾವತ ಅಪಾರ್ಟ್‌ಮೆಂಟ್ (ತಲಘಟ್ಟಪುರ ಗ್ರಾಮದ ಸರ್ವೆ ನಂ.12/5, ಖಾತಾ ನಂ.1456/12/5 ಮತ್ತು B+G+4UF)	Poorvi Airavatha Apartment (Thalaghattapura Village Sy No.12/5, Katha No.1456/12/5 & B+G+4UF)				40920
253	ನಮ್ಮನೆ ಅಪಾರ್ಟ್‌ಮೆಂಟ್ (ತಲಘಟ್ಟಪುರ ಗ್ರಾಮದ ಸರ್ವೆ ನಂ.14/4, ಖಾತಾ ನಂ.378/14/4, ವಾಡ್‌ ನಂ.198 ಮತ್ತು B+G+3UF)	Nammane Apartment (Thalaghattapura Village Sy No.14/4, Katha No.378/14/4, Ward No.198 & B+G+3UF)				43450
254	ಎಸ್.ಪಿ.ಎಸ್. ಎನ್‌ಶ್ರೇವ್‌ (ಖಾತಾ ನಂ.21/12 ಮತ್ತು 22/8, ಸರ್ವೆ ನಂ.21/12 ಮತ್ತು 22/8)	SPS Enclave (Katha No.21/12 and 22/8, Sy No.21/12 and 22/8)				36190
255	ಶ್ರವಂತಿ ಓಕ್ರಿಡ್ ರೋ ಹೌಸ್/ವಿಲ್ಲಾ (ಸರ್ವೆ ನಂ.70/1, 70/2, ಖಾತಾ ನಂ.1170/70/1 & 70/2, ವಾಡ್‌ ನಂ.198)	Shravanthi Ocridge Row House/Villa (Sy No.70/1, 70/2, Katha No.1170/70/1 & 70/2, Ward No.198)		38000		
256	ಶ್ರವಂತಿ ಓಕ್ರಿಡ್ ರೋ ಅಪಾರ್ಟ್‌ಮೆಂಟ್/ವಿಲ್ಲಾಮೆಂಟ್ (ಸರ್ವೆ ನಂ.70/1, 70/2, ಖಾತಾ ನಂ.1170/70/1 & 70/2, ವಾಡ್‌ ನಂ.198 ಮತ್ತು G+2UF)	Shravanthi Ocridge Row Apartment/Villament (Sy No.70/1, 70/2, Katha No.1170/70/1 & 70/2, Ward No.198 and G+2UF)				40480

257	ನಂದಿನಿ ಪ್ರಡ್ ಅಪಾರ್ಟ್‌ಮೆಂಟ್ (ಸರ್ವೆ ನಂ.10/4, ಖಾತಾ ನಂ.44/10/4, ವಾಡ್ ನಂ.198)	Nandini Pride Apartment (Sy No.10/4, Katha No.44/10/4, Ward No.198)				40810
258	ಶಿವನಗರ ಜುಡಿಷಿಯಲ್	Shivanagara Judicial	48000			
259	ಬೋನಿಟ್ ಕಾಂಡರ್ ಅಪಾರ್ಟ್‌ಮೆಂಟ್(ನಿವೇಶನ ಸಂಖ್ಯೆ:6/6/12/7, ಬಿ+ಬೀ+3ಯುವಳ್ಳು &ರೇರಾ ಸಂ:ಹಿತರ್ ಎಂ/ಕೇರಾ/1251/310/ ಹಿತರ್ / 171031/001509)	BONITAS CANDOR Apartment (Site No. 6/6/12/7 & B+G+3UF) RERA No.PRM/KA/RERA/1251/310/PR/1710 31/001509				41910
260	ವಕೀಲ್ ಗಾಡೆನ್ ಲೈಟ್‌	Vakil Garden Layout	48000			
261	ಆದಿತ್ಯ ಹಾರ್ಮನಿ (ಸರ್ವೆ ನಂ.22/2, ಖಾತಾ ನಂ.385/22/2)	Aditya Harmony (Sy No.22/2, Katha No.385/22/2)				40810
262	ಆರ್ಯ ಹೈಟ್ಸ್, ಸರ್ವೆ ನಂ.10/8ಇ ಮತ್ತು 10/7	Arya Heights, Sy No.10/8E & 10/7				40810
263	ಶೋಭಾ ಅರೇನಾ (ಮಲ್ಲಸಂದ್ರ ಗ್ರಾಮದ ಸರ್ವೆ ನಂ.37/1, 37/2, 37/3, 37/4) ತಲಹಟ್ಟಪುರ ಗ್ರಾಮದ ಸರ್ವೆ ನಂ. 21/4, 22/1, 2, 4, ಬ್ಲಾಕ್ 1 (ವಿಂಗ್ 1 & 2) 2B+G+17UF (PEBBLE COURT) RERA No.PRM/KA/RERA/1251/310/PR/180507/001 622. Block 3 2B+G+18UF (The Plaza) RERA No.PRM/KA/RERA/1251/310/PR/170923/000 384 & Block 4 (Wing 7, 8 & 9) 2B+G+18UF (The Square) RERA No.PRM/KA/RERA/1251/310/PR/180420/001 513)	SOBHA ARENA (Mallasandra Village Sy No.37/1, 37/2, 37/3, 37/4) Thlaghattapura Village Sy No.21/4, 22/1, 2, 4, Block 1 (Wing 1 & 2) 2B+G+17UF (PEBBLE COURT) RERANo.PRM/KA/RERA/1251/310/PR/180507/ 001622. Block 3 2B+G+18UF (The Plaza) RERA No.PRM/KA/RERA/1251/310/PR/170923/00038 4 & Block 4 (Wing 7, 8 & 9) 2B+G+18UF (The Square) RERA No.PRM/KA/RERA/1251/310/PR/180420/00151 3)				86460
264	ಶೋಭಾ ಅರೇನಾ (ಮಲ್ಲಸಂದ್ರ ಗ್ರಾಮದ ಸರ್ವೆ ನಂ.37/1, 37/2, 37/3, 37/4) ತಲಹಟ್ಟಪುರ ಗ್ರಾಮದ ಸರ್ವೆ ನಂ. 21/4, 22/1, 2, 4, ಬ್ಲಾಕ್ 2 (ವಿಂಗ್ 3 & 4) 2B+G+18UF (The Park) RERA No.PRM/KA/RERA/1251/310/PR/170917/000 411.	SOBHA ARENA (Mallasandra Village Sy No.37/1, 37/2, 37/3, 37/4) Thlaghattapura Village Sy No.21/4, 22/1, 2, 4, Block 2 (Wing 3 & 4) 2B+G+18UF (The Park) RERA No.PRM/KA/RERA/1251/310/PR/170917/00041 1.				80740
265	ನಾಗನಾಯಕನಹಳ್ಳಿ	Naganayanakahalli	14700		90	
266	ನೆಲಗುಳಿ	Nelaguli	16000		140	
267	ನೆಲಗುಳಿ-ರಾಷ್ಟ್ರೀಯ ಹೆದ್ದಾರಿ- Sy Nos. 8, 9, 10, 12, 14, 15,16, 18, 42, 43, 44, 45, 48, 49, 50, 51, 52, 53, 61, 62,63, 68,	Nelaguli-National Highway Sy Nos. 8, 9, 10, 12, 14, 15, 16, 18, 42, 43,44, 45, 48, 49, 50, 51, 52,			210	

	70, 78, 80, 81, 82, 83, 84, 85, 86, 173	53, 61, 62, 63, 68, 70, 78, 80, 81, 82, 83, 84, 85, 86, 173			
268	ಬಿಕಾಸಿಪುರ	Bikasipura	66000		
269	ಬಿಕಾಸಿಪುರ ಮುನ್ಬಿರಸ್ತೆ 181-MA189-6, 181-MA189-8, 181-MA189-10, 181-MA189-12, 181-MA189-14. 181- MA189-16, 181-MA189-18, 181-MA189-20, 181-MA189-22, 181-MA189-24, 181-MA189-26, 181- MA189-28, 181- MA189-30, 181-MA189-32, 181- MA189-34, 181-MA189-36, 181-MA189-38, 181- MA189-40, 181-MA189-42, 181-MA189-44, 181- MA189-46, 181-MA189-48, 181- MA189-50, 181-MA189-52, 181-MA189-54, 181-MA189-56, 181-MA189-58, 181-MA189-60, 181- MA189-62, 181-MA189-64, 181-MA189-66, 181- MA189-68, 181-MA189-70, 181-MA189-72, 181- MA189-74, 181- MA189-76. 181-MA189-78, 181- MA189-80, 181-MA189-82, 181-MA189-84, 181- MA189-86, 181- MA189-88, 181-MA189-90, 181- MA189-92, 181-MA189-94, 181-MA189-96, 181- MA189-98, 181-MA189-100, 181-MA189-102, 181- MA189-104, 181-MA189-106, 197-I0350-1. 197- I0350-15, 197-I0350-17, 197-I0350-13, 197-I0350-11, 197-I0350-9, 197-I0350-7, 197- I0350-5, 197-I0350-2	Bikasipura Main Road 181-MA189-6, 181-MA189-8, 181-MA189-10, 181-MA189-12, 181-MA189-14. 181-MA189-16, 181-MA189-18, 181-MA189-20, 181-MA189-22, 181-MA189-24, 181-MA189-26, 181-MA189-28, 181-MA189-30, 181-MA189-32, 181-MA189-34, 181-MA189-36, 181-MA189-38, 181-MA189-40, 181-MA189-42, 181-MA189-44, 181-MA189-46, 181-MA189-48, 181-MA189-50, 181-MA189-52, 181-MA189-54, 181-MA189-56, 181-MA189-58, 181-MA189-60, 181-MA189-62, 181-MA189-64, 181-MA189-66, 181-MA189-68, 181-MA189-70, 181-MA189-72, 181-MA189-74, 181-MA189-76. 181-MA189-78, 181-MA189-80, 181-MA189-82, 181-MA189-84, 181-MA189-86, 181-MA189-88, 181-MA189-90, 181-MA189-92, 181-MA189-94, 181-MA189-96, 181-MA189-98, 181-MA189-100, 181-MA189-102, 181-MA189-104, 181-MA189-106, 197-I0350-1. 197-I0350-15, 197-I0350-17, 197-I0350-13, 197-I0350-11, 197-I0350-9, 197-I0350-7, 197-I0350-5, 197-I0350-2	82000		
270	ಸಿರಿ ಸ್ಕಂದ ಎನ್‌ಎಲ್‌ವ್ಯ್	Siri Skanda Enclave			49500
271	ಪಡ್‌ಮಲಯ ರೆಸಿಡೆನ್ಸಿ (ಮುನಿಸಿಪಲ್ ನಂ.204/34/10, ಸಂ.ನಂ.10)	Padmalaya Residency (Municipal No.204/34/10, Sy No.10)			41910
272	ಸ್ಟೇಪ್ಸ್ ಸೌಜನ್ಯ (ಬಿ.ಬಿ.ಎಂ.ಪಿ. ಖಾತಾ ನಂ.502/15/175, ಸರ್ವೆ ನಂ.15, ವಾಡ್‌ ನಂ.197)	STEPS Sowjanya (BBMP Katha No.502/15/175, Sy No.15, Ward No.197)			54670
273	ಪ್ರಾನಾವಿ ಎನ್‌ಎಲ್‌ವ್ಯ್ (ಬಿ.ಬಿ.ಎಂ.ಪಿ. ಖಾತಾ ನಂ.209/215/25/213, ವಾಡ್‌ ನಂ.185)	PRANAVI Enclave (BBMP Katha No.209/215/25/213, Ward No.185)			54670
274	ಇಸ್ರೋ ಲೆಟೆಟ್‌	ISRO Layout	77000		

275	ಸುಪ್ರಭಾತ್ ಶ್ರೀಮೋ ಬ್ರೇಡಿ. (ಸರ್ವೆ ನಂ.4, ವಾಡ್‌ನಂ.197)	SUPRABHAT'S SHREEM BREZEE (Sy No.4, Ward No.197)				55220
276	ಯಲಚೇನಹಳ್ಳಿ	Yelachenahalli	45000			
277	ಯಲಚೇನಹಳ್ಳಿ ಮುಖ್ಯರಸ್ತೆ 185-M0189-34, 185-M0189-35, 185-M0189-39, 185-M0189-41, 185-M0189-43, 185- M0189-45, 185-M0189-47, 185-M0189-49, 185- M0189-51, 185-M0189-53, 185-M0189-55, 185- M0189-57, 185-M0189-59, 185-M0189-61, 185- M0189-63, 185-M0189-65, 185-M0189-67, 185- M0189-69, 185-M0189-71, 185-M0189-73, 185- M0189-75, 185-M0189-77, 185-M0189-79, 185-M0189-81, 185-M0189-83, 185-M0189-85, 185- M0189-87, 185-M0189-89, 185-M0189-91, 185- M0189-93, 185-M0189-95, 185-M0189-97, 185- M0189-99, 185-M0189-102, 185-M0189-104, 185- M0189-106, 185-M0189-108, 185-M0189-110, 185- M0189-112, 185-M0189-114, 185-M0189-116, 185-M0189-118, 186-M0189-120, 186-M0189-122, 186- M0189-124, 186-M0189-126, 186-M0189-128, 186- M0189-130, 186-M0189-132, 186-M0189-134, 186- M0189-136, 186-M0189-140, 186- M0189-142, 186-M0189-144, 186-M0189-146, 186-M0189-148, 186-M0189-150	Yelachenahalli Main Road 185-M0189-34, 185-M0189-35, 185-M0189-39, 185-M0189-41, 185-M0189-43, 185- M0189-45, 185-M0189-47, 185-M0189-49, 185- M0189-51, 185-M0189-53, 185-M0189-55, 185- M0189-57, 185-M0189-59, 185-M0189-61, 185- M0189-63, 185-M0189-65, 185-M0189-67, 185- M0189-69, 185-M0189-71, 185-M0189-73, 185- M0189-75, 185-M0189-77, 185-M0189-79, 185-M0189-81, 185-M0189-83, 185-M0189-85, 185- M0189-87, 185-M0189-89, 185-M0189-91, 185- M0189-93, 185-M0189-95, 185-M0189-97, 185- M0189-99, 185-M0189-102, 185-M0189-104, 185- M0189-106, 185-M0189-108, 185-M0189-110, 185- M0189-112, 185-M0189-114, 185-M0189-116, 185- M0189-118, 186-M0189-120, 186-M0189-122, 186- M0189-124, 186-M0189-126, 186-M0189-128, 186- M0189-130, 186-M0189-132, 186-M0189-134, 186- M0189-136, 186-M0189-138, 186-M0189-140, 186- M0189-142, 186-M0189-144, 186-M0189-146, 186-M0189-148, 186-M0189-150	57000			
278	ಬನಶಂಕರಿ ಬಾಲಾಜಿ ಪ್ರಾರಂಭೇಸ್ (ಸರ್ವೆ ನಂ.22/3 ಮತ್ತು 22/4, ಖಾತಾ ನಂ.912/22/3, 22/4ಎಫ್‌007, ಸಿಎಂಸಿ ಖಾತಾ ನಂ.587/22/3-22/4)	Banashankari Balaji Paradise (Sy No.22/3 and 22/4, Katha No.912/22/3, 22/4F007, CMC Katha No.587/22/3-22/4)				36190
279	ಶಾಮ್ ಅಂಬಿಕ (ಸರ್ವೆ ನಂ.10/1, ಖಾತಾ ನಂ.728/10/1/708/670)	SHYAM AMBIKA (Sy No.10/1, Katha No.728/10/1/708/670)				40810

280	ಶಾಮ್ ಅಭಿನಂದನ್ (ಸರ್ವೆ ನಂ.3/1ಬಿ, ಖಾತಾ ನಂ.543/3/10/469/33/90/20/526/484/30/21ಇ)	SHAM ABHINANDAN (Sy No.3/1B, Katha No.543/3/10/469/33/90/20/526/484/ 30/21E)				40810
281	ಶಿವಗಂಗ ಮೆಲೋಡಿ (ಸೈಟ್ ನಂ.21 & 21/ಇ, ಸರ್ವೆ ನಂ.37,38)	Shivaganga Melody (Site No.21 & 21/A, Sy No.37, 38)				36190
282	ಪೂಜಾ ಸರೋವರ, ಸರ್ವೆ ನಂ.55 & 56/1	Pooja Sarovara, Sy No.55 & 56/1				41910
283	ಕೆ.ವಿ. ಲೇಕ್ ಫ್ರಾಂಟ್ ಆಪಾರ್ಟ್‌ಮೆಂಟ್ ಸರ್ವೆ ನಂ. 8/3, ಖಾತಾ ನಂ. 1284/603/5/8/3, 598/6/8/3, 601/7/8/3, 600/8/8/3, 642/4/8/3/6/7, 873/4/5/8/3, ವಾಡ್‌ ನಂ. 185, B+G+3UF	K.V.Lake Front Apartment Sy. No. 8/3, Katha No. 1284/603/5/8/3,598/6/8/3, 601/7/8/3, 600/8/8/3, 642/4/8/3/6/7, 873/4/5/8/3, Ward No. 185, B+G+3UF				36190
284	ಗಾನಾ ಆಪಾರ್ಟ್‌ಮೆಂಟ್ (ಬಿಬಿವಂಪಿ ಖಾತಾ ನಂ.441/21/ಎಫ್‌ಎಫ್‌ – 105/441/364, ಸರ್ವೆ ನಂ.21, ವಾಡ್‌ ನಂ.185)	GAANA Apartment (BBMP Katha No.441/21/FF-105/441/364, Sy No.21, Ward No.185)				36190
285	ಸಮಹಿತ (ಬಿಬಿವಂಪಿ ಖಾತಾ ನಂ.279/23-24-25/230/270/246)	SAMAHHITA (BBMP Katha No.279/23-24-25/230/270/246)				40810
286	ಸಿಲ್ವರ್ ಲೈನ್ ಆರ್ಚಿಡ್-1 ಕೆನ್ಸಿಫಿಂಗ್ (ಸಿಎಂಸಿ ಖಾತಾ ನಂ 472)	SILVER LINE ARCHID-1 Consisting (CMC Katha No.472)				40810
287	ಯೆಲಚೆನಹಳ್ಳಿ ಗ್ರಾಮ, ಉತ್ತರಹಳ್ಳಿ ಹೋಬಳಿ, ಸಿಎಂಸಿ ಖಾತಾ ನಂ.472	Yelachenahalli Village, Uttarahalli Hobli, CMC Khata No. 472				36190
288	ಕ್ಯಾರಿಕ್ ಬಡಾವಣೆ	Industrial Layout	46000			
289	ವಡ್ಡರಪಾಳ್ಯ	Vaddarapalya	46000	260		
290	ವಡ್ಡರಪಾಳ್ಯ ಮುಲ್ಲುರಸ್ತೇ 184-W-0208-4, 184-W-0208-5, 184-W-0208-6, 184-W-0208-7,184-W-0210-6, 184-W-0210-2184-MD81-1D6, 184-W0216-5, 184-W0216-3,184-W0216-1, 184-W0216-4 184-W0216-17, 184- W0216-9, 184-W0233-1, 184-W0233-2, 184-W0233-4, 184-W0233-6, 184-W0235-2, 184-W0235-4, 184- W0235-8, 184-W0237-1, 184-W0237-3, 184-W0237- 5, 184-W0237-7,, 184-W0237-9, 184-W0237-4, 184-W0237-6, 184-W0216-29,184-W0245-7, 184-0245-5,184-W0245-3, 184-W0245-7,184-W0216-2, 184- W0214-2,	Vaddarapalya Main Road 184-W-0208-4, 184-W-0208-5, 184-W-0208-6, 184-W-0208-7,184-W-0210-6, 184-W-0210-2184-MD81-1D6, 184-W0216-5, 184-W0216-3,184-W0216-1, 184- W0216-4 184-W0216-17, 184- W0216-9, 184- W0233-1, 184-W0233-2, 184-W0233-4, 184- W0233-6, 184-W0235-2, 184-W0235-4, 184- W0235-8, 184-W0237-1, 184-W0237-3, 184- W0237- 5, 184-W0237-7,, 184-W0237-9, 184- W0237-4, 184-W0237-6, 184-W0216-29,184-W0245-7, 184-0245-5,184-W0245-3, 184-W0245-7,184-W0216-2, 184- W0214-2, 184-	57000			

	184-W0214-4, 184-W0214-6, 184-W0214-8, 184-W0214-14	W0214-4, 184-W0214-6, 184-W0214-8, 184-W0214-14			
291	ವಡ್ಡರಪಾಳ್ಯ ಗ್ರಾಮದ ನೀವೇಶನ ಸಂಖ್ಯೆ 379, ಸರ್ವೆ ನಂ. 4/2	Vaddarapalya Village Site No. 379,Sy No. 7/2			41910
292	ಆರ್.ಡಿ ಪ್ರೈಡ್ (ಬಿಬಿಎಂಪಿ ಖಾತಾ ನಂ.1389/1378)	Aarvi Pride (Vaddarapalya Village, BBMP No. 1389/1378)			46530
293	ಸಿರಿ ಡಿಸೈರ್ (ಬಿಬಿಎಂಪಿ ಖಾತಾ ನಂ.81/63/1/63/2/25, ವಾಡ್‌ ನಂ.184)	SIRI DESIRE (BBMP Katha No.81/63/1/63/2/25, Ward No.184)			41910
294	ಶ್ರೀ ಲಕ್ಷ್ಮಿ ರೆಸಿಡೆನ್ಸಿ (ಬಿಬಿಎಂಪಿ ಖಾತಾ ನಂ.89/82/83/84, 87/82, 88/83 ಮತ್ತು 89/84, ಸರ್ವೆ ನಂ.14, ವಾಡ್ ನಂ.184)	SRI LAKSHMI Residency (BBMP Katha No.89/82/83/84, 87/82, 88/83and 89/84, Sy No.14, Ward No.184)			41910
295	ಜೆಲಿಸಿ ಟ್ರಿಂಕ್ (ಬಿಬಿಎಂಪಿ ಖಾತಾ ನಂ.153/396/8/19/20, ಸರ್ವೆ ನಂ.8)	JPC PRISM (BBMP Katha No.153/396/8/19/20, Sy No.8)			41910
296	ಸನಾತನ್ ವೃಂದಾವನ (ಬಿಬಿಎಂಪಿ ಖಾತಾ ನಂ.1139/28 ಮತ್ತು 1140/29, ಸರ್ವೆ ನಂ.53/2)	SANATHANS VRUNDAVAN (BBMP Katha No.1139/28 and 1140/29, Sy No.53/2)			41910
297	ಪೂರ್ಣಪ್ರಜ್ಞ ಹೆಚ್.ಬಿ.ಎಸ್.	Poorna Prajna HBCS	62000		
298	ಪೂರ್ಣ ಪ್ರಜ್ಞ ಗ್ರಹ ನಿರ್ಮಾಣ ಸಹಕಾರ ಸಂಘ ಅಪಾರ್ಟೆಮೆಂಟ್ (ವಡ್ಡರಪಾಳ್ಯ ಗ್ರಾಮದ ಸರ್ವೆ ನಂ.12 (G+S+3UF)	POORNA PRAJNA GRUHA NIRMANA SAHAKARA SANGHA Apartment (Vaddarapalya Village Sy No.12 (G+S+3UF)			56210
299	ಬನಶಂಕರಿ 5ನೇ ಹಂತ	Banashankari 5th Stage	62000		
300	ವಸಂತಪುರ	Vasanthapura	65000	260	
301	ವಸಂತಪುರ ಮುಖ್ಯರಸ್ತೆ 197-M0189-23, 197-M0189-25, 197-M0148-214, 197-M0148-149, 197-M0148-212, 197-M0148-210, 197-M0148-147, 197-M0148-145, 197-M0148-208, 197-M0148-206, 197-M0148-145, 197-M0148-143, 197-M0148-141, 197-M0148-204, 197-M0148-202, 197-M0148-143, 197-M0148-141, 197-M0148-200, 197-M0148-139, 197-M0148-137, 197-M0148-135, 197-M0148-198, 197-M0148-135, 197-M0148-133, 197-M0148-198, 197-M0148-131, 197-M0148-196, 197-M0148-128, 197-M0148-127,	Vasanthapura Main Road 197-M0189-23, 197-M0189-25, 197-M0148-214, 197-M0148-149, 197-M0148-212, 197-M0148-210, 197-M0148-147, 197-M0148-145, 197-M0148-208, 197-M0148-206, 197-M0148-145, 197-M0148-143, 197-M0148-141, 197-M0148-204, 197-M0148-202, 197-M0148-143, 197-M0148-141, 197-M0148-200, 197-M0148-139, 197-M0148-137, 197-M0148-135, 197-M0148-198, 197-M0148-135, 197-M0148-133, 197-M0148-198, 197-M0148-131, 197-M0148-196, 197-M0148-128, 197-M0148-127,	82000		

ಃಗ

	197-M0148-125, 197-M0148-194, 197-M0148-194, 197-M0148-192, 197-M0148-190, 197-M0148-123, 197-M0148-121, 197-M0148-121A, 197-M0148-188, 197-M0148-186, 197-M0148-119, 197-M0148-117, 197-M0148-115, 197-M0148-113, 197-M0148-186, 197-M0148-184, 197-M0148-182, 197-M0148-115, 197-M0148-117, 197-M0148-111, 197-M0148-109, 197-M0148-107, 197-M0148-180, 197-M0148-178, 197-M0148-103, 197-M0148-101, 197-M0148-176, 197-M0148-174, 197-M0148-172, 197-M0148-170, 197-M0148-168, 197-M0148-166, 197-M0148-164, 197-M0148-162, 197-M0148-160, 197-M0148-158, 197-M0148-156, 197-M0148-154, 197-M0148-152, 197-M0148-150, 197-M0148-105, 197-M0148-103, 197-M0148-101, 197-M0148-99, 197-M0148-97, 197-M0148-95, 197-M0148-93, 197-M0148-92, 197-M0148-91, 197-M0148-89, 197-M0148-87, 197-M0148-85, 197-M0148-83, 197-M0148-81, 197-M0148-79, 197-M0148-77, 197-M0148-75, 197-M0148-73, 197-M0148-71, 197-M0148-69, 197-M0148-67, 197-M0148-65, 197-M0148-63, 197-M0148-61,	197-M0148-125, 197-M0148-194, 197-M0148-194, 197-M0148-192, 197-M0148-190, 197-M0148-123, 197-M0148-121, 197-M0148-121A, 197-M0148-188, 197-M0148-186, 197-M0148-119, 197-M0148-117, 197-M0148-115, 197-M0148-113, 197-M0148-186, 197-M0148-184, 197-M0148-182, 197-M0148-115, 197-M0148-117, 197-M0148-111, 197-M0148-109, 197-M0148-107, 197-M0148-180, 197-M0148-178, 197-M0148-103, 197-M0148-101, 197-M0148-176, 197-M0148-174, 197-M0148-172, 197-M0148-170, 197-M0148-168, 197-M0148-166, 197-M0148-164, 197-M0148-162, 197-M0148-160, 197-M0148-158, 197-M0148-156, 197-M0148-154, 197-M0148-152, 197-M0148-150, 197-M0148-105, 197-M0148-103, 197-M0148-101, 197-M0148-99, 197-M0148-97, 197-M0148-95, 197-M0148-93, 197-M0148-92, 197-M0148-91, 197-M0148-89, 197-M0148-87, 197-M0148-85, 197-M0148-83, 197-M0148-81, 197-M0148-79, 197-M0148-77, 197-M0148-75, 197-M0148-73, 197-M0148-71, 197-M0148-69, 197-M0148-67, 197-M0148-65, 197-M0148-63, 197-M0148-61,			
302	ಶ್ರೀ ಪ್ರಾನಥ್ ಗಾರ್ಡನ್, ಸರ್ವೆ ನಂ.31/2 & 31/3	Sri Pranath Garden, Sy No.31/2 & 31/3			40700
303	ಶಿವಗಂಗ ಪ್ರಸಿದ್ಧಿ (ಸ್ಯೇಟ್ ನಂ.25, 26, 27, 65, 65ಎ, 66, ಸರ್ವೆ ನಂ.52/3)	Shivaganga Prasiddhi, (Site No.25, 26, 27, 65, 65A, 66, Sy No.52/3)			40700
304	ಇಸ್ಕುನ್‌/ಗೋಕುಲಮ್ ಅಪಾರ್ಟ್‌ಮೆಂಟ್ (ಸರ್ವೆ ನಂ.39/1, 39/2,47/1, 47/2)	Iskcon/Gokulam Apartment (Sy No.39/1, 39/2, 47/1, 47/2)			46200
305	ಮಾತೃಶ್ರೀ ರೆಸಿಡೆನ್ಸಿ	Mathrushree Residency			41690
306	ಶಿವಗಂಗ ಸಾಯಿ ಸುಚಿನ್ (ಬಿಬಿವಂಪಿ ಖಾತಾ ನಂ.1182/1, ಸರ್ವೆ ನಂ.1,2,3,4,5,58 & 60)	Shivaganga Sai Suchin (BBMP Katha No.1182/1, Sy No.1,2,3,4,5,58 & 60)			54670
307	ಶ್ರೀ ಶಂಕರಿ ರೆಸಿಡೆನ್ಸಿ (ಬಿಬಿವಂಪಿ ಖಾತಾ ನಂ.687/78/1, ಸರ್ವೆ ನಂ.1,2,3,4,5, 58 & 60)	SRI Shankari Residency (BBMP Katha No.687/78/1, Sy No.1,2,3,4,5,58 & 60)			54670
308	ಶಿವಗಂಗ ಟಂಪಲ್ ವೀವ್ (ಬಿಬಿವಂಪಿ ಖಾತಾ ನಂ.445/80, ಸರ್ವೆ ನಂ.52/1, ವಾಡ್‌ ನಂ.197)	Shivaganga Temple View (BBMP Katha No.445/80, Sy No.52/1, Ward No.197)			36190

309	ವಲ್ಲಭ ನಿಶಾಂತ (ಬಿಬಿಎಂಪಿ ಖಾತಾ ನಂ.1792, ಸರ್ವೆ ನಂ.35/4, 1, 2, 3, 4, 5, 35/4, ವಾಡ್‌ ನಂ.197)	Vallabha Nishanth (BBMP Katha No.1792, Sy No.35/4, 1,2,3,4,5,35/4, Ward No.197)				54670
310	ರತ್ನ ದೀಪಿಕ ರೆಸಿಡೆನ್ಸಿ (ಬಿಬಿಎಂಪಿ ಖಾತಾ ನಂ.1338/1/1A, ವಾಡ್‌ ನಂ.197)	Rathna Deepika Residency (BBMP Katha No.1338/1/1A, Ward No.197)				36190
311	ವಸಂತಪುರ ಗ್ರಾಮ, ಉತ್ತರಹಳ್ಳಿ ಹೇಬಳಿ, ನಿವೇಶನ ಸಂಖ್ಯೆ 28 & 29 (ಹಳೇ ನಂ. 53/2), ಬಿಬಿಎಂಪಿ ಖಾತಾ ನಂ. 1139/28 & 1140/29	Vasanthapura Village, Uttarahalli Hobli, Site No. 28 & 29, (old No. 53/2), BBMP Khata No. 1139/28 & 1140/29				36190
312	ಸುಖಮೃಷ್ಟಪುರ	Subramanyapura	42000	260		
313	ಸುಖಮೃಷ್ಟಪುರ ಮುಖ್ಯರಸ್ತೆ 184-I0341-1, 184-M0148-50, 184-M0148-49, 184-M0148-27, 184-M0148-25, 184- M0148-48, 184-M0148-23, 184-M0148--46, 184- M0148-21, 184-M0148-44, 184-M0148-42, 184-M0148-19, 184-M0148-17, 184-M0148-15, 184- M0148-13, 184-M0148-11, 184-M0148-40, 184- M0148-38, 184-W1139-1, 184-M0148-36, 184- M0148-34, 184-M0148-32, 184-M0148-9, 184- M0148-32, 184-M0148-30, 184-M0148-28, 184- M0148-26, 184-M0148-24, 184-M0148-22, 184- M0148-7, 184-M0148-5, 184-M0148-20, 184-M0148-- 3, 184-M0148-1, 184- M0148-18, 184-M0148-16, 184- M0148-14, 184-M0148-12, 184-M0148-10, 184- M0148-8, 184-M0148-6, 184-M0148-4, 184-M0193- 76, 184-M0193-72, 184-M0193-61, 184-M0193-70,184-M0193-68, 184-M0193-66, 184-M0193-64, 184-M0193-62, 184-M0193-60, 58, 184-M0193-56, 184- M0193-54, 184- M0193-52, 184-M0193-59, 184- M0193-57, 184-M0193-55, 184-M0193-53, 184- M0193- 51	Subramanyapura Main Road 184-I0341-1, 184-M0148-50,184-M0148-49, 184-M0148-27, 184-M0148-25, 184- M0148-48, 184-M0148-23, 184-M0148--46, 184- M0148-21, 184-M0148-44, 184-M0148-42, 184-M0148-19, 184-M0148-17, 184-M0148-15, 184- M0148-13, 184-M0148-11, 184-M0148-40, 184- M0148-38, 184-W1139-1, 184-M0148-36, 184- M0148-34, 184-M0148-32, 184-M0148-9, 184- M0148-32, 184-M0148-30, 184-M0148-28, 184- M0148-26, 184-M0148-24, 184-M0148-22, 184- M0148-7, 184-M0148-5, 184-M0148-20, 184-M0148-- 3, 184-M0148-1, 184- M0148-18, 184-M0148-16, 184- M0148-14, 184-M0148-12, 184-M0148-10, 184- M0148-8, 184- M0148-6, 184-M0148-4, 184-M0193- 76, 184- M0193-72, 184-M0193-61, 184-M0193-70,184- M0193-68, 184-M0193-66, 184-M0193-64, 184- M0193-62, 184-M0193-60, 58, 184-M0193-56, 184- M0193-54, 184-M0193-52, 184-M0193-59, 184- M0193-57, 184-M0193-55, 184-M0193-53, 184- M0193-51	51500			
314	ವಲ್ಲಭ ಸೂರ್ಯವಂಶಿ ಕಂಫರ್ಟ್ ಖಾತಾ ನಂ. 4/1 ವಾಡ್‌ ನಂ. 184	VALLABHA SURYAVASHI COMFORTS Katha No. 4/1 Ward No. 184				36190

315	ವಲ್ಲಭ ಶ್ರೀಕಾರ್, ಸರ್ವೆ ನಂ. 1 ಮತ್ತು 3 ರೀ ಸರ್ವೆ ನಂ. 1/1 ಮತ್ತು 3/2 ವಾಡ್‌ ನಂ. 184	VALLABH SRIKAR Sy. No. 1 and 3, Re. Sy. No. 1/1 and 3/2, Ward No. 184				40810
316	ಶ್ರೀ ಸ್ಕಂದ ರೆಸಿಡನ್ಸಿ, ಖಾತಾ ನಂ. 13/15	SRI SKANDA RESIDENCY Katha No. 13/15				40810
317	ದೇವಿ ವಲ್ಲಭ, ಬಿಬಿವಂಪಿ ಖಾತಾ ನಂ. 531/62/4/1, ವಾಡ್‌ ನಂ 184	DEVI VALLABHA BBMP Katha No. 531/62/4/1, Ward No. 184				40810
318	ಗಂಗೋತ್ತಿ ಸಪ್ತಗಿರಿ ಪಲ್‌ (ಬಿಬಿವಂಪಿ ಖಾತಾ ನಂ.601/132, ಸರ್ವೆ ನಂ.1/1 ಮತ್ತು 3/2, ವಾಡ್‌ ನಂ.184)	Gangothri Sapthagiri Pearl ( BBMP Katha No.601/132, Sy No.1/1 and 3/2, Ward No.184)				36190
319	ಕನಕ ಹೆಚ್.ಬಿ.ಸಿ.ಎಸ್.	Kanaka HBCS	43000			
320	ಹೊಸಕೆರೆಹಳ್ಳಿ ಬಿ.ಡಿ.ಎ.	Hosakerehalli BDA	67000			
321	ಹೊಸಕೆರೆಹಳ್ಳಿ	Hosakerehalli	48000	300		
322	ಹೊಸಕೆರೆಹಳ್ಳಿ ಮುಖ್ಯರಸ್ತೆ:- 161-M0155-1, 161-M0155-2, 161-M0155-3, 161-M0155-4, 161-M0155-5, 161- M0155-6, 161-M0155-7, 161-M0155-9, 161-M0155- 10, 161-M0155-11, 161-M0155-12, 161-M0155-13,161-M0155-14, 161-M0155-15, 161-M0155-16, 161- M0155-17, 161-M0155-18, 161-M0155-21, 161- M0155-23, 161-M0155-24, 161-M0155-27, 161- M0155-28, 161-M0155-29, 161-M0155-31, 161- M0155-33, 161-M0155-34, 161-M0155-35, 161- M0155-36, 161-M0155-37, 161-M0155-39, 161- M0155-40, 161-M0155-41, 161-M0155-43, 161- M0155-45, 161-M0155-47, 161-M0155-49, 161- M0155-50, 161-M0155-51, 161-M0155-52, 161- M0155-53, 161-M0155-55, 161-M0155-57, 161- 0155-58, 161-M0155-59, 161-M0155-60, 161- M0155-61, 161-M0155-62, 161-M0155-63, 161- M0155-65, 161-M0155-67, 161-M0155-69, 161- M0155-71, 161-M0155-73, 161-M0155-75, 161- M0155-80, 161-M0155-81, 161- M0155-84, 161- M0155-85, 161-M0155-86, 161- M0155-87, 161- M0155-89, 161-M0155-90, 161- M0155-92, 161- M0155-95, 161-M0155-96, 161- M0155-97, 161- M0155-100, 161-M0155-102,	Hosakerehalli Main Road 161- M0155-1, 161-M0155-2, 161-M0155-3, 161-M0155-4, 161-M0155-5, 161- M0155-6, 161-M0155-7, 161-M0155-9, 161- M0155- 10, 161-M0155-11, 161-M0155-12, 161- M0155-13,161-M0155-14, 161-M0155-15, 161- M0155-16, 161- M0155-17, 161-M0155-18, 161- M0155-21, 161- M0155-23, 161-M0155-24, 161- M0155-27, 161- M0155-28, 161-M0155-29, 161- M0155-31, 161- M0155-33, 161-M0155-34, 161- M0155-35, 161- M0155-36, 161-M0155-37, 161- M0155-39, 161- M0155-40, 161-M0155-41, 161- M0155-43, 161- M0155-45, 161-M0155-47, 161- M0155-49, 161- M0155-50, 161-M0155-51, 161- M0155-52, 161- M0155-53, 161-M0155-55, 161- M0155-57, 161- 0155-58, 161-M0155-59, 161- M0155-60, 161- M0155-61, 161-M0155-62, 161- M0155-63, 161- M0155-65, 161-M0155-67, 161- M0155-69, 161- M0155-71, 161-M0155-73, 161- M0155-75, 161- M0155-80, 161-M0155-81, 161- M0155-84, 161- M0155-85, 161-M0155-86, 161- M0155-87, 161- M0155-89, 161-M0155-90, 161- M0155-92, 161- M0155-95, 161-M0155-96, 161- M0155-97, 161- M0155-100, 161-M0155-102,	58000			

	90, 161-M0155-92, 161- M0155-95, 161-M0155-96, 161-M0155-97, 161- M0155-100, 161-M0155-102, 161-M0155-104, 161-M0155-106, 161-M0155-108, 161-M0155-110	161-M0155-104, 161- M0155-106, 161-M0155-108, 161-M0155-110			
323	ಕ್ಲೇಮಟಿಸ್ ಅಪಾರ್ಟ್‌ಮೆಂಟ್ (ಸವೆ ನಂ.124, ಖಾತಾ ನಂ.1101/124)	Clematis Apartment (Sy No.124, Katha No.1101/124)			42900
324	ಅಮಿತಿ ರಾಮಪ್ರಿಯಾ (ಸವೆ ನಂ.7, ರ-ಸವೆ ನಂ.157/1, ಬಿಬಿಎಂಬಿ ಖಾತಾ ನಂ.916/7/157/1)	Amity Ramapriya (Sy No.7, Re-Sy No.157/1, BBMP Katha No.916/7/157/1)			41360
325	ಸಾಕೇತ್ ಹಿಲ್ ಸ್ಯೂಡ್ಸ್ ಸವೆ ನಂ.6/1	Saketh Hill Side Sy No.6/1			42900
326	ಎಂ. ಸ್ಕ್ವಾರ್ ಹೈಟ್ಸ್ ಸವೆ ನಂ.62, 63, 88 & 89	M. Square Heights Sy No.62, 63, 88 & 89			42900
327	ಮಾರ್ಸ್ ಮೌಂಟ್	Mars Mount			42900
328	ಶೋಭಾ ಅಪಾರ್ಟ್‌ಮೆಂಟ್	Shobha Apartment			49500
329	ಟಾಟಾ ಪ್ರಮಾಂಟ್ ಅಪಾರ್ಟ್‌ಮೆಂಟ್	Tata Pramont Apartment			130240
330	ವಸುಂಧರ ಅಪಾರ್ಟ್‌ಮೆಂಟ್ (ಸವೆ ನಂ.75/2)	Vasundhara Apartment (sy No.75/2)			49500
331	ಪ್ರಿಸ್ಟಿಜ್ ಸ್ಯಾಥ್‌ರಿಡ್ಜ್ ಅಪಾರ್ಟ್‌ಮೆಂಟ್ (ಸವೆ ನಂ.43 & 125, ಹಳೆ ಮುನಿಸಿಪಲ್ ನಂ.125/43)	Prestige Southridge Apartment (Sy No.43 & 125, Old Municipal No.125/43)			71000
332	ಇಂದು ಲೇಕ್‌ವೀವ್ (ಸ್ಯೂಟ್ ನಂ.92, 93, 94, 95, 96, ಬಿಬಿಎಂಬಿ ಖಾತಾ ನಂ.702/644, ಸವೆ ನಂ.150, ವಾಡ್ ನಂ.160)	INDU Lakeview (Site No.92, 93, 94, 95, 96, BBMP Katha No.702/644, Sy No.150, Ward No.160)			41360
333	ಎ.ಪಿ.ಆರ್. ತಿರುಮಲ ರೆಸಿಡೆನ್ಸಿ (ಬಿಬಿಎಂಬಿ ಖಾತಾ ನಂ.518/512/56 ಮತ್ತು 57, ಸವೆ ನಂ.7/ಪಿ396, ವಾಡ್ ನಂ.160)	APR Thirumala Residency (BBMP Katha No.518/512/56 and 57, Sy No.7/P396, Ward No.160)			41360
334	ಹೊಸಕೆರಹಳ್ಳಿ ಗ್ರಾಮದ ಸವೆ ನಂ. 101, 103/1, 103/2, 104/1, 105& 106, ಗಿರಿನಗರ, 4ನೇ ಹಂತ	Hosakerehalli Village Sy No. 101, 103/1, 103/2, 104/1, 105 & 106 Girinagar IV Phase			47190
335	ಪ್ರಿಸ್ಟಿಜ್ ಬಾಗಮನೆ ಚೆಂಪಲ್ ಬೆಲ್ಸ್ (ಸವೆ ನಂ.54, 55, 56/1, 56/2, 56/3, 56/4, 57/2, ಖಾತಾ ನಂ.1004/54, 56/1, 56/2, 56/3, 56/4, 57/2, ವಾಡ್ ನಂ.160)	PRISTIGE BAGAMANE TEMPLE BELLS (Sy No.54, 55, 56/1, 56/2, 56/3, 56/4, 57/2, Katha No.1004/54, 56/1, 56/2, 56/3, 56/4, 57/2, Ward No.160)			56100
336	ಹೊಸಹಳ್ಳಿ	Hosahalli	31000	200	
337	ಚಾಮುಂಡಿ ಆಂಬರ್ ವ್ಯಾಡ್ (ಹೊಸಹಳ್ಳಿ ಗ್ರಾಮದ 100 ಅಡ ರಸ್ತೆಗೆ (ಕನಕಪುರ ರಸ್ತೆ) ಹೊಂದಿಹೊಂದಿರುವ ಸವೆ ನಂ.24/2)	Chamundi Amber Woods (Hosahalli Village attached (Kanakapura Road) 100 Ft Road ,Sy No.24/2)			49500

338	ಶ್ರವಂತಿ ಪಲಾಡಿಯಂ (ಸ್ಯೇಟ್ ನಂ.13, 14, 15, ಶಾತಾ ನಂ.1701/13, 14, 15/10/1)	Shravanthi Palladium (Site No.13, 14, 15, Katha No.1701/13, 14, 15/10/1)				46200
339	ಶೋಭಾ ಘಾರೆಸ್ಟ್ ವ್ಯೂ ಅಪಾರ್ಟ್‌ಮೆಂಟ್ (ಸ್ಯೇಟ್ ನಂ.22, 24/1, 24/2, 24/3)	Shobha Forest View Apartment (Sy No.22, 24/1, 24/2, 24/3)				54000
340	ಕುಬೇರ ನಿಲಯ ಬಿಲ್ಲೀಂಗ್ (ಬಿಬಿಎಂಬಿ ಶಾತಾ ನಂ.467/41, ಸ್ಯೇಟ್ ನಂ.8/10)	KUBERA Nilaya Building (BBMP Katha No.467/41, Sy No.8/10)				30910
341	ಅಭಿವೃದ್ಧಿ ಪಾರಡ್ಯೆಸ್ (ಬಿಬಿಎಂಬಿ ಶಾತಾ ನಂ.946/947/2/3, ಸ್ಯೇಟ್ ನಂ.25 ಮತ್ತು 4/4)	ABHIVRUDDHI PARADISE (BBMP Katha No.946/947/2/3, Sy No.25 and 4/4)				27500
342	ಶೋಭಾ ಘಾರೆಸ್ಟ್ ಎಡ್ ಅಪಾರ್ಟ್‌ಮೆಂಟ್ (ಹೊಸಹಳ್ಳಿ ಗ್ರಾಮದ ಸ್ಯೇಟ್ ನಂ.20/1, 21/2, ವಾಡ್‌ ನಂ.198, 3B+G+24UF) (RERA No.PRM/KA/RERA/ 1251/310/PR/180227/002592).	SOBHA FOREST EDGE APARTMENT (Hosahalli Village Sy No.20/1, 21/2, Ward No.198, 3B+G+24UF (RERA No.PRM/KA/ RERA/ 1251/310/PR/180227/002592).				81000
343	ಬನಶಂಕರಿ 6ನೇ ಹಂತ (5 ನೇ ಬ್ಲ್ಯಾಕ್)	Banashankari 6th Stage (5th Block)	38000			
344	ಬನಶಂಕರಿ 6ನೇ ಹಂತ (5 ನೇ ಬ್ಲ್ಯಾಕ್) (ಸ್ಯೇಟ್ ನಂ. 592 to 632) 100 ft ರಸ್ತೆ	Banashankari 6th Stage (5th Block) (Site Nos. 592 to 632) 100 Ft Road	52000			
345	ಬನಶಂಕರಿ 6ನೇ ಹಂತ (6 ನೇ ಬ್ಲ್ಯಾಕ್)	Banashankari 6th Stage (6th Block)	40000			
346	ಬನಶಂಕರಿ 6ನೇ ಹಂತ (6 ನೇ ಬ್ಲ್ಯಾಕ್) ಸ್ಯೇಟ್ ನಂ.1 to 4, 87, 115, 195, 196, 261 to 277, 1303 to 1312) 100 ft ರಸ್ತೆ	Banashankari 6th Stage (6th Block) Site Nos. 1 to 4, 87, 115, 195, 196,261 to 277, 1303 to 1312) 100 ft Road	52000			
347	ಬನಶಂಕರಿ 6ನೇ ಹಂತ (7 ನೇ ಬ್ಲ್ಯಾಕ್)	Banashankari 6th Stage (7th Block)	41500			
348	ಬನಶಂಕರಿ 6ನೇ ಹಂತ (7 ನೇ ಬ್ಲ್ಯಾಕ್) (ಸ್ಯೇಟ್ ನಂ.777 to 790, 201 to 232) 100 ft ರಸ್ತೆ	Banashankari 6th Stage (7th Block) (Site Nos. 777 to 790, 201 to 232) 100 ft Road	52000			
349	ಬನಶಂಕರಿ 6ನೇ ಹಂತ (8 ನೇ ಬ್ಲ್ಯಾಕ್)	Banashankari 6th Stage (8th Block)	42000			
350	ಬನಶಂಕರಿ 6ನೇ ಹಂತ (8 ನೇ ಬ್ಲ್ಯಾಕ್) (ಸ್ಯೇಟ್ ನಂ.108 to 125) 100 ft Road	Banashankari 6th Stage (8th Block) (Site Nos. 108 to 125) 100 ft Road	52000			
351	ಬನಶಂಕರಿ 6ನೇ ಹಂತ (9 ನೇ ಬ್ಲ್ಯಾಕ್)	Banashankari 6th Stage (9th Block)	40000			
352	ಬನಶಂಕರಿ 6ನೇ ಹಂತ (9 ನೇ ಬ್ಲ್ಯಾಕ್) (Site No. 1 to 32, 32A & 744, 745A, 755, 756) 100 ft Road	Banashankari 6th Stage (9th Block) (Site No. 1 to 32, 32A & 744, 745A, 755, 756) 100 ft Road	49000			
353	ಬನಶಂಕರಿ 6ನೇ ಹಂತ (10 ನೇ ಬ್ಲ್ಯಾಕ್) ಇತರೆ ನಿರ್ದೇಶನಗಳು)	Banashankari 6th Stage (10th Block Other Sites)	41500			

354	ಬನಶಂಕರಿ 6ನೇ ಹಂತ (10 ನೇ ಬ್ಲಾಕ್) (Site Nos. 788 to 797, 797A to 797N, 819, 820, 921 to 970) 100 ft Road	Banashankari 6th Stage (10th Block) (Site Nos. 788 to 797, 797A to 797N, 819, 820, 921 to 970) 100 ft Road	49000			
355	ಬನಶಂಕರಿ 6ನೇ ಹಂತ (11 ನೇ ಬ್ಲಾಕ್)	Banashankari 6th Stage (11th Block)	56000			
356	ಬನಶಂಕರಿ 6ನೇ ಹಂತ (11 ನೇ ಬ್ಲಾಕ್) (Site Nos. 1 to 3 & 21) 80 ft Road	Banashankari 6th Stage (11th Block) (Site Nos. 1 to 3 & 21) 80 ft Road	89500			
357	ಬನಶಂಕರಿ 6ನೇ ಹಂತ (11 ನೇ ಬ್ಲಾಕ್) (Site Nos. 66 to 77, 164, 227 to 234, 254 to 263, 337, 338, 622 to 631, 514, 514A, 515 to 524, 844, 862, 853A, 886, 887, 1078, 1078A & 1065) 80 ft Road	Banashankari 6th Stage (11th Block) (Site Nos. 66 to 77, 164, 227 to 234, 254 to 263, 337, 338, 622 to 631, 514, 514A, 515 to 524, 844, 862, 853A, 886, 887, 1078, 1078A & 1065) 80 ft Road	68000			

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಅದೇಶದ ಮೇರೆಗೆ.

ಸಮಿತಾ ಲಕ್ಷ್ಯ ಹಿ ಬೆಳ್ಗಲೆ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲನ ಅನೇಕಲ್ ಉಪನೋಂದಣಿ ಕಳೆಯಿರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟಿ ಮೌಲ್ಯಗಳ ಮಾರ್ಗಸೂಚಿ ದರವಟ್ಟ

ಕ್ರ. ಸಂ	ಹೊಳೆ/ ಗ್ರಾಮ/ ತ್ರೈಂಕ	Hobli/ Village/ Area	ಸತ್ಯವು ಜ್ಞಾನಾರದ ವರ್ಣಕಿ ನಿರ್ವಹಣಾಕ್ರಿ	ಸತ್ಯವು ಸಂಕ್ಷಿಪ್ತ ವ್ಯಾಪ್ತಿಯ ವರ್ಣಕಿ ನಿರ್ವಹಣಾಕ್ರಿ	ಸತ್ಯವು ಜ್ಞಾನಾರದ ವಿಳ್ಳು/ ರೋಹಿನಿಗಳ ನಿರ್ವಹಣಾಕ್ರಿ	ಕ್ರಿಂ. ಜಿಮಿಎಸು	ಸ್ತೋತ್ರಯ ಸಂಕ್ಷೇ/ಸತ್ಯವು ಜ್ಞಾನಾರದ ನಿರ್ವಹಣಾಕ್ರಿ ನಿರ್ವಹಣಾಕ್ರಿ ಅಪಾರ್ಶ್ವವೆಂಬ್ರ್ ಮತ್ತು ಘ್ರಾಂತಿಗಳ ಮೌಲ್ಯ.
			ತ್ರೈ ಜದರ ಮಿಂಟರ್‌ಗೆ ರೋಹಿನಿ	ತ್ರೈ ಜದರ ಮಿಂಟರ್‌ಗೆ ರೋಹಿನಿ	ತ್ರೈ ಲಕ್ಷರ್‌ಗೆ ರೋಹಿನಿ	ತ್ರೈ ಲಕ್ಷರ್‌ಗೆ ರೋಹಿನಿ	ತ್ರೈ ಜದರ ಮಿಂಟರ್‌ಗೆ ಸೂಪರ್ ಜ್ಞಾನಾಕ್ರಿ ಪರಿಯಾರ್ ರೋಹಿನಿ
1	2	3	4	5	6	7	8
	ಅನೇಕಲ್ ಪ್ರಸಭಾ ಸರಹದ್ದು ಒಂದನೇ ವಿಭಾಗ	ANEKAL TOWN LIMITS WARD No.1					
1	ಅಮೀರ್ ಜಾನ್ ಗಲ್ಲಿ (ಹಿಬಡಿ ನಂ.11-6-2 ರಿಂದ 11-9-5, 11- 503-71 ರಿಂದ 11-504-14)	Ameer Jan Galli (PID No.11-6- 2 to 11-9-5, 11-503-71 to 11- 504-14)			5200		
2	ಅರಪ್ಪ ತಿಗಳರ ಹೇಟೆ (ಹಿಬಡಿ ನಂ.34-511-119 ರಿಂದ 34-511- 137)	Aravu Thigalara Pete (PID No.34-511-119 to 34-511-137)			5200		
3	ಭಜನೆ ಮನೆ ರಸ್ತೆ (ಹಿಬಡಿ ನಂ.14- 501-1 ರಿಂದ 14-501-32)	Bhajane Mane Road (PID No.14-501-1 to 14-501-32)			5200		
4	ಬ್ರಾಹ್ಮಣರ ಬೀದಿ (ಹಿಬಡಿ ನಂ.34- 502-80 ರಿಂದ 34-502-87)	Brahmin's Street (PID No.34- 502-80 to 34-502-87)			3900		
5	ಬಸವಣ್ಣ ಬೀದಿ ರಸ್ತೆ (ಹಿಬಡಿ ನಂ.3-503-15 ರಿಂದ 3-503-38, 34-502-82 ರಿಂದ 34-505-163)	Basavanna Street Road (PID No.3-503-15 to 3-503-38, 34- 502-82 to 34-505-163)			5500		
6	ಭಜಂತಿ ನರಸಿಂಹಯ್ಯ ಬೀದಿ (ಹಿಬಡಿ ನಂ.34-10-155 ರಿಂದ 34-10-161)	Bhajantri Narasimhaiah Street (PID No.34-10-155 to 34-10- 161)			2700		

7	ಬತ್ತಲುನ್ನಿಸ್ನಾ ಬಡಾವಣೆ (ಹಿಬಡಿ ನಂ.36-119-3 ರಿಂದ 36-119-55, 36-504-89 ರಿಂದ 36-509-231)	Batthalunnisa Layout (PID No.36-119-3 to 36-119-55, 36-504-89 to 36-509-231)		8100			
8	ಚಿಕ್ಕಕೆರೆ ಬ್ರಾಹ್ಮಣರ ಬೀದಿ (ಹಿಬಡಿ ನಂ.34-515-194 ರಿಂದ 34-515-231)	Chikkakere Brahmin's Street (PID No.34-515-194 to 34-515-231)		4800			
9	ಚಿಕ್ಕಮುನಿಯಪ್ಪ .ಕೆ.ರಾಮಜ್ಞ, ಕೆ.ಮುನಿಯಪ್ಪ ಬಡಾವಣೆ (ಹಿಬಡಿ ನಂ.31-501-1 ರಿಂದ 31-505-60, 31-13-44 ರಿಂದ 31-13-56)	Chikkamuniyamma, K.Ramanna, K.Muniyappa Layout (PID No.31-501-1 to 31-505-60, 31-13-44 to 31-13-56)		5500			
10	ದೊಡ್ಡಣಿ ಬಡಾವಣೆ	Doddanna Layout		5500			
11	ಬಿ.ಗೋಪಾಲ ಬಿ.ಎಂ.ಶ್ರೀಕಂಠಯ್ಯ, ಜಿ.ರಮೇಶ ಕುಮಾರ ಬಡಾವಣೆ (ಹಿಬಡಿ ನಂ.12-501-43 ರಿಂದ 12-501-56, 12-503-229 ರಿಂದ 12-503-274, 12-506-1 ರಿಂದ 12-509-139)	B.Gopal, B.M.Srikantaiah, G.Ramesh Kumar Layout (PID No.12-501-43 to 12-501-56, 12-503-229 to 12-503-274, 12-506-1 to 12-509-139)		9200			
12	ಜಯಲಕ್ಷ್ಮಿ ಚಿತ್ರಮಂದಿರ ರಸ್ತೆ (ಗಾಂಧಿ ವೃತ್ತ) ಹೌಸ ಹೇಟೆ (ಹಿಬಡಿ ನಂ.3-501-80 ರಿಂದ 3-504-11)	Jayalakshmi Talkeis Road (Gandhi Circle), New Pet (PID No.3-501-80 to 3-504-11)		31800			
13	ಇಂದಿರಾನಗರ ಬಡಾವಣೆ (ಹಿಬಡಿ ನಂ.21-501-2 ರಿಂದ 21-514-192)	Indiranagar Layout (PID No.21-501-2 to 21-514-192)		7800			
14	ಕೆಂಚಮುನಿಯಪ್ಪ ಗೆಲ್ಲಿ (ಹಿಬಡಿ ನಂ.11-505-47 ರಿಂದ 11-506-114)	Kencharnuniyamma Galli (PID No.11-505-47 to 11-506-114)		5200			
15	ಕುಂಬಾರ ಬೀದಿ	Kumbara Street		4800			
16	ಎಸ್.ಆರ್.ಲಕ್ಷ್ಮಿನಾರಾಯಣ ಮತ್ತು ಲಕ್ಷ್ಮಿ ಕಾಂತಪ್ಪ ಬಡಾವಣೆ	S.R.Lakshminarayana and Lakshmikanthappa Layout		8100			

17	ಮುಚ್ಚೆ ಪಾಪಯ್ಯ ಗಲ್ಲಿ	Machche Papaiah Galli		5200			
18	ಮುನಿವೀರಮ್ಮೆ ಗಲ್ಲಿ	Muniveeramma Galli		5200			
19	ಮಲ್ಲೇಲು ಭೈಯ್ಯಣಿ ಬಡಾವಣೆ (ಹಿಬಡಿ ನಂ.12-112-4 ರಿಂದ 12-113-17)	Mallelu Bayyanna Layout (PID No.12-112-4 to 12-113-17)		9200			
20	ಮುನಿಯಪ್ಪ ಬಡಾವಣೆ (ಹೊಂಫಲಫಟ್ಟ ರಸ್ತೆ)	Muniyappa Layout (Homphalaghatta Road)		5500			
21	ಎನ್.ಆರ್.ಕಾಲೋನಿ (ಹಿಬಡಿ ನಂ.2-3-7 ರಿಂದ 2-12-25, 2-501-2 ರಿಂದ 2-504-55, 2-104-1 ರಿಂದ 2-104-18)	N.R.Colony (PID No.2-3-7 to 2-12-25, 2-501-2 to 2-504-55, 2-104-1 to 2-104-18)		24500			
22	ಪೋಳಣ್ಣ ಅಧೀಕ್ಷ ರಸ್ತೆ	Post Office Road		14700			
23	ಎಂ.ಎ.ರಾಮು ಶಿವಭದ್ರಯ್ಯ ಬಡಾವಣೆ	M.A.Ramu Shivabhadraiah Layout		6300			
24	ಎಂ.ಎ.ರಾಮು ಬಡಾವಣೆ	M.A.Ramu Layout		6300			
25	ಹಳ್ಳೇ ಸಿಂಡಿಕೇಟ್ ಬ್ಯಾಂಕ್ ರಸ್ತೆ (ಹಿಬಡಿ ನಂ.11-503-70 ರಿಂದ 11-503-92)	Old Syndicate Bank Road (PID No.11-503-70 to 11-503-92)		9200			
26	ಸಂತೇ ಬೀದಿ ಮತ್ತು ಶ್ರೀನಿವಾಸಯ್ಯ ಬಡಾವಣೆ (ಹಿಬಡಿ ನಂ.23-10-1 ರಿಂದ 23-10-91E, 23-501-2 ರಿಂದ 23-509-54, 23-118-2 ರಿಂದ 23-118-100)	Santhe Street and Srinivasaiah Layout (PID No.23-10-1 to 23-10-91E, 23-501-2 to 23-509-54, 23-118-2 to 23-118-100)		7500			
27	ಶಂಕರಮುತ್ತ ರಸ್ತೆ (ಹಿಬಡಿ ನಂ.34-502-81 ರಿಂದ 34-502-96)	Shankar Mutt Road (PID No.34-502-81 to 34-502-96)		5500			
28	ಶಂಕರಪ್ಪ ಬಡಾವಣೆ (ಹಿಬಡಿ ನಂ.16-503-152 ರಿಂದ 16-503-217)	Shankarappa Layout (PID No.16-503-152 to 16-503-217)		9200			
29	ಟಿ.ಬಿ.ರಸ್ತೆ (ಹಿಬಡಿ ನಂ.14-9-7A ರಿಂದ 14-16-80, 14-501-6 ರಿಂದ 14-16-80, 14-501-6 to 14-502-	T.B.Road (PID No.14-9-7A to 14-16-80, 14-501-6 to 14-502-		11900			

	14-502-47, 17-16-27 ರಿಂದ 17-16-71, 17-502-1 ರಿಂದ 17-518-136)	47, 17-16-27 to 17-16-71, 17-502-1 to 17-518-136)					
30	ಥಾಲಿ ರಸ್ತೆ (ತಿಲಕ ಸರ್ಕಾರ್‌ನಿಂದ ಬನವನಗುಡಿಪರೆಗೆ) (ಪಿಬಡಿ ನಂ.29-10-72 ರಿಂದ 29-10-122, 23-10-29 ರಿಂದ 23-10-121)	Thali Road (Thilak Circle to Basavanagudi) (PID No.29-10-72 to 29-10-122, 23-10-29 to 23-10-121)		11600			
31	ತಿಮ್ಮಕ್ಕೆ ಮತ್ತು ಕೆ.ಎಸ್.ಆರ್.ಟಿ.ಎಸ್.ಬಡಾವಣೆ (ಪಿಬಡಿ ನಂ.31-507-131 ರಿಂದ 31-570-1038)	Thimmakka and K.S.R.T.C. Layout (PID No.31-507-131 to 31-570-1038)		8100			
32	ತಿಮ್ಮರಾಯಸ್ವಾಮಿ ದೇವಸ್ಥಾನ ರಸ್ತೆ (ಪಿಬಡಿ ನಂ.6-13-3 ರಿಂದ 6-13-11)	Thimmarayaswamy Temple Road (PID No.6-13-3 to 6-13-11)		7300			
33	ತಿಮ್ಮಯ್ಯ ಬಡಾವಣೆ (ಪಿಬಡಿ ನಂ.27-14-8 ರಿಂದ 27-15-125)	Thimmaiah Layout (PID No.27-14-8 to 27-15-125)		6100			
34	ವೀವನ್‌ ಕಾಲೋನಿ (ಪಿಬಡಿ ನಂ.27-25-103 ರಿಂದ 27-25-129, 27-516-331 ರಿಂದ 27-516-352)	Weaver's Colony (PID No.27-25-103 to 27-25-129, 27-516-331 to 27-516-352)		11100			
35	ಬಷೀರ್ ಅಹಮದ್ ಬಡಾವಣೆ	Basheer Ahmed Layout		8100			
36	ಎಂ.ಬಿ.ಟಿ.ಬಡಾವಣೆ (ಕುರುಬರ ಹಟ್ಟಿ ಹತ್ತಿರ)	M.B.T. Layout (Near Kurubarahatti)		5500			
37	ಸಾಯಿ ಗಾಡನ್ & ಸಾಯಿ ಲೇಜಿಂಟ್ (ಪಿಬಡಿ ನಂ.16-503-151 ರಿಂದ 16-503-271)	Sai Garden & Sai Layout (PID No.16-503-151 to 16-503-271)		9700			
38	ಬಿ.ಆರ್.ಎನ್. ಆಶಿಶ್ ಬಡಾವಣೆ (ಪಿಬಡಿ ನಂ.16-526-219 ರಿಂದ 16-541-259)	B.R.N ASHISH Layout (PID No.16-526-219 to 16-541-259)		9400			
39	ವಿವೇಕ್ ಬಡಾವಣೆ	Vivek Layout		9400			
	ಎರಡನೇ ವಿಭಾಗ	<u>WARD No.2</u>					

40	ಅದಿಜಾಂಬವ ಕಾಲೋನಿ (ಹಿಬಡಿ ನಂ.7-510-3 ರಿಂದ 7-510-56)	Adijambhava Colony (PID No.7-510-3 to 7-510-56)		4600			
41	ಅತ್ತಿಬೆಲೆ ರಸ್ತೆ, ಬೋವಿ ಕಾಲೋನಿ (ಹಿಬಡಿ ನಂ.7-6-52)	Attibele Road, (Bhovi Colony) (PID No.7-6-52)		5600			
42	ಅತ್ತಿಬೆಲೆ ರಸ್ತೆಯಿಂದ ಎ.ಜಿ.ಆರ್.ಸರ್ಕಾರ್ (ಹಿಬಡಿ ನಂ.3-6-1 ರಿಂದ 51)	Attibele Road to A.G.R. Circle (PID No.3-6-1 to 51)		22800			
43	ಬಾಯಾಸಾಬಿ ಬಡಾವಣೆ ಮತ್ತು ಕೆ.ಇ.ಬಿ ಹಿಂಭಾಗ (ಹಿಬಡಿ ನಂ.9-11-30 ರಿಂದ 9-12-57, 9-501-1 ರಿಂದ 9-505-64)	Bayasabi Layout and Behind K.E.B.(PID No.9-11-30 to 9-12-57, 9-501-1 to 9-505-64)		14700			
44	ಭಂಗಿ ರಾಮಯ್ಯ ಬಡಾವಣೆ (ಹಿಬಡಿ ನಂ.22-507-79 ರಿಂದ 22-510-230)	Bhangi Ramaiah Layout (PID No.22-507-79 to 22-510-230)		8100			
45	ಭೀಮರಾವ್ ಬಡಾವಣೆ (ಹಿಬಡಿ ನಂ.7-105-3 ರಿಂದ 7-23-4, 4-105-6 ರಿಂದ 4-23-27)	Bheemarao Layout (PID No.7-105-3 to 7-23-4, 4-105-6A to 4-23-27)		9200			
46	ದಾಡಪ್ಪ ಬಡಾವಣೆ (ಹಿಬಡಿ ನಂ.13-7-15 ರಿಂದ 13-7-69)	Dadappa Layout (PID No.13-7-15 to 13-7-69)		8100			
47	ಗೌರಮ್ಮ ಬಡಾವಣೆ (ಹಿಬಡಿ ನಂ.7-515-109 ರಿಂದ 7-518-146)	Gowramma Layout (PID No.7-515-109 to 7-518-146)		8100			
48	ಗಣೇಶ್ ಹೆಗ್ಗಡೆ ಬಡಾವಣೆ (ಉಮಾ ಮಹೇಶ್ವರ)	Ganesh Heggade (Uma Maheshwara) Layout		7300			
49	ಕೌ.ಗೋಪಾಲಯ್ಯ ಬಡಾವಣೆ (ಹಿಬಡಿ ನಂ.8-501-214 ರಿಂದ 8-520-412)	K.Gopalaiah Layout (PID No.8-501-214 to 8-520-412)		8100			
50	ಹೋಸೂರು ಗೇಟ್ ಮೈದಾ ರಸ್ತೆ (ಹಿಬಡಿ ನಂ.7-17-2 ರಿಂದ 7-17-62, 10-17-1 ರಿಂದ 10-17-59)	Hosur Gate East Road (PID No.7-17-2 to 7-17-62, 10-17-1 to 10-17-59)		7300			

51	ಹೋಸೂರು ಗೇಟ್ ಪಶ್ಚಿಮದ ರಸ್ತೆ (ಹಿಫಡಿ ನಂ.18-19-84 ರಿಂದ 18-125-47)	Hosur Gate West Road (PID No.18-19-84 to 18-125-47)		7300			
52	ಜನಪರ ಬಿಂದಿ	Janupara Street		4300			
53	ಮುನಿವೀರಪ್ಪ ಕಾಲೋನಿ (ಹಿಫಡಿ ನಂ.10-503-30 ರಿಂದ 10-508-119)	Muniveerappa Colony (PID No.10-503-30 to 10-508-119)		10500			
54	ಲಕ್ಷ್ಮಿಮ್ಮಣಿ ಬಡಾವಣೆ	Lakshmamma Layout		7300			
55	ಮಜಲೀಸ್ ಮಂತಿಜಮಾ ಮಸೀದ್ ರಸ್ತೆ (ಹಿಫಡಿ ನಂ.29-19-3 ರಿಂದ 29-19-79)	Masjid Road (Mazalies Manthijma Masjid) (PID No.29-19-3 to 29-19-79)		21800			
56	ಮಿಜಾ ರಸ್ತೆಯಿಂದ ವೆಂಕಟೇಶ್ವರ ಚಿತ್ರಮಂದಿರ ರಸ್ತೆ (ಹಿಫಡಿ ನಂ.4-1-1 ರಿಂದ 8-2-37, 1-1-2 ರಿಂದ 12-2-68)	Mirza Road to Venkateshwara Talkies (PID No.4-1-1 to 8-2-37, 1-1-2 to 12-2-68)		22800			
57	ಮುಟ್ಟನ್ ಸ್ಟೋರ್ ಪಶ್ಚಿಮ ರಸ್ತೆ	Mutton Stall West Road		12800			
58	ಹಾಲಿನ ಡೇರಿಯಿಂದ ರಾಮಶೆಟ್ಟಿ ಮನೆ ರಸ್ತೆ (ಹಿಫಡಿ ನಂ.1-2-16 ರಿಂದ 1-101-38)	Milk Dairy to Ramashetty House Road (PID No.1-2-16 to 1-101-38)		14700			
59	ಮುರಿಯಪ್ಪ ಬಡಾವಣೆ (ಹಿಫಡಿ ನಂ.1-7-11 ರಿಂದ 1-102-7)	Mariyappa Layout (PID No.1-7-11 to 1-102-7)		8100			
60	ಸಿ.ಮುನಿಯಪ್ಪ ಬಡಾವಣೆ (ಹಿಫಡಿ ನಂ.5-501-1 ರಿಂದ 5-510-271)	C.Muniyappa Layout (PID No.5-501-1 to 5-510-271)		8100			
61	ಮಾರುತಿ ಬಡಾವಣೆ (ಎ ಮತ್ತು ಬಿ) (ಹಿಫಡಿ ನಂ.7-23-47 ರಿಂದ 7-23-63, 7-501-65 ರಿಂದ 7-516-272A)	Maruthi Layout (A and B) (PID No.7-23-47 to 7-23-63, 7-501-65 to 7-516-272A)		11100			
62	ಮುಟ್ಟನ್ ಸ್ಟೋರ್ ರಸ್ತೆ	Mutton Stall Road		12900			

63	ವಿ.ಮಂಜುನಾಥ ಮತ್ತು ಕೆ.ಗೋಪಾಲಯ್ಯ ಬಡಾವಣೆ (ಹಿಬಡಿ ನಂ.28-515-50 ರಿಂದ 28-521- 255)	V.Manjunatha and K.Gopalaiah Layout (PID No.28-515-50 to 28-521-255)		9200			
64	ವಿ.ಮಂಜುನಾಥ ರಸ್ತೆ (ಹಿಬಡಿ ನಂ.28-502-150 ರಿಂದ 28-503- 155)	V.Manjunatha Road (PID No.28-502-150 to 28-503-155)		9700			
65	ವಿ.ಮಂಜುನಾಥರಾವ್ ಬಡಾವಣೆ (ಹಿಬಡಿ ನಂ.16-503-152 ರಿಂದ 16-503-214)	V.Manjunatharao Layout (PID No.16-503-152 to 16-503-214)		8100			
66	ಹೊಸ ಕೋಟ್ಟೇ ರಸ್ತೆ	New Court Road		8500			
67	ವಿ.ನಾರಾಯಣಪ್ಪ ಗಂಗಮ್ಮ ಅದಮ್ಮ ಬಡಾವಣೆ (ಹಿಬಡಿ ನಂ.4-501-52 ರಿಂದ 4-501-174)	V.Narayananappa, Gangamma, Adamma Layout (PID No.4- 501-52 to 4-501-174)		8100			
68	ನಲ್ಲಪ್ಪ ಬಡಾವಣೆ (ಹಿಬಡಿ ನಂ.12- 510-144 ರಿಂದ 12-511-169)	Nallappa Layout (PID No.12- 510-144 to 12-511-169)		8500			
69	ಪಂಪ್ ಹೌಸ್ ಬಡಾವಣೆ (ಹಿಬಡಿ ನಂ.13-7-15 ರಿಂದ 13-7-69, 15- 7-31 ರಿಂದ 15-114-106)	Pumphouse Layout (PID No.13-7-15 to 13-7-69, 15-7-31 to 15-114-106)		8100			
70	ಪಪ್ಪರಮ್ಮ ಗಲ್ಲಿಯಿಂದ ಅಂಜನೇಯ ಸ್ವಾಮಿ ದೇವಸ್ಥಾನ ರಸ್ತೆ	Pappuramma Galli to Anjaneya Swamy Temple Road		8100			
71	ಹಿ.ಡಬ್ಲೂ.ಡಿ.ಹೊಸ ಕ್ವಾರ್ಟೆಸ್ (ಹಿಬಡಿ ನಂ.5-501-1 ರಿಂದ 5- 510-27)	PWD New Quarters (PID No.5-501-1 to 5-510-27)		8100			
72	ರಾಮಕ್ಕ ಮಲ್ಲಿಗೆಮ್ಮ ಬಡಾವಣೆ (ಹಿಬಡಿ ನಂ.5-502-27 ರಿಂದ 5- 510-269)	Ramakka Malligemma Layout (PID No.5-502-27 to 5-510- 269)		5500			

73	ವೈ.ಆರ್.ರಾಚುಟಪ್ಪ ಬಡಾವಣೆ (ಗಿರಿಜಾ ಶಂಕರ್ ಬಡಾವಣೆ) (ಹಿಬಡಿ ನಂ.24-21-2 ರಿಂದ 24-21-30, 24-514-172 ರಿಂದ 24-518-534)	Girijashankar (Y.R.Rachutappa) Layout (PID No.24-21-2 to 24-21-30, 24- 514-172 to 24-518-534)		11100			
74	ಕೆ.ಶಿವಣ್ಣ ಬಿನ್ ಮರಿಯಣ್ಣ ಉತ್ತರ ರಸ್ತೆ	K.Shivanna S/o. Mariyanna North Road		7000			
75	ಶ್ರೀ ರಾಮ ದೇವಸ್ಥಾನದ ರಸ್ತೆ (ಹಿಬಡಿ ನಂ.3-504-1 ರಿಂದ 3- 504-11)	Srirama Temple Road (PID No.3-504-1 to 3-504-11)		13900			
76	ಶ್ರೀನಿವಾಸಯ್ಯ ಮತ್ತು ನಜೀರ್ ಅಹೆಮದ್ ಬಡಾವಣೆ (ಹಿಬಡಿ ನಂ.16-106-3 ರಿಂದ 16-106-13, 16-501-02 ರಿಂದ 16-526-107)	Srinivasaiah and Nazeer Ahmed Layout (PID No.16- 106-3 to 16-106-13, 16-501-02 to 16-526-107)		8500			
77	ಶಾರದಾಮ್ಮ ಬಡಾವಣೆ (ಹಿಬಡಿ ನಂ.15-114-2 ರಿಂದ 15-114-62)	Sharadamma Layout (PID No.15-114-2 to 15-114-62)		9700			
78	ತಾಲ್ಲೂಕು ಕಣ್ಣೀರಿ ರಸ್ತೆ (ಹಿಬಡಿ ನಂ.3-5-1 ರಿಂದ 3-3-46, 10-9- 25 ರಿಂದ 10-9-70, 10-17-1 ರಿಂದ 10-17-59, 10-501-10 ರಿಂದ 10-509-145)	Taluk Office Road (PID No.3- 5-1 to 3-3-46, 10-9-25 to 10-9- 70, 10-17-1 to 10-17-59, 10- 501-10 to 10-509-145)		32850			
79	ವೆಂಕಟರಾಜು ಬಡಾವಣೆ	Venkatarama Layout		7300			
80	ಪಿ. ವಿಜಯಕುಮಾರ್ ಬಡಾವಣೆ (ಹಿಬಡಿ ನಂ.22-502-1 ರಿಂದ 22- 506-121)	P.Vijayakumar Layout (PID No.22-502-1 to 22-506-121)		9200			
81	ವೆಂಕಟರಮಣಪ್ಪ ಬಡಾವಣೆ (ಹಾಲ್ಡೆನಹಳ್ಳಿ) (ಹಿಬಡಿ ನಂ.22- 506-73 ರಿಂದ 22-510-194)	Venkataramanappa Layout (Haldenahalli) (PID No. 22- 506-73 to 22-510-194)		5500			
82	ಜೆ.ಪಿ.ನಗರ ಬಡಾವಣೆ (ಹಿಬಡಿ ನಂ.4-502-206 ರಿಂದ 4-508-294)	J.P.Nagara Layout (PID No.4- 502-206 to 4-508-294)		13800			

83	ಆರ್.ನಾರಾಯಣಪ್ಪ ಬಡಾವಣೆ (ಹಿಬಡಿ ನಂ.26-503-21 ರಿಂದ 26-510-66)	R.Narayananappa Layout (PID No.26-503-21 to 26-510-66)		5500			
84	ರಾಮಲಕ್ಷ್ಮಿ ಬಡಾವಣೆ (ಹಿಬಡಿ ನಂ.16-503-152 ರಿಂದ 16-503-214)	Ramalakshamma Layout (PID No.16-503-152 to 16-503-214)		9700			
85	ನಾರಾಯಣಸ್ವಾಮಿ ಬಡಾವಣೆ (ಹಿಬಡಿ ನಂ.16-505-117 ರಿಂದ 16-505-144)	Narayanaswamy Layout (PID No.16-505-117 to 16-505-144)		9700			
86	ಮಾರುತಿ ಬಡಾವಣೆ ಹೊಸೂರು ರಸ್ತೆ (ಹಿಬಡಿ ನಂ.31-569-985 ರಿಂದ 31-570-1038)	Maruthi Layout Hosur Road (PID No.31-569-985 to 31-570-1038)		7300			
87	ವೀರಾಂಜನೇಯ ಬಡಾವಣೆ (ಹಿಬಡಿ ನಂ.15-525-611 ರಿಂದ 15-533-642)	Veeranjaneya Layout (PID No.15-525-611 to 15-533-642)		8800			
88	ಕೃಷ್ಣಪ್ಪ ಬಡಾವಣೆ (ಸುಣವಾರ ಹತ್ತಿರ)	Krishnappa Layout (Near Sunavara)		3600			
89	ಮಾರುತಿ ಬಡಾವಣೆ (ಥಾಲಿ ರಸ್ತೆ) (ಹಿಬಡಿ ನಂ.34-508-310 ರಿಂದ 34-510-339)	Maruthi Layout (Thali Road) (PID No.34-508-310 to 34-510-339)		5500			
90	ಜಿ. ಗೋಪಾಲ್ ಬಡಾವಣೆ (ರಾಮಕ್ಕ ಬಡಾವಣೆ ಪಕ್ಕ) (ಹಿಬಡಿ ನಂ.5-502-27 ರಿಂದ 5-510-269)	G.Gopal Layout (Near Ramakka Layout) (PID No.5-502-27 to 5-510-269)		6700			
91	ಲಿಂಗರಾಜು ಬಡಾವಣೆ (ಹಿಬಡಿ ನಂ.13-7-15 ರಿಂದ 13-7-69)	Lingaraju Layout (PID No.13-7-15 to 13-7-69)		8100			
92	ಜಿ. ಶ್ರೀನಿವಾಸ ಬಡಾವಣೆ (ತಿಮ್ಮರಾಯಸ್ವಾಮಿ ದೇವಸ್ಥಾನದ ರಸ್ತೆ) (ಹಿಬಡಿ ನಂ.6-13-3 ರಿಂದ 6-13-11)	G.Srinivas Layout (Thimmarayaswamy Temple Road) (PID No.6-13-3 to 6-13-11)		7300			

93	ಬಯ್ಯಣ್ಣ ಬಡಾವಡೆ (ಬನ್ನೇರುಫಟ್ಟಿ ರಸ್ತೆ) (ಹಿಬಡಿ ನಂ.24-527-483 ರಿಂದ 24-528-496)	Bayyanna Layout (PID No.24-527-483 to 24-528-496)		9200			
94	ಶಿರಡಿ ಸಾಯಿ ಬಡಾವಡೆ (ಹೊನೂರು ರಸ್ತೆ)	Shirdi Sai Layout (Hosur Road)		6200			
95	ಮೃದುಳ ವಿಶ್ವನಾಥ ಬಡಾವಡೆ (ಹಿಬಡಿ ನಂ.16-503-152 ರಿಂದ 16-503-214)	Mrudula Vishwanath Layout (PID No.16-503-152 to 16-503-214)		6200			
96	ಅನೇಕಲ್-ಚಂಡಪೂರ ರಸ್ತೆ (ಶ್ರೀರಾಮ ಬಡಾವಡೆ) (ಹಿಬಡಿ ನಂ.28-509-429 ರಿಂದ 28-525-455)	Anekal -Chandapura Road (Srirama Layout) (PID No.28-509-429 to 28-525-455)		14700			
97	ದಿನ್ನೂರು ಕ್ರೂಸ್ (ಹಿಬಡಿ ನಂ.32-7-52, 32-26-81, 32-7-66)	Dinnur Cross (PID No.32-7-52, 32-26-81, 32-7-66)		8000			
	<u>ಮೂರನೇ ವಿಭಾಗ</u>	<u>WARD No.3</u>					
98	ಚಿಕ್ಕದೇವಾಂಗ ಹೇಟೆ (ಹಿಬಡಿ ನಂ.20-501-57 ರಿಂದ 20-502-116)	Chikkadevanga Pete (PID No.20-501-57 to 20-502-116)		5200			
99	ದೊಡ್ಡ ಮರಾತ ಬೀದಿ (ಹಿಬಡಿ ನಂ.18-18-01 ರಿಂದ 18-19-92, 18-116-4 ರಿಂದ 18-125-47)	Dodda Marata Street (PID No.18-18-01 to 18-19-92, 18-116-4 to 18-125-47)		5200			
100	ದೇವಾಂಗಹೇಟೆ ಭಜನೆ ಮನೆ ರಸ್ತೆ (ಹಿಬಡಿ ನಂ.7-510-42 ರಿಂದ 7-513-25)	Devangapete Bhajanemane Road (PID No.7-510-42 to 7-513-25)		5200			
101	ದೊಡ್ಡ ದೇವಾಂಗ ಹೇಟೆ (ಹಿಬಡಿ ನಂ.18-19-84 ರಿಂದ 18-125-47)	Dodda Devanga Pete (PID No.18-19-84 to 18-125-47)		5200			
102	ಹೂವಾಡಿಗರ ಬೀದಿ (ಹಿಬಡಿ ನಂ.7-18-16 ರಿಂದ 7-23-83)	Hoovadigara Street (PID No.7-18-16 to 7-23-83)		5200			
103	ಕೌರಚರ ಹೇಟೆ	Korachara Pete		5200			

104	ಸಿಪಾಯಿ ಗಲ್ಲಿ (ಪಂಡಿತ್ ವೆಂಕಟರಮಣಪ್ಪ ಗಲ್ಲಿ) (ಹಿಬಡಿ ನಂ.20-109-7 ರಿಂದ 20-109-33, 20-10-2 ರಿಂದ 20-19-24)	Sipayi Galli (Pandith Venkataramanappa Galli) (PID No.20-109-7 to 20-109-33, 20-10-2 to 20-19-24)		5200			
105	ಮಲ್ಲಿಗಮ್ಮ ಬಡಾವಣೆ	Malligamma Layout		5200			
	<u>ನಾಲ್ಕನೇ ವಿಭಾಗ</u>	<u>WARD No.4</u>					
106	ಅಂಗಡಿ ಹೆಟೆ ರಸ್ತೆ (ಹಿಬಡಿ ನಂ.29-501-23 ರಿಂದ 23-501-108)	Angadi Pete Road (Bazar Street) (PID No.29-501-23 to 23-501-108)		6000			
107	ಬಾರಂಡೂರು ಗಲ್ಲಿ (ಹಿಬಡಿ ನಂ.30-501-39 ರಿಂದ 30-501-61B)	Baranduru Galli (PID No.30-501-39 to 30-501-61B)		5500			
108	ಬೆಂಗಳೂರು ರಸ್ತೆ (ಟಿ.ಆರ್. ರಸ್ತೆ) (ಹಿಬಡಿ ನಂ.19-502-73 ರಿಂದ 19-519-357, 30-19-95 ರಿಂದ 30-19-123)	Bengaluru Road (T.R.Road) (PID No.19-502-73 to 19-519-357, 30-19-95 to 30-19-123)		18300			
109	ಬರಗುರು ಹೆಟೆ (ಹಿಬಡಿ ನಂ.29-510-231 ರಿಂದ 29-510-260)	Baraguru pete (PID No.29-510-231 to 29-510-260)		6100			
110	ಬಿಡಿಸಿಸಿ ಬಾಂಕ್ ರಸ್ತೆ (ಹಿಬಡಿ ನಂ.29-501-83 ರಿಂದ 29-501-220)	BDCC Bank Road (PID No.29-501-83 to 29-501-220)		9200			
111	ಚರ್ಚ್ ರಸ್ತೆ (ಹಿಬಡಿ ನಂ.30-121-2 ರಿಂದ 30-121-52, 29-121-3 ರಿಂದ 29-121-47)	Church Road (PID No.30-121-2 to 30-121-52, 29-121-3 to 29-121-47)		7300			
112	ದೊಡ್ಡಕೆರೆ ಬಾಗಿಲು ರಸ್ತೆ (ಹಿಬಡಿ ನಂ.30-521-217 ರಿಂದ 30-521-264)	Doddakere Bagilu Road (PID No.30-521-217 to 30-521-264)		4700			
113	ಗಾಣಿಗರ ಹೆಟೆ (ಹಿಬಡಿ ನಂ.29-510-244 ರಿಂದ 29-510-260)	Ganigara Pete (PID No.29-510-244 to 29-510-260)		6000			

114	ಗಂಗಮ್ಮೆ ದೇವಸ್ಥಾನದ ರಸ್ತೆ (ಹಿಬಡಿ ನಂ.29-506-145 ರಿಂದ 29-506-176)	Gangamma Temple Road (PID No.29-506-145 to 29-506-176)		5500			
115	ಕಲ್ಯಾಣ ಮುಂಟಪ ರಸ್ತೆ (ಹಿಬಡಿ ನಂ.29-120-36 ರಿಂದ 29-120-64)	Kalyanamantapa Road (PID No.29-120-36 to 29-120-64)		5500			
116	ನಗರತ್ವ ಪೇಟೆ ರಸ್ತೆ (ಹಿಬಡಿ ನಂ.29-507-111 ರಿಂದ 29-507-140A, 29-504-121 ರಿಂದ 29-504-124)	Nagarth Pete Road (PID No.29-507-111 to 29-507-140A, 29-504-121 to 29-504-124)		5500			
117	ಹುಲ್ಲಿತೀಗಳರ ಪೇಟೆ (ಹಿಬಡಿ ನಂ.30-502-6 ರಿಂದ 30-502-111, 30-123-17 ರಿಂದ 30-123-71)	Hulluthigalara Pete (PID No.30-502-6 to 30-502-111, 30-123-17 to 30-123-71)		3800			
118	ಎ.ಕೆ.ಕಾಲೋನಿ (ಹಿಬಡಿ ನಂ.33-123-123-16 ರಿಂದ 33-123-76)	A.K. Colony. (PID No.33-123-16 to 33-123-76)		3800			
	<u>ವಿಭಾಗ</u>	<u>WARD No.5</u>					
119	ಬೇಡರ ಪೇಟೆ	Bedara Pete		3800			
120	ಬಾನುಬೀ ಗಲ್ಲಿ	Banu Bee Galli		3000			
121	ದೊಡ್ಡಕೆರೆ ಬಾಗಿಲು ಬ್ರಾಹ್ಮಣರ ಬೀದಿ	Doddakere Bagilu Brahmin's Street		3000			
122	ಪಾಲೇಗಾರರ ಬೀದಿ	Palegar Street		3400			
123	ಪಾಲೇಗಾರರ ಮತದ ರಸ್ತೆ	Palegar Mutt Road		3400			
124	ಥಾಲಿ ರಸ್ತೆ (ಬಸವನಗುಡಿ ಯಿಂದ ಕೆಳಭಾಗಕ್ಕೆ)	Thali Road (Basavanagudi to Downwards)		5300			
125	ವಿಶ್ವೇಶ್ವರಯ್ಯ ಬಡಾವಣೆ (ಹಿಬಡಿ ನಂ.36-20-3 ರಿಂದ 36-20-111, 36-501-1 ರಿಂದ 36-504-310, 38-504-287 ರಿಂದ 38-514-38)	Vishweshwaraiah Layout (PID No.36-20-3 to 36-20-111, 36-501-1 to 36-504-310, 38-504-287 to 38-514-38)		4900			
126	ಬಹದುರ್ಪುರ ಮುರ (ಹಿಬಡಿ ನಂ.26-14-1 ರಿಂದ 26-15-53A, 26-503-15 ರಿಂದ 26-532-582)	Bahaddurpura (PID No.26-14-1 to 26-15-53A, 26-503-15 to 26-532-582)		5500			

127	ಮುನಿವೆಂಕಟಪ್ಪ ಬಡಾವಣೆ (ಪಿಎಡಿ ನಂ.24-510-280 ರಿಂದ 24-511-335)	Munivenkatappa Layout (PID No.24-510-280 to 24-511-335)		11600			
128	ನಂಜಪ್ಪ ಬಡಾವಣೆ (ಪಿಎಡಿ ನಂ.24-502-31 ರಿಂದ 24-507-145)	Nanjappa Layout (PID No.24-502-31 to 24-507-145)		9000			
129	ನಾರಾಯಣಮೂರ್ತಿ ಬಡಾವಣೆ (ಪಿಎಡಿ ನಂ.24-518-531 ರಿಂದ 24-522-652)	Narayananamurthy Layout (PID No.24-518-531 to 24-522-652)		8500			
130	ಗೋವಿಂದರಾಜು ಬಡಾವಣೆ	Govindaraju Layout		6700			
131	ರಾಮಾನುಜ ಅಯ್ಯಂಗಾರ್ ಬಡಾವಣೆ	Ramanuja Iyengar layout		6200			
132	ಗುರುಜಿ ಬಡಾವಣೆ	Guruji Layout		5500			
133	ಮಂಜುನಾಥ ಬಡಾವಣೆ (ಎ.ಕೆ.ಕಾಲೋನಿ ಹತ್ತಿರ)	Manjunatha Layout (Near A.K.Colony)		3200			
134	ನರಸಿಂಹಯ್ಯ ಬಡಾವಣೆ (ಹೊಸೂರು ರಸ್ತೆ)	Narasimhaiah Layout (Hosur Road)		5500			
135	ನರಸಿಂಹಯ್ಯ ಬಡಾವಣೆ (ಗೌರಮೃಂಜಿ ಬಡಾವಣೆ ಹತ್ತಿರ)	Narasimhaiah Layout (Near Gowramma Layout)		5600			
136	ಶಾಮರಾವ್ ಬಡಾವಣೆ (ಪಿಎಡಿ ನಂ.28-112-1 ರಿಂದ 28-514-49)	Shamarao Layout (PID No.28-112-1 to 28-514-49)		13000			
137	ಪಸಪಲು ಪೇಟೆ	Pasupala Pete		4700			
138	ತಿಮ್ಮಿರಾಯಸ್ವಾಮಿ ಬಡಾವಣೆ	Thimmarayaswamy Layout		6400			
139	ವಿವೇಕಾನಂದ ಬಡಾವಣೆ (ಪಿಎಡಿ ನಂ.36-515-300 ರಿಂದ 36-530-416)	Vivekananda Layout (PID No.36-515-300 to 36-530-416)		5500			
140	ಸಾಯಿ ಆಶಿರ್ವಾದ ಬಡಾವಣೆ (ಮುತ್ತಗಟ್ಟಿ ಮತ್ತು ಹೊಂಫಲಫಟ್ಟಿ)	Sai Ashirwad Layout (Muthagatti and Homphalaghatta)		9700			
141	ಅಮೃತ್ ಲೇಕ್ ವ್ಯಾ	Amruth Lake View		5200			

142	ಸಿಂಹಾದಿ ಪ್ರೈಡ್ ಬಡಾವಣೆ (ಸಂಖೆ ನಂ.71/9, 71/3, 71/4)	Simhadri Pride Layout (Sy Nos.71/9, 71/3, 71/4)		10100			
	ಅನೇಕಲ್ ಕಸಬಾ ಹೋಬಳಿ	ANEKAL KASABA HOBLI					
143	ಅನೇಕಲ್ ಕಸಬಾ	Anekal Kasaba	9100	9000	47		
144	ಅನೇಕಲ್-ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿರುವ ಸಂಖೆ ನಂ 6, 7, 9, 10, 11, 12, 13, 14, 15, 20, 21, 22, 23, 24, 59, 60, 62, 63, 66, 67, 70, 72, 73	Survey Numbers near to Anekal-Bengaluru State Highway Road 6, 7, 9, 10, 11, 12, 13, 14, 15, 20, 21, 22, 23, 24, 59, 60, 62, 63, 66, 67, 70, 72, 73			120		
145	ಅನೇಕಲ್-ಕನಕಪುರ ರಾಜ್ಯ ಹೆದ್ದಾರಿಗೆ ಹೊಂದಿರುವ ಸಂಖೆ ನಂ. 531, 532, 533, 534, 535, 536	Survey Numbers near to Anekal-Kanakapura State Highway Road 531, 532, 533, 534, 535, 536			84		
146	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸಂಖೆ ನಂ. 1, 2, 3, 4, 5, 8, 16, 17, 18, 25 ರಿಂದ 58, 61, 64, 65, 68, 69, 71, 74 ರಿಂದ 530, 537 ರಿಂದ 560	Survey Numbers near to Village and Road 1, 2, 3, 4, 5, 8, 16, 17, 18, 25 to 58, 61, 64, 65, 68, 69, 71, 74 to 530, 537 to 560			60		
147	ವಲಯ ಸಂಖೆ ನಂಬರುಗಳು 566, 591, 592, 586, 587, 588, 589, 168, 169, 567.	Potential Zone Sy Numbers 566, 591, 592, 586, 587, 588, 589, 168, 169, 567.			65		
148	ಚಿನ್ನಪ್ಪಸ್ವಾಮಿ ಬಡಾವಣೆ (ಬನ್ನೇರುಫಟ್ಟ ರಸ್ತೆ)	Chinnappaswamy Layout (Bannerughatta Road)		11300			
149	ಲಕ್ಷ್ಮಿ ಬಡಾವಣೆ (ಬಿದರಗೆರೆ ರಸ್ತೆ)	Lakshmi Layout (Bidaragere Road)		14700			
150	ವಿನಾಯಕ ಬಡಾವಣೆ (ತಿಮ್ಮರಾಯಸ್ವಾಮಿ ದೇವಸ್ಥಾನದ ಹತ್ತಿರ)	Vinayaka Layout (Near Thimmarayaswamy Temple)		11300			
151	ಎನ್.ಎಂ.ಪಿ. ಬಡಾವಣೆ	S.M.P. Layout		11300			
152	ರಾಜರಾಜೇಶ್ವರಿ ಬಡಾವಣೆ	Rajarajeshwari Layout		14000			
153	ಭುವನೇಶ್ವರಿ ಬಡಾವಣೆ	Bhuvaneshwari Layout		11300			
154	ಸಪ್ತಗಿರಿ ಬಡಾವಣೆ (ಕುಲುಮ್ಮೆ ನಗರ)	Sapthagiri Layout (Kulsum Nagar)		14000			
155	ಬಸವೇಶ್ವರ ಬಡಾವಣೆ	Basaveshwara Layout		11300			
156	ಲೋಟಸ್ ಬಡಾವಣೆ	LOTUS Layout	14000				
157	ಅಸ್ಪಿರ್ ಬಡಾವಣೆ	ASPIRE Layout	12600				
158	ಸಾಯಿ ಗಾರ್ಡನ್	SAI GARDEN	12600				
159	ಎ.ಬಿ.ಎಂ್ ಬಡಾವಣೆ	A.B.M Layout		9100			
160	ಎನ್.ಎನ್.ಬಿ.ವಿ. ಬಡಾವಣೆ	S.S.B.V. Layout		7800			
161	ಚೌಡೀಶ್ವರಿ ಬಡಾವಣೆ	Chowdeshwari Layout		7000			

162	ಸ್ಪ್ರಿಂಗ್ ಹಿಲ್ಸ್ ಬಡಾವಣೆ (ಸಂಖ್ಯೆ ನಂ.150/1, 150/2)	Spring Hills (Sy No.150/1 & 150/2)	12600				
163	ನುರು ಪುನ್ವಾನಿ ಎಕಾ ವಸತಿ ಬಡಾವಣೆ, ಅನೇಕಲ್ ಸಂಖ್ಯೆ ನಂ.168/1, 168/2, 169/1, 169/2, 567/1	Guru Punvani Eka Residential Layout, Anekal Sy Nos.168/1, 168/2, 169/1, 169/2, 567/1	16250				
164	ಗ್ರೀನ್ ಸಿಟಿ ವಸತಿ ಬಡಾವಣೆ, Sy No.345/2A, 345/2B and 346/1 of Rajarajeshwari Zone, Anekal Village, Kasaba Hobli, Anekal Taluk	GREEN CITY RESIDENTIAL LAYOUT, Sy No.345/2A, 345/2B and 346/1 of Rajarajeshwari Zone, Anekal Village, Kasaba Hobli, Anekal Taluk	14000				
165	ಅಗಸ ತಿಮ್ಮನಹಳ್ಳಿ	Agasa Thimmanahalli	9100	9000	41		
166	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸಂಖ್ಯೆ ನಂ. 1 ರಿಂದ 52	Survey Numbers near to Village and Road 1 to 52			56		
167	ಅವಡದೇನಹಳ್ಳಿ	Avadadenahalli	12600	12500	78		
168	ಅನೇಕಲ್-ಬೆಂಗಳೂರು ರಸ್ತೆಗೆ ಹೊಂದಿರುವ ಸಂಖ್ಯೆ ನಂ 8, 10, 58, 59, 62, 77, 78, 79, 80, 86, 87, 88, 90, 91, 92, 93, 95, 96, 97, 98	Survey Numbers near to Anekal - Bengaluru State High way Road 8, 10, 58, 59, 62, 77, 78, 79, 80, 86, 87, 88, 90, 91, 92, 93, 95, 96, 97, 98			209		
169	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸಂಖ್ಯೆ ನಂ. 1, 2, 3, 4, 5, 6, 7, 9, 11 ರಿಂದ 57, 60, 61, 63, 64 ರಿಂದ 76, 81, 82, 83, 84, 85, 89, 94, 99 ರಿಂದ 113	Survey Numbers near to Village and Road 1, 2, 3, 4, 5, 6, 7, 9, 11 to 57, 60, 61, 63, 64 to 76, 81, 82, 83, 84, 85, 89, 94, 99 to 113			129		
170	ಅರವಂಟಿಗ್‌ಪುರ	Aravantigepura	5700	5500	42		
171	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸಂಖ್ಯೆ ನಂ. 1, 2, 3, 4, 5, 7, 8, 9, 10 11 12 13 14 15 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44, 45, 46, 47, 48, 51, 52, 53, 54, 55, 56, 57, 58, 59	Survey Numbers near to Village and Road 1, 2, 3, 4, 5, 7, 8, 9, 10 11 12 13 14 15 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44, 45, 46, 47, 48, 51, 52, 53, 54, 55, 56, 57, 58, 59			75		
172	ವಸತಿ ವಲಯ ಸಂಖ್ಯೆ ನಂಬರುಗಳು 6, 49, 50.	Residential Zone Sy Numbers 6, 49, 50.			53		
173	ಅಮಾನಿ ದೊಡ್ಡಕೇರೆ	Amani Doddakere	4600	4500	25		
174	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸಂಖ್ಯೆ ನಂ. 1 ರಿಂದ 45	Survey Numbers near to Village and Road 1 to 45			38		

175	ವಸತಿ ಪಲಯ ಸರ್ವೇ ನಂಬರಗಳು 63, 64, 65, 66, 67, 68, 70, 71, 75, 76, 77, 78, 79, 89.	Residential Zone Sy Numbers 63, 64, 65, 66, 67, 68, 70, 71, 75, 76, 77, 78, 79, 89.			31		
176	ಅಡೂರು	Adooru	6200	6000	44		
177	ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪನೆಯ ಮುಖ್ಯರಸ್ತೇಗೆ ಹೊಂದಿರುವ ಸರ್ವೇ ನಂ. 3, 35, 36, 37, 38, 39, 40, 47, 48, 49,50, 52, 53, 54, 55, 64.	Survey Numbers attached to Main Road leading to State Highway 3, 35, 36, 37, 38, 39, 40, 47, 48, 49,50, 52, 53, 54, 55, 64.			63		
178	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8 ರಿಂದ 28	Survey Numbers near to Village and Road 1, 2, 3, 4, 5, 6, 7, 8 to 28			60		
179	ನಕ್ಷತ್ರ ಮಾರ್ಗಸೈಟ್ ಬಡಾವಣೆ (ಸರ್ವೇ ನಂ.94/1, 94/2, 94/3, 94/4, 94/5, 94/6, 94/7, 94/8, 94/9, 71, 72)	NAKSHATRA MORGANITE Layout (Sy No.94/1, 94/2, 94/3, 94/4, 94/5, 94/6, 94/7, 94/8, 94/9, 71, 72)	10400				
180	ನಕ್ಷತ್ರ ವೆಂಚನ್‌ ಅಂಡ್ ನಂಬಿಯಾರ್ (ಸರ್ವೇ ನಂ.69/1, 69/2, 69/3, 70, 93/2, 93/3, 93/5)	Nakshatra Ventures and Nambiar Developers (Sy No.69/1, 69/2, 69/3, 70, 93/2, 93/3, 93/5)	10700				
181	ಬ್ಯಾಗಾಡೆನಹಳ್ಳಿ	Byagadadenahalli	12700	12600	84		
182	ಆನೇಕಲ್-ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿರುವ ಸರ್ವೇ ನಂ. 10, 11, 12, 13, 14, 89, 90, 91	Survey Numbers near to Anekal-Bengaluru State Highway Road 10, 11, 12, 13, 14, 89, 90, 91			209		
183	ಗ್ರಾಮ ಮತ್ತು ರಸ್ತೆಗೆ/ಪಲಯ ಹತ್ತಿರದ ಸರ್ವೇ ನಂ. 1 ರಿಂದ 9, 15 ರಿಂದ 88, 92, 93, 94, 95, 96	Survey Numbers near to Village and Road/Zone 1 to 10, 15 to 88, 92, 93, 94, 95, 96			129		
184	ವಿ.ಬಿ.ಹೆಚ್.ಸಿ. ವೈಭವ ಅಪಾರ್ಟ್‌ಮೆಂಟ್	VBHC Vaibhava Apartment				26300	
185	ಸತ್ಯೀತ್ಯ ಸಿಂಪ್ಲೋನಿ ಅಪಾರ್ಟ್‌ಮೆಂಟ್ ಸರ್ವೇ ನಂ.89/2 (B+G+4UF)	Satkeerthi Symphony Apartment Sy No.89/2 (B+G+4UF)				28600	
186	ಬೆಸ್ತುಮಾನಹಳ್ಳಿ	Besthamanahalli	10400	10300	69		
187	ಆನೇಕಲ್ ಸರ್ಕಾರಿ ಮುಖ್ಯರಸ್ತೇ ಹೊಂದಿರುವ ಸರ್ವೇ ನಂ. 1, 2, 10, 15,	Survey Numbers near to Anekal Sarjapura Main Road 1, 2, 10, 15,			127		

	16, 19, 26, 27, 28, 30, 34, 35, 36, 37, 38, 40, 41, 70, 77, 78, 82, 83, 84, 85, 86, 87, 156, 157, 158, 160, 161, 163, 164, 168, 169, 170, 171, 172	16, 19, 26, 27, 28, 30, 34, 35, 36, 37, 38, 40, 41, 70, 77, 78, 82, 83, 84, 85, 86, 87, 156, 157, 158, 160, 161, 163, 164, 168, 169, 170, 171, 172				
188	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ 3 ರಿಂದ 9, 11, 12, 13, 14, 17, 18, 20, 21, 22, 23, 24, 25, 31, 32, 33, 42 ರಿಂದ 56, 60, 62, 63, 64, 65, 66, 67, 68, 69, 71, 72, 73, 74, 75, 76, 79, 80, 81, 88 ರಿಂದ 154, 159, 165, 166, 167	Survey Numbers near to Village and Road 3 to 9, 11, 12, 13, 14, 17, 18, 20, 21, 22, 23, 24, 25, 31, 32, 33, 42 to 56, 60, 62, 63, 64, 65, 66, 67, 68, 69, 71, 72, 73, 74, 75, 76, 79, 80, 81, 88 to 154, 159, 165, 166, 167			102	
189	ವಸತಿ ಪಲಯ ಸರ್ವೇ ನಂಬರುಗಳು 29, 29,173	Residential Zone Sy Numbers 29,173			84	
190	ಬಿಡರ ಕಾಡಹಳ್ಳಿ	Bidarakadahalli	6300	6200	26	
191	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 40	Survey Numbers near to Village and Road 1 to 40			35	
192	ಬಿಡರಗೆರೆ	Bidaragere	7200	7100	59	
193	ಅನೇಕಲ್ಲೋ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 166, 167, 172, 173, 174, 175, 176, 183	Survey Numbers near to Anekal Main Road 166, 167, 172, 173, 174, 175, 176, 183			91	
194	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 165, 168 ರಿಂದ 171, 177, 178, 179, 180, 181, 182, 184 ರಿಂದ 216	Survey Numbers near to Village and Road 1 to 165, 168 to 171, 177, 178, 179, 180, 181, 182, 184 to 216			77	
195	ಇಂಡ್ಯಾ ಎಸ್ಟೇಟ್ಸ್ ಡಿ ಗ್ರೈನ್ಸ್ ಅಪಾರ್ಟೆಮೆಂಟ್	INDYA Estates 'The Greens' Apartment			25300	
196	ಬೃಂದಾವನ ಗಾಡೆನ್ ಬಡಾವಣೆ (ಸರ್ವೇ ನಂ.165/1)	BRINDAVAN GARDEN Layout (Sy No.165/1)	8400			
197	ಶ್ರೀರಾಮ್ ಹಂಸಧ್ವನಿ ಬಡಾವಣೆ (ಸರ್ವೇ ನಂ.150, 151, 183/2, 184/1, 184/2, 184/3, 184/4, 185, 186/5, 186/6,	Sriram HAMSADHWANI Layout (Sy No.150, 151, 183/2, 184/1, 184/2, 184/3, 184/4, 185, 186/5,	17000			

	194, 192, 193/1, 193/2, 196/3, 197/1)	186/6, 194, 192, 193/1, 193/2, 196/3, 197/1)					
198	ಬಗ್ಗನದೊಡ್ಡಿ	Bagganadoddi	6500	6400	26		
199	ಹಾರೋಹಳ್ಳಿ-ಇಂಡ್ಲಾವಡಿ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 86, 87, 88, 89, 96, 82, 81, 99, 100, 102, 74, 73, 104, 106, 107, 108, 71, 72, 67, 68, 112, 113, 1, 7, 8, 9, 10, 49, 50, 51, 52, 47, 48, 19, 18, 20, 21, 22, 23, 24, 25	Survey Numbers near to Harohalli- Indlavadi Main Road 86, 87, 88, 89, 96, 82, 81, 99, 100, 102, 74, 73, 104, 106, 107, 108, 71, 72, 67, 112, 113, 1, 7, 8, 9, 10, 49, 50, 51, 52, 47, 48, 19, 18, 20, 21, 22, 23, 24, 25			48		
200	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 26 ರಿಂದ 48, 53 ರಿಂದ 66, 68, 69, 70, 75, 76, 77, 78, 80, 83, 85, 90, 91, 92, 93, 94, 95, 97, 98, 101, 103, 105, 109, 110, 111	Survey Numbers near to Village and Road 26 to 48, 53 to 66, 68, 69, 70, 75, 76, 77, 78, 80, 83, 85, 90, 91, 92, 93, 94, 95, 97, 98, 101, 103, 105, 109, 110, 111			35		
201	ಚಿಕ್ಕನಹಳ್ಳಿ	Chikkanahalli	4800	4700	29		
202	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 2 ರಿಂದ 61	Survey Numbers near to Village and Road 2 to 61			40		
203	ಚಿಕ್ಕಹೋಸಹಳ್ಳಿ	Chikkahosahalli	6900	6800	35		
204	ಆನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 10, 11, 16, 25, 26, 27, 22, 32, 33	Survey Numbers near to Anekal Main Road 10, 11, 16, 25, 26, 27, 22, 32, 33			49		
205	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 21, 23, 28 ರಿಂದ 31, 34 ರಿಂದ 149	Survey Numbers near to Village and Road 1 to 21, 23, 28 to 31, 34 to 149			42		
206	ಚಿಕ್ಕಹಾಗಡೆ	Chikkahagade	9800	9700	84		

207	ಅನೇಕಲ್-ಚಂಡಪುರ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 21, 22, 23, 24, 25, 28, 29, 125	Survey Numbers near to Anekal - Chandapura Main Road 21, 22, 23, 24, 25, 28, 29, 125			209		
208	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 7 ರಿಂದ 20, 26, 27, 30 ರಿಂದ 124	Survey Numbers near to Village and Road 7 to 20, 26, 27, 30 to 124			138		
209	ವಲಯ ಸರ್ವೇ ನಂಬರುಗಳು 1, 3, 6	Potential Zone Sy Numbers 1, 3,5,6			105		
210	ನಕ್ಷತ್ರ ಟೋನ್‌ಫಿಷ್ಟ್ (ಸರ್ವೇ ನಂ.33/4, 36, 37, 38, 40/1, 40/2, 42/1, 42/2, 42/3)	NAKSHATRA Township (Sy No.33/4, 36, 37, 38, 40/1, 40/2, 42/1, 42/2, 42/3)	15000				
211	ಚನ್ನೆನ ಅಗ್ರಹಾರ	Channena Agrahara	6200	6100	41		
212	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 96	Survey Numbers near to Village and Road 1 to 96			54		
213	ಚಿಕ್ಕಣ್ಣ ಹಟ್ಟ	Chikkanna Hatti	5500	5400	25		
214	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 28	Survey Numbers near to Village and Road 1 to 28			38		
215	ಚೂಡೆನಹಳ್ಳಿ	Chudenahalli	6500	6400	49		
216	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 35	Survey Numbers near to Village and Road 1 to 35			57		
217	ದೊಡ್ಡ ಹಾಗಡೆ	Dodda Hagade	10100	10000	53		
218	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 106	Survey Numbers near to Village and Road 1 to 106			105		
219	ಅರಟ್ಟ್ ಅಟಾಲ್ಟಿಸ್ ಅಂಡ್ ಅರಟ್ಟ್ ಬ್ರೀಜ್	ARATT ATLANTIS and ARATT BREEZE	11900				
220	ಅಯಾನ್ ಪಾಲ್ಮ್ ಬಡಾವಣೆ (ಸರ್ವೇ ನಂ.94)	AYAAN PALMS Layout (Sy No.94)	12600				
221	ಗೆರಟಿಗನಬೆಲೆ	Geratiganabele	7000	6900	43		
222	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 181	Survey Numbers near to Village and Road 1 to 181			66		
223	ಗೋರೆನಹಳ್ಳಿ	Gowrenahalli	7700	7600	48		
224	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 59	Survey Numbers near to Village and Road 1 to 59			80		
225	ವಕೀಲ್ ಹೌಸಿಂಗ್ ಡೆವಲಪರ್ಸ್ (ಸರ್ವೇ ನಂ.58/1. 58/2. 59. 57/1. 57/2. 56. 64. 65. 66. 68. 69. 70/2. 71/2. 47/2)	Vakil Housing Developers (Sy Nos.58/1. 58/2. 59. 57/1. 57/2. 56. 64. 65. 66. 68. 69. 70/2. 71/2. 47/2)	9800				

	64. 65. 66. 68. 69. 70/2. 71/2. 47/2)					
226	ನುಡ್ಡನಹಳ್ಳಿ	Guddanahalli	7500	7400	42	
227	ಅನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 5, 6, 7, 9, 10, 11, 12, 13, 14, 120, 121, 122, 82, 83, 79, 89, 90, 91, 93, 94, 95	Survey Numbers near to Anekal Main Road 5, 6, 7, 9, 10, 11, 12, 13, 14, 120, 121, 122, 82, 83, 79, 89, 90, 91, 93, 94, 95			81	
228	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 8, 15 ರಿಂದ 81, 85, 86, 87, 88, 96, 98 ರಿಂದ 119, 124, 125, 126, 127, 128, 129	Survey Numbers near to Village and Road 1, 2, 3, 4, 8, 15 to 81, 85, 86, 87, 88, 96, 98 to 119, 124, 125, 126, 127, 128, 129			65	
229	ಗುರು ಪುನ್ವಾನಿ ಎಕಾ ವಸತಿ ಬಡಾವಣೆ, ನುಡ್ಡನಹಳ್ಳಿ ಸರ್ವೇ ನಂ.61/1, 66/1, 66/2, 66/3, 67/1, 67/2, 68/2, 77/1, 91,	Guru Punvani Eka Residential Layout, Guddanahalli Sy Nos.61/1, 66/1, 66/2, 66/3, 67/1, 67/2, 68/2, 77/1, 91,	16250			
230	ಹಸಿರುವಾಣಿ	Hasiruvani	5200	5100	22	
231	ಅನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 1, 2, 3, 4, 5, 7, 8, 10, 11, 16, 17, 18, 20, 21, 23, 24, 26, 27, 35, 42, 43, 46, 47, 48, 49, 50, 52, 53, 54, 55, 57, 58, 59, 60, 63, 65, 70, 71, 72, 73, 74, 76, 77, 80, 81, 82, 83, 84, 85, 86, 87, 88, 89, 90, 91, 94, 95, 96, 97, 98, 99, 100, 104, 105, 106, 111, 113, 118, 119, 120, 121, 122, 123, 124	Survey Numbers near to Anekal Main Road 1, 2, 3, 4, 5, 7, 8, 10, 11, 16, 17, 18, 20, 21, 23, 24, 26, 27, 35, 42, 43, 46, 47, 48, 49, 50, 52, 53, 54, 55, 57, 58, 59, 60, 63, 65, 70, 71, 72, 73, 74, 76, 77, 80, 81, 82, 83, 84, 85, 86, 87, 88, 89, 90, 91, 94, 95, 96, 97, 98, 99, 100, 104, 105, 106, 111, 113, 118, 119, 120, 121, 122, 123, 124			36	
232	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 6, 9, 13, 14, 15, 22, 25, 28, 29, 32, 33, 34, 36, 37, 40, 41, 44, 45, 51, 56, 61, 62, 64, 66, 67, 69, 75, 78, 79, 92, 93, 101, 102, 103, 107, 109, 110, 112, 114, 115, 116	Survey Numbers near to Village and Road 6, 9, 13, 14, 15, 22, 25, 28, 29, 32, 33, 34, 36, 37, 40, 41, 44, 45, 51, 56, 61, 62, 64, 66, 67, 69, 75, 78, 79, 92, 93, 101, 102, 103, 107, 109, 110, 112, 114, 115, 116			28	
233	ಹೊನ್ನ ಕಳಸಾಪುರ	Honnakalasapura	9800	9700	64	
234	ಅನೇಕಲ್-ಬನ್ನೇರುಫಟ್ಟೆ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 2, 3, 4, 5, 6,	Survey Numbers near to Anekal - Bannerghatta Main Road 2, 3, 4, 5,			140	

	7, 8, 9, 10, 11, 37, 38, 39, 40, 44, 32, 45, 46, 26, 25, 67, 22, 23, 58	6, 7, 8, 9, 10, 11, 37, 38, 39, 40, 44, 32, 45, 46, 26, 25, 67, 22, 23, 58				
235	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 12, 13, 14, 15, 16, 17, 18, 19, 20, 21, 24, 27, 28, 29, 30, 31, 34, 35, 36, 41, 42, 43, 48 ರಿಂದ 84	Survey Numbers near to Village and Road 1, 12, 13, 14, 15, 16, 17, 18, 19, 20, 21, 24, 27, 28, 29, 30, 31, 34, 35, 36, 41, 42, 43, 47 to 84			78	
236	ಲೈಕ್‌ಶೋರ್ ಬಡಾವಣೆ (ಸರ್ವೇ ನಂ.9/1, 9/2, 9/4)	LAKESHORE Layout (Sy Nos.9/1, 9/2, 9/4)	10000			
237	ಕೆ.ಆರ್.ಶೈಲ್ಪಾರ್ಕ ರವರ ನವನಿಧಿ ನಕ್ಷತ್ರ -2 (ಸರ್ವೇ ನಂ.3/2, 3/3B, 3/4)	Navanidhi Nakshatra -II by K.R.Shelters (Sy Nos.3/2, 3/3B, 3/4)	14300			
238	ಹೊಂಫಲಫಟ್ಟಿ	Homphalaghatta	8400	8300	70	
239	ಅನೇಕಲ್‌ಹೊನೂರು ಮುಖ್ಯರಸ್ತೆ ಹೊಂದಿರುವ ಸರ್ವೇ ನಂ 9, 13, 14, 15, 16, 17, 18	Survey Numbers near to Anekal - Hosur Main Road 9, 13, 14, 15, 16, 17, 18			119	
240	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 10, 11, 12, 19, 20, 22 ರಿಂದ 78	Survey Numbers near to Village and Road 1, 2, 3, 4, 5, 6, 7, 8, 10, 11, 12, 19, 20, 22 to 78			105	
241	ಸನ್ ರೈಸ್ (ಸರ್ವೇ ನಂ.5)	SUN RISE (Sy Nos.5)	9800			
242	ಎಸ್.ವಿ. ಮಿಲೆನಿಯಂ ವ್ಯಾಲಿ (ಸರ್ವೇ ನಂ.76/1A, 76/1C)	S.V. Millennium Valley (Sy Nos.76/1A & 76/1C)	9200			
243	ಭುವನೇಶ್ವರಿ ಪಂಚಮಿ ಗಾಡನ್ ಸಿಟಿ ಬಡಾವಣೆ (ಸರ್ವೇ ನಂ.17/4, 18, 77, 94)	Bhuvaneshwari Panchami GARDEN CITY Layout (Sy Nos.17/4, 18, 77, 94)	10500			
244	ಹಾಲ್ಡೆನಹಳ್ಳಿ	Haldenahalli	8100	8000	48	
245	ಅನೇಕಲ್ ಸರ್ಜಾಪುರ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 1, 2, 3, 51, 52, 55, 56, 57, 58, 60, 64, 67, 72, 73, 74	Survey Numbers near to Anekal - Sarjapura Main Road 1, 2, 3, 51, 52, 55, 56, 57, 58, 60, 64, 67, 72, 73, 74			120	
246	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ 4 ರಿಂದ 50, 53, 54, 59, 60, 61, 62, 65, 66, 68, 69, 70, 71,	Survey Numbers near to Village and Road 4 to 50, 53, 54, 59, 60, 61, 62, 65, 66, 68, 69, 70, 71,			70	

೪೫

247	ವಲಯ ಸರ್ವೆ ನಂಬರುಗಳು 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 103 104 105	Potential Zone Sy Numbers 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 103 104 105,63P, 64P,, 69P, 73P, 74P, 94P			63	
248	ಸೂರ್ಯ ಎನ್ಕ್ಲೇವ್ ಸರ್ವೆ ನಂ.80/1 (ಇ+ಉ+3ಘಃ)	SURYA ENCLAVE Apartment Sy No.80/1 (S+G+3UF)			24700	
249	ಇಂಡ್ಲಾವಡಿ	Indlavadi	8100	8000	39	
250	ಅನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ. 32, 33, 34, 44, 45	Survey Numbers near to Anekal Main Road 32, 33, 34, 44, 45			70	
251	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ .1, 2, 4, 8ಂದ 31, 35, 36, 37, 38, 40, 41, 42, 43, 46 8ಂದ 217	Survey Numbers near to Village and Road .1, 2, 4 to 31, 35, 36, 37, 38, 40, 41, 42, 43, 46 to 217			42	
252	ಇಂಡ್ಲಾವಡಿಪುರ	Indlavadipura	7800	7700	45	
253	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ 1 8ಂದ 98	Survey Numbers near to Village and Road 1 to 98			50	
254	ಕುಂಬಾರಹಳ್ಳಿ	Kumbaranahalli	9800	9700	77	
255	ಅನೇಕಲ್-ಬಾನ್‌ರೆಹಳ್ಳಿ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ 1, 9, 10, 11, 12, 13, 14, 15, 21, 23, 24, 25, 26	Survey Numbers near to Anekal - Bannerghatta Main Road 1, 9, 10, 11, 12, 13, 14, 15, 21, 23, 24, 25, 26			161	
256	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 2, 3, 4, 5, 6, 7, 8, 16, 17, 18, 19, 20, 22, 27 8ಂದ 56	Survey Numbers near to Village and Road 2, 3, 4, 5, 6, 7, 8, 16, 17, 18, 19, 20, 22, 27 to 56			98	
257	ವಣತಿ ವಲಯ ಸರ್ವೆ ನಂಬರುಗಳು:70, 71, 72, 73, 74, 75, 76, 77, 78, 79, 80, 81, 90, 104,85, 86, 87, 92, 93, 94, 95, 96, 97, 102, 103, 106	Potential Zone Sy Numbers 70, 71, 72, 73, 74, 75, 76, 77, 78, 79, 80, 81, 90, 104,85, 86, 87, 92, 93, 94, 95, 96, 97, 102, 103, 106			98	
258	ಸಾರ್ಯಿ ಸಮೃದ್ಧಿ ಹೋಮ್ಸ್ (ಸರ್ವೆ ನಂ.37. 38. 39/1. 39/2. 40/1. 41/1)	Sai Samrudhi Homes (Sy No.37, 38, 39/1, 39/2, 40/1, 41/1)	14300			

259	ನೆಲೆಬ್ರಿಟಿ ಪ್ರೈಮ್ ರವರ್ ಬಡಾವಣೆ (ನಂಬೆ ನಂ.8, 9, 91/1, 98/1, 98/2, 99/1, 99/2, 100 & ಇತರೆ)	Layout Developerd by Celebrity Prime Developers Nos.8, 9, 91/1, 98/1, 98/2, 99/1, 99/2, 100 & others )	10500				
260	ಅಕ್ಷಯ ಕ್ವೆಟ್ ಲ್ಯಾಂಡ್ಸ್ ಬಡಾವಣೆ (ನಂಬೆ ನಂ.59/1, 60, 61, 88)	Akshaya Quiet Lands Layout Nos.59/1, 60, 61, 88 )	17000				
261	ಕೂನಾಮದಿವಾಳ್	Kunamadiwala	9100	9000	64		
262	ಗ್ರಾಮ ಮತ್ತು ರಸ್ತೆಗೆ ಹತ್ತಿರದ ನಂಬೆ ನಂ. 1 ರಿಂದ 38, 40 ರಿಂದ 74	Survey Numbers near to Village and Road 1 to 38, 40 to 74			91		
263	ಕಪೂರು	Karpuru	12000	11900	85		
264	ಅನೇಕಲ್ ಬೆಂಗಳೂರು ಮುಖ್ಯರಸ್ತೆ ಹೊಂದಿರುವ ನಂಬೆ ನಂ. 9, 10, 11, 12, 13, 14, 15, 18, 19, 20, 34, 35, 36, 37, 38	Survey Numbers near to Anekal-Bengaluru Main Road 9, 10, 11, 12, 13, 14, 15, 18, 19, 20, 34, 35, 36, 37, 38			227		
265	ಗ್ರಾಮ ಮತ್ತು ರಸ್ತೆಗೆ ಹತ್ತಿರದ ನಂಬೆ ನಂ. 1 ರಿಂದ 8, 16, 17, 21, 22, 23, 24, 25, 26, 27, 28, 29, 30, 31, 32, 33, 39 ರಿಂದ 56, 58 ರಿಂದ 170,16ಕ್ಕೆ 173,20ಕ್ಕೆ	Survey Numbers near to Village and Road 1 to 8, 16, 17, 21, 22, 23, 24, 25, 26, 27, 28, 29, 30, 31, 32, 33, 39 to 56, 58 to 170,16P, 173,20P.			119		
266	ಇಂಡ್ಯಾ ಎಸ್ಟೇಟ್ಸ್ ದಿ ಗ್ರೀನ್ಸ್ ಅಪಾರ್ಟ್ಮೆಂಟ್	INDYA Estates 'The Greens' Apartment			25300		
267	ಕಾಳನಾಯಕನಹಳ್ಳಿ	Kalanayakanahalli	5500	5400	42		
268	ಗ್ರಾಮ ಮತ್ತು ರಸ್ತೆಗೆ ಹತ್ತಿರದ ನಂಬೆ ನಂ. 1 ರಿಂದ 75	Survey Numbers near to Village and Road 1 to 75			49		
269	ಕಾವಲಹೊನಹಳ್ಳಿ	Kavalahosahalli	12000	11900	90		
270	ಅನೇಕಲ್ ಬೆಂಗಳೂರು ಮುಖ್ಯರಸ್ತೆ ಹೊಂದಿರುವ ನಂಬೆ ನಂ. 21, 22, 23, 24, 25, 28, 29, 36, 37, 38, 43, 44, 45, 50, 51, 52, 53, 54, 59, 63	Survey Numbers near to Anekal-Bengaluru Main Road 21, 22, 23, 24, 25, 28, 29, 36, 37, 38, 43, 44, 45, 50, 51, 52, 53, 54, 59, 63			210		
271	ಗ್ರಾಮ ಮತ್ತು ರಸ್ತೆಗೆ ಹತ್ತಿರದ ನಂಬೆ ನಂ.1 ರಿಂದ 20, 26, 27, 30, 31, 32, 33, 34, 35, 39, 40, 41, 42, 46, 47, 48, 49, 55, 56, 57, 58, 60, 61, 62	Survey Numbers near to Village and Road .1 to 20, 26, 27, 30, 31, 32, 33, 34, 35, 39, 40, 41, 42, 46, 47, 48, 49, 55, 56, 57, 58, 60, 61, 62			128		

272	ಎಂ.ವಿ.ವನ್ಸೆ. ಅಕ್ಷಯ್ ಅಪಾರ್ಟ್‌ಮೆಂಟ್, ಸರ್ವೇ ನಂ.30, ಕಾಥಾ ನಂ.504, (ಎಲು+3ಒಳ)	MVS Orchids Apartment, Sy No.30, Katha No.504 (S+G+3UF)				25300	
273	ಕುರುಬರಹಟ್ಟೆ	Kurubarahatti	9100	9000	56		
274	ಅನೇಕಲ್-ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 9, 10, 11, 13, 14, 15, 21, 23, 24, 25, 26	Survey Numbers near to Anekal-Bengaluru Main Road 9, 10, 11, 13, 14, 15, 21, 23, 24, 25, 26			91		
275	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 8, 12, 16, 17, 18, 19, 20, 22, 27 ರಿಂದ 56	Survey Numbers near to Village and Road 1 to 8, 12, 16, 17, 18, 19, 20, 22, 27 to 56			77		
276	ಸ್ಪ್ರಿಂಗ್ ಹಿಲ್ಸ್ ಬಡಾವಣೆ (ಸರ್ವೇ ನಂ.53/1, 54/1, 54/2)	Spring Hills Layout (Sy No.53/1, 54/1, 54/2)	11200				
277	ಕೆಂಪೋಡರಹಟ್ಟಿ	Kempodarahalli	6800	6700	39		
278	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 67	Survey Numbers near to Village and Road 1 to 67			49		
279	ಕಮ್ಮಸಂದ್ರ ಅರ್ಗಾರ	Kammasandra Agrahara	13500	13400	90		
280	ಅನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 39, 40, 43, 44	Survey Numbers near to Anekal Main Road 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 39, 40, 43, 44			210		
281	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 18, 20, 23, 24, 36, 37, 38, 41, 42, 45 ರಿಂದ 138	Survey Numbers near to Village and Road 1 to 18, 20, 23, 24, 36, 37, 38, 41, 42, 45 to 138			112		
282	ರಾಯಲ್ ಸನ್ನಿಹಿತ್ ಬಡಾವಣೆ (ಸರ್ವೇ ನಂ.38/1, 38/2, 40, 41)	ROYAL SUNNYVALE Layout (Sy No.38/1, 38/2, 40, 41)	14300				
283	ಲಿಂಗಪುರ	Lingapura	11300	11200	75		
284	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1 ರಿಂದ 138	Survey Numbers near to Village and Road 1 to 138			105		
285	ಕನಾಟಿಕ ಗ್ರಾಮ ಮಂಡಳಿ ಸೂರ್ಯಾಸ್ತ ನಗರ 2ನೇ ಹಂತ ಉಳಿಲು ಇಂಜಿನಿಯರಿಂಗ್ ಶಿಫ್ಟ್, 24 ಟ್ರಾಕ್‌ಎಂಬ್ ಚೆಟ್ಟಿಂಗ್ ಚಿಂಡಿಕೆ	KHB Suryacity Phase-2, HIG Sites (Road width 24 meters and above)	23100				
286	ಕನಾಟಿಕ ಗ್ರಾಮ ಮಂಡಳಿ ಸೂರ್ಯಾಸ್ತ ನಗರ 2ನೇ ಹಂತ MIG/LIG Sites (Road width Less than 24 meters)	KHB Suryacity Phase-2, MIG/LIG Sites (Road width Less than 24 meters)	15400				

287	ಕನಾಟಕ ಗ್ರಹ ಮಂಡಳಿ ಸೂರ್ಯನಗರ 2ನೇ ಹಂತ ಇಥು ವಾಣಿ (ಖಾತೆ ಇಂತಲ್ಲಿ ಏಷಿ ಲುಚಿಟೆ 24 ಮೀಟರ್‌ಜಿಂದಿ)	KHB Suryacity Phase-2, EWS Sites (Road width Less than 24 meters)	8300				
288	ಗೋಲ್ಡನ್ ಇನ್‌ಫ್ರಾ ಲುಟೊಪಿಯಾ (ಸರ್ವೆ ನಂ.14/2, 14/1ಎ1, 14/1ಎ2, 14/1ಎ3, 14/1ಎ4, 14/1ಎ5, 14/1ಬಿ)	Golden Infra UTOPIA (Sy No.14/2, 14/1A1, 14/1A2, 14/1A3, 14/1A4, 14/1A5, 14/1B)	11100				
289	ಶ್ರೀ ಪ್ರಕೃತಿ ಬ್ಯಾಲ್ಬ್ರ್ಯಾನ್ ರವರ ಬಡಾವಣೆ (ಸರ್ವೆ ನಂ.30/1, 30/2, 30/3, 30/4, 30/5, 32/2, 32/3, 32/4, 299)	Layout Developed by Sree Prakruthi Builders Nos.30/1, 30/2, 30/3, 30/4, 30/5, 32/2, 32/3, 32/4, 299)	12000				
290	ಜೀ.ಆರ್. ಅಭಾನಿಯಾ ಬಡಾವಣೆ (ಸರ್ವೆ ನಂ.68/4, 67/1, 77/5, 77/6, 67/8, 67/4, 77/2, 77/3 & ಇತರೆ)	J.R. URBANIA Layout (Sy No.68/4, 67/1, 77/5, 77/6, 67/8, 67/4, 77/2, 77/3, & others)	12000				
291	ಜೀ.ಆರ್. ಅಭಾನಿಯಾ ಪ್ರೈಮ್ ಬಡಾವಣೆ (ಸರ್ವೆ ನಂ.1/1, 1/2, 1/3, 2/1, 2/3, 3/1, 59/1 & ಇತರೆ)	J.R. URBANIA Prime Layout (Sy Nos.1/1, 1/2, 1/3, 2/1, 2/3, 3/1, 59/1 & others)	12000				
292	ಎ.ಮೇಡಹಳ್ಳಿ	A.Medahalli	6300	6200	30		
293	ಅನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೆ ನಂ. 37, 39,	Survey Numbers near to Anekal Main Road 37, 39,			49		
294	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ 1 ರಿಂದ 35, 36, 38, 40 ರಿಂದ 60	Survey Numbers near to Village and Road 1 to 35, 36, 38, 40 to 60			35		
295	ಮೆಣಸಿಗನಹಳ್ಳಿ	Menasiganahalli	6300	6200	38		
296	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ 1 ರಿಂದ 170	Survey Numbers near to Village and Road 1 to 170			63		
297	ಮುತ್ತಗಟ್ಟಿ	Muthagatti	8400	8300	49		
298	ಅನೇಕಲ್ - ಹೊಸೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ. 70, 71	Survey Numbers near to Anekal - Hosur Main Road 70, 71			113		
299	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ 1 ರಿಂದ 69, 72 ರಿಂದ 114	Survey Numbers near to Village and Road 1 to 69, 72 to 114			83		
300	ಅನುಗ್ರಹ ಗ್ರೀನ್ ಬಡಾವಣೆ (ಸರ್ವೆ ನಂ.70/6, 70/7)	ANUGRAHA GREEN Layout (Sy No.70/6, 70/7)	10500				
301	ಮಡಿವಾಳ	Madiwala	15000	14900	119		
302	ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.155, 168, 169, 170, 193, 200,	Survey Numbers near to Main Road, 155, 168, 169, 170, 193, 200, 203,			163		

	203, 205, 206, 208, 209, 210, 211, 212, 213, 218	205, 206, 208, 209, 210, 211, 212, 213, 218				
303	ವಲಯ ಸರ್ವೇ ನಂಬರುಗಳು 567, 568, 543, 564, 574, 575, 576, 489, 490, 392, 385, 384, 386, 381, 380, 377, 362, 364, 378, 376, 365, 374, 372, 373, 366,363,325,336,337,339,339,340,344,32 2,324,343,3,321,320,328,327,292,329,31 9,332,293,297,310,311,369,312,309,307, 312,308,306,312,315,316,319,328,331,33 0,332,334,335,338,293,297,294,296,298, 299,284,272,273,274,278,279,280,283,28 2,281,303,301,302,300, 1, 2, 3, 4, 5, 6, 7, 8, 9, 10, 11, 20, 22 ಇತ್ತೀಚೆ 27, 30,ಇತ್ತೀಚೆ 38, 41ಇತ್ತೀಚೆ 49, 57, 58, 105, 106, 109, 110, 111, 112, 119,133, 132, 134, 135, 146,147, 145, 136, 143, 139, 138, 130,129, 128, 127, 141, 125, 124, 122, 123, 125, 116, 115, 121, 114, 111, 102, 100, 99,96, 95, 94, 93, 92, 91, 89, 88,87, 86, 90,84, 83, 82, 81,76, 74, 78, 77,67,66,53,46,49, 47,48,45,42, 43,58,57,44,69,60,61,64, 65,63, 62, 55, 54, 66, 79, 77, 178, 177,179,180,182,181, 188,187, 185,277,278,279, 280,281,282, 283,284, 151,152,153,154,305,171, 162, 166, 157, 158, 160, 163, 166, 167, 174, 195, 196, 276, 214, 215, 216, 253, 254, 269, 276, 275, 255, 256, 257, 271, 252,249,250,248,247,246,245,244,242,24 1,240,238,239,251,262,250,259,267,288,	Potential Zone Sy Numbers 567, 568, 543, 564, 574, 575, 576, 489, 490, 392, 385, 384, 386, 381, 380, 377, 362, 364, 378, 376, 365, 374, 372, 373, 366,363,325,336,337,339,339,340,3 44,322,324,343,3,321,320,328,327,2 92,329,319,332,293,297,310,311,36 9,312,309,307,312,308,306,312,315, 316,319,328,331,330,332,334,335,3 38,293,297,294,296,298,299,284,27 2,273,274,278,279,280,283,282,281, 303,301,302,300, 1, 2, 3, 4, 5, 6, 7, 8, 9, 10, 11, 20, 22 to 27, 30,to 38, 41to 49, 57, 58, 105, 106, 109, 110, 111, 112, 119,133, 132, 134, 135, 146,147, 145, 136, 143, 139, 138, 130,129, 128, 127, 141, 125, 124, 122, 123, 125, 116, 115, 121, 114, 111, 102, 100, 99,96, 95, 94, 93, 92, 91, 89, 88,87, 86, 90,84, 83, 82, 81,76, 74, 78, 77,67,66,53,46,49, 47,48,45,42, 43,58,57,44,69,60,61,64, 65,63, 62, 55, 54, 66, 79, 77, 178, 177,179,180,182,181, 188,187, 185,277,278,279, 280,281,282, 283,284, 151,152,153,154,305,171, 162, 166, 157, 158, 160, 163, 166, 167, 174, 195, 196, 276, 214, 215, 216, 253, 254, 269, 276, 275, 255, 256, 257, 271, 252,249,250,248,247,246,245,244,24 2,241,240,238,239,251,262,250,259,267,288,	137			

	268,287,286,290,217,219,219,220,221,22 2,223,224,233,232,321,230,228,229,226, 412, 419, 422, 423, 426, 352, 263.	9,267,288,268,287,286,290,217,219, 219,220,221,222,223,224,233,232,3 21,230,228,229,226,412, 419, 422, 423, 426, 352, 263.				
304	ಕ್ರಾರಿಕಾ ವಲಯ ಸರ್ವೆ ನಂಬರುಗಳು 241, 342, 343, 341, 344, 265, 264, 237, 346, 348, 350, 345, 358, 359, 352, 350, 347, 351, 353, 356, 354, 355, 411, 410, 420, 421, 382, 389, 405, 407, 400, 399, 402, 403, 413, 406	Industrial Zone Sy Numbers 241, 342, 343, 341, 344, 265, 264, 237, 346, 348, 350, 345, 358, 359, 352, 350, 347, 351, 353, 356, 354, 355, 411, 410, 420, 421, 382, 389, 405, 407, 400, 399, 402, 403, 413, 406			137	
305	ವಕೀಲ್ ವಿಸ್ಪರಿಂಗ್ ಪ್ರದ್ವಿ-3 = ರೆಸಿಡೆನ್ಸೆ-1,2,3	VAKIL Whispering Woods-3- Residences-1,2,3				30000
306	ಏಶ್‌ರ್ಯಾಫ್ ರಾಯಲ್ ಪಾರ್ಕ್ ಅವೆನ್ಯೂಸ್ ಬಡಾವಣೆ (ಸರ್ವೆ ನಂ.321, 328/1, 328/2, 328/3, 324, 325, 366/2, & ಇತರೆ)	AISHWARYA ROYAL PARK AVENUES (Sy No.321, 328/1, 328/2, 328/3, 324, 325, 366/2, & others)	14700			
307	ಜೆ.ಆರ್. ಹಾಬಿಟ್ಟ್ (ಸರ್ವೆ ನಂ.387/1, 375, 366/3, 366/4, 366/5, 365, 373/1, 372/1)	J.R. Habitat (Sy No.387/1, 375, 366/3, 366/4, 366/5, 365, 373/1, 372/1)	16100			
308	ಗ್ರೀನ್ ಹೋಮ್ಸ್ ರವರ್ ಡಿ ಟ್ರೋವ್ (ಸರ್ವೆ ನಂ.208/2, 209, 210/1, 210/2, 210/3, 26, 9/1A1, 192/2)	Green Home's THE TROVE (Sy No..208/2, 209, 210/1, 210/2, 210/3, 26, 9/1A1, 192/2)	15300			
309	ಡಿ ಗ್ರಾಂಡ್ ಲೆಂಜಿಟ್ (ಸರ್ವೆ ನಂ.71/7, 74/1, 74/2, 75, 76/1, 78/1, 78/2, ಇತರೆ)	THE GRANGE Layout (Sy No.71/7, 74/1, 74/2, 75, 76/1, 76/2, 78/1, 78/2, others)	15300			
310	ವೇಂಕೊನಾಲಿ ಎಕಾನ್ ಟೀಂಪಲ್ ಟ್ರೀ ಲೆಂಜಿಟ್ (ಸರ್ವೆ ನಂ.63/2, 65, 66, 67/2A1, 77)	Vensai Icon Temple Tree Layout (Sy No.63/2, 65, 66, 67/2A1, 77)	16100			
311	ಸಿಪಾನಿ ಜಾರ್ಡಿನ್ ಅಪಾರ್ಟ್‌ಮೆಂಟ್ (ಸರ್ವೆ ನಂ.168, 169) (S+G+3UF)	Sipani Jardin Apartment (Sy No.168, 169) (S+G+3UF)				30000

312	ಸಿಪಾನಿ ಬ್ಲಿಸ್-ಐ ಅಪಾರ್ಟ್‌ಮೆಂಟ್ (ಸ್ಯು ನೋ.149/2, 150/2, 151/3, 152/3) (B+G+7UF)	Sipani Bliss-I Apartment (Sy No.149/2, 150/2, 151/3, 152/3) (B+G+7UF)				30000	
313	ಸಿಪಾನಿ ಬ್ಲಿಸ್-ಐ ಅಪಾರ್ಟ್‌ಮೆಂಟ್ (ಸ್ಯು ನೋ.149/2, 150/2, 151/3, 152/1, 151/1) (G+9UF)	Sipani Bliss-II Apartment (Sy No.149/2, 150/2, 151/3, 152/1, 151/1) (G+9UF)				30000	
314	ಆಸ್ವಾನಿ ವಾಮನಿ ಅಪಾರ್ಟ್‌ಮೆಂಟ್ (ಸ್ಯು ನಂ. 172/1, 173/3, ಬಿ+ಜಿ+11ಯುಎಫ್)	ASWANI VAMANI Apartment (SY NO172/1, 173/3, B+G+11UF & RERA no. PRM/KA/RERA/1251/308/PR/1802 27/002801)				30000	
315	ಮರಸೂರು	Marasuru	14700	14600	140		
316	ಆನೇಕಲ್ ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸ್ಯು ನಂ. 13, 110, 194, 195, 200, 201, 302, 303, 327, 328, 329, 330, 331, 332, 333, 336, 337, 338, 464, 465, 468, 551	Survey Numbers near to Anekal- Bengaluru Main Road 13, 110, 194, 195, 200, 201, 302, 303, 327, 328, 329, 330, 331, 332, 333, 336, 337, 338, 464, 465, 468, 551			308		
317	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ್ಯು ನಂ. 1 ರಿಂದ 12, 14 ರಿಂದ 109, 111 ರಿಂದ 193, 196, 197, 198, 199, 202 ರಿಂದ 301, 304 ರಿಂದ 326, 334, 335, 339 ರಿಂದ 463, 470, 471, 472, 473, 474, 475, 476, 481 ರಿಂದ 550	Survey Numbers near to Village and Road 1 to 12, 14 to 109, 111 to 193, 196, 197, 198, 199, 202 to 301, 304 to 326, 334, 335, 339 to 463, 470, 471, 472, 473, 474, 475, 476, 481 to 550			196		
318	ವಸತಿ ವಲಯ ಸ್ಯು ಸಂಖ್ಯೆಗಳು 7 6 408 407 405 409 412 411 401 364 352 560 366 367 168 359 361 366 370 358 357 372 373 374 377 375 358 366 381 379 383 382 355 354 384 386 388 385 455 422 439 440 438 430 436 437 439 426 428 447 444 445 453 454 447 446 443 458 461 468 470 471 472 473 474 475 487 488 486 482 485 489 492 494 495 497 536 498 435 538 539 553 546 547 526 524 518 522 521 520	Residential Zone Sy Numbers 7 6 408 407 405 409 412 411 401 364 352 560 366 367 168 359 361 366 370 358 357 372 373 374 377 375 358 366 381 379 383 382 355 354 384 386 388 385 455 422 439 440 438 430 436 437 439 426 428 447 444 445 453 454 447 446 443 458 461 468 470 471 472 473 474 475 487 488 486 482 485 489 492 494 495 497 536 498 435 538 539 553 546 547 526 524 518 522 521 520			175		

	423 422 451 418 417 416 415 414 413 14 15 16 17 18 19 20 21 23 24 25 26 27 28 30 29 31 32 33 34 35 39 40 43 41 91 92 203 205 215 184 182 185 188 186 177 159 160 155 163 158 161 157 158 149 142 141 144 148 146 136 104 103 102 101 100 97 94 95 49 93 91 60 59 54 55 50 48 47 46 52 57 37 38 42 43 45 44 45 44 40 39 36 2 4 3 5 33 34 35 24 29 26 27 28 7 8 9 10 11 12 14 20 19	423 422 451 418 417 416 415 414 413 14 15 16 17 18 19 20 21 23 24 25 26 27 28 30 29 31 32 33 34 35 39 40 43 41 91 92 203 205 215 184 182 185 188 186 177 159 160 155 163 158 161 157 158 149 142 141 144 148 146 136 104 103 102 101 100 97 94 95 49 93 91 60 59 54 55 50 48 47 46 52 57 37 38 42 43 45 44 45 44 40 39 36 2 4 3 5 33 34 35 24 29 26 27 28 7 8 9 10 11 12 14 20 19					
319	ಖಾಡೆಜ್ಞ ಪಲಯ ಸರ್ವೇ ಸಂಬಂಧಿತ 74 76 314 312 308 311 315 310 304 317 318 352 351 346 350 319 458 457 328 303/o 330/o 331o 332 17 15 16 69 72 71 68 70 73 336 337 67 77 76 75 466 478/8 118 117 115 114 118 112/22 192 191 193 1960 89 78 90 10	Commercial Zone Sy Numbers 74 76 314 312 308 311 315 310 304 317 318 352 351 346 350 319 458 457 328 303/A 330/A 331A 332 17 15 16 69 72 71 68 70 73 336 337 67 77 76 75 466 478/8 118 117 115 114 118 112/22 192 191 193 196A 89 78 90 10			175		
320	ಕ್ಷೇತ್ರಗಳ ಪಲಯ ಸರ್ವೇ ಸಂಬಂಧಿತ 326 324 330 323 345 334 335 333 336 341 465 464 467 483 484 119 194 201 12 540 543 549 68 67 76	Industrial Zone Sy Numbers 326 324 330 323 345 334 335 333 336 341 465 464 467 483 484 119 194 201 12 540 543 549 68 67 76			175		
321	ಕನಾಟಕ ಗೃಹ ಮಂಡಳಿ ಸೂಯುಂನಗರ 2ನೇ ಹಂತ HIG Sites (Road width 24 meters and above)	KHB Suryacity Phase-2, HIG Sites (Road width 24 meters and above)	20600				
322	ಕನಾಟಕ ಗೃಹ ಮಂಡಳಿ ಸೂಯುಂನಗರ 2ನೇ ಹಂತ MIG/LIG Sites (Road width Less than 24 meters)	KHB Suryacity Phase-2, MIG/LIG Sites (Road width Less than 24 meters)	13800				
323	ಕನಾಟಕ ಗೃಹ ಮಂಡಳಿ ಸೂಯುಂನಗರ 2ನೇ ಹಂತ EWS Sites (Road width Less than 24 meters)	KHB Suryacity Phase-2, EWS Sites (Road width Less than 24 meters)	7400				
324	ಕಮ್ಮುನೀ ಅಪಾರ್ಟ್‌ಮೆಂಟ್	Commune Apartment			29700		

325	ಪಾಲ್ಮ್ ಗ್ರೋವ್ಸ್ ಅಪಾರ್ಟ್‌ಮೆಂಟ್ (ಬ್ಲಕ್ ಎ,ಬಿ,ಸಿ,ಡಿ) ಸರ್ವೇ ನಂ.315, 316, 317, ಖಾತಾ ನಂ.43, 46, (B+G+9UF)	Palm Groves Apartment (Block A,B,C,D) Sy No.315, 316, 317, Katha No.43, 46, (B+G+9UF)					28600	
326	ಜೀ.ಆರ್. ನೆಕ್ಸಸ್ ಅಪಾರ್ಟ್‌ಮೆಂಟ್, ಸರ್ವೇ ನಂ.329, ಖಾತಾ ನಂ.4345/2 (B+G+9UF)	J.R.Nexus Apartment Sy No.329, Katha No.4345/2 (B+G+9UF)					34000	
327	ಅಷ್ವನಿ ಸಿತಾರಾ ಅಪಾರ್ಟ್‌ಮೆಂಟ್ (ಸರ್ವೇ ನಂ.36/2, 36/3, 36/5, 36/6, 36/7, 36/8, 37, 38, 52)	Aswani Sitara Apartment (Sy No.36/2, 36/3, 36/5, 36/6, 36/7, 36/8, 37, 38, 52)					25300	
328	ಶ್ರೇಯಸ್ ರಾಯಲ್ ಏವಿಯರಿ (ಸರ್ವೇ ನಂ.492)	Shreyas Royal Aviary (Sy No.492)					25300	
329	ಜೀ.ಆರ್. ಹಾಬಿಟ್ (ಸರ್ವೇ ನಂ.49/2)	J.R. Habitat (Sy No.49/2)	16100					
330	ಅನು ಫೆಲಿಸಿಟಿ ಬಡಾವಣೆ (ಸರ್ವೇ ನಂ.411/1ಎ, 412, 412/2, 413/1)	ANU FELICITY Layout (Sy No.411/1A, 412, 412/2, 413/1)	16800					
331	ಮರಸೂರು ಅರ್ಗಾಹಾರ	Marasuru Agrahara	5600	5500	42			
332	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 55	Survey Numbers near to Village and Road 1 to 55			64			
333	ವಸತಿ ವಲಯ ಸರ್ವೇ ನಂಬರುಗಳು 1 412 419 428 423 352 422	Residential Zone Sy Numbers 412 419 428 423 352 422			49			
334	ವಾರ್ಷಿಕ ವಲಯ ಸರ್ವೇ ನಂಬರುಗಳು 466 467 468	Commercial Zone Sy Numbers 466 467 468			49			
335	ಕ್ಷೂನಾರಿಕಾ ವಲಯ ಸರ್ವೇ ನಂಬರುಗಳು 56 TO 411 423 TO 599	Industrial Zone Sy Numbers 56 TO 411 423 TO 599			49			
336	ಸ್ಮಿಲೀ ನಿಸರ್ಗ ಲೈಟ್‌ಎಂಟ್	Smilee Nisarga Layout	6400					
337	ಪಟ್ಟಣಗೆರೆ ಗೊಲ್ಲಹಳ್ಳಿ	Pattanagere Gollahalli	4800	4700	35			
338	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 55	Survey Numbers near to Village and Road 1 to 55			45			
339	ರಾಚಮಾನಹಳ್ಳಿ	Rachamanahalli	7000	6900	48			
340	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 170	Survey Numbers near to Village and Road 1 to 170			60			
341	ನಾಗ್ ಪ್ರಾಜೆಕ್ಟ್ ಗ್ರೇನ್ ಪಾರ್ಕ್ ಬಡಾವಣೆ	NAG PROJECTS Green Park and Grand Ville	8400					

342	ನಾಗ್ ಪ್ರಾಜೆಕ್ಟ್ಸ್ ನ್ಯಾಂಡ್ ವಿಲ್ಲೆ ಬಡಾವಣೆ (ಸರ್ವೇ ನಂ.38/6ಎ, 38/6ಬಿ, 40/1, 41/1, 40/2, 40/3, ಇತರೆ)	Nag Projects GRAND VILLE Layout (Sy Nos.38/6A, 38/6B, 40/1, 41/1, 40/2, 40/3 others)	8400				
343	ಸುರಗಜಕ್ಕನಹಳ್ಳಿ	Suragajakkannahalli	9200	9100	70		
344	ಮುಖ್ಯರಸ್ತೆ ಹೊಂದಿರುವ ಸರ್ವೇ ನಂ .4, 5, 6, 7, 8, 9, 12, 17, 18, 19, 20, 21, 22, 24, 25, 111, 134, 103, 104, 107, 112, 109, 126	Survey Numbers near to Main Road .4, 5, 6, 7, 8, 9, 12, 17, 18, 19, 20, 21, 24, 25, 111, 134, 103, 104, 107, 112, 109, 126			203		
345	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ .1, 2, 3, 10, 11, 13, 14, 15, 16, 23, 26 ರಿಂದ 102, 105, 106, 108, 110, 111, 113 ರಿಂದ 125, 127 ರಿಂದ 133, 135, 136, 137, 138, 139, 140, 141, 142, 143, 144	Survey Numbers near to Village and Road .1, 2, 3, 10, 11, 13, 14, 15, 16, 22, 23, 26 to 102, 105, 106, 108, 110, 111, 113 to 125, 127 to 133, 135, 136, 137, 138, 139, 140, 141, 142, 143, 144			132		
346	ನ್ಯಾಂಡ್ ಹೋಮ್ ಲೈಟ್‌ಟ್	Grand Home Layout	11300				
347	ಸುವರ್ಣ ಭೂಮಿ ಫೇಸ್-1	Suvarna Bhoomi Phase -I	11300				
348	ಸುವರ್ಣ ಭೂಮಿ ಫೇಸ್-2 (ಸರ್ವೇ ನಂ.11/3, 11/4, 15/1ಎ, 15/1ಬಿ, 15/1ಸಿ, 15/2, 16, 33/1, 33/2, 102/2)	Suvarna Bhoomi Phase -II (Sy No.11/3, 11/4, 15/1A, 15/1B, 15/1C, 15/2, 16, 33/1, 33/2, 102/2)	12500				
349	ಎಸ್. ಅದಿತ್ಯ ಬಡಾವಣೆ (ಸರ್ವೇ ನಂ.111/1, 111/2, 152, 153, 160)	C.K.Aditya (Sy No.111/1, 111/2, 152, 153, 160)	15000				
350	ಸೋಲುರು	Soluru	6500	6400	35		
351	ಅನೇಕಲ್ ಥಳಿ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 1, 3, 4, 44, 45, 46, 47, 48, 50, 51, 55, 70	Survey Numbers near to Anekal - Thali Main Road 1, 3, 4, 44, 45, 46, 47, 48, 50, 51, 55, 70			63		
352	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ .2, 5, 6, 7, 8, 9, 10 ರಿಂದ 24, 26 ರಿಂದ 43, 49, 52, 53, 54, 56 ರಿಂದ 67	Survey Numbers near to Village and Road .2, 5, 6, 7, 8, 9, 10 to 24, 26 to 43, 49, 52, 53, 54, 56 to 67			49		
353	ಸೋಪ್ಪಳ್ಳಿ	Soppalli (Soppahalli)	9200	9100	64		

354	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 5, 7, 8, 10, 11, 12, 13, 18, 19, 20, 33, 34, 35, 41, 52, 56, 57, 59, 63, 65, 66, 69, 70, 71, 72, 83, 84, 85, 86, 88, 97, 100, 102, 103	Survey Numbers near to Village and Road 1, 2, 3, 5, 7, 8, 10, 11, 12, 13, 18, 19, 20, 33, 34, 35, 41, 52, 56, 57, 59, 63, 65, 66, 69, 70, 71, 72, 83, 84, 85, 86, 88, 97, 100, 102, 103			115	
355	ಪನತಿ ಪಲಯ ಸರ್ವೇ ನಂಬರಗಳು 4, 6, 9, 14, 15, 16, 17, 21, 22, 23, 24, 25, 28, 29, 30, 31, 32, 36 40, 50, 51, 53, 54, 55, 58, 60, 61, 62, 64, 67, 68, 73-82, 87, 92, 93, 94, 95, 96, 98, 99, 104, 105, 106, 107	Residential Zone Sy Numbers. 4, 6, 9, 14, 15, 16, 17, 21, 22, 23, 24, 25, 28, 29, 30, 31, 32, 36 40, 50, 51, 53, 54, 55, 58, 60, 61, 62, 64, 67, 68, 73-82, 87, 92, 93, 94, 95, 96, 98, 99, 104, 105, 106, 107			84	
356	ಪ್ರಶಾಂತಿ ಗ್ರೀನ್ ಕೊಂಟಿ ಬಡಾವಣೆ (ಸರ್ವೇ ನಂ.65/1, 65/2, 65/3, 66/1)	PRASANTHI GREEN COUNTY Layout (Sy No.65/1, 65/2, 65/3, 66/1)	11200			
357	ಪಾರ್ಕ್ ವಿಲ್ಲೆಗೆ ಬಡಾವಣೆ (ಸರ್ವೇ ನಂ.80/2, 80/1ಬಿ, 80/1ಸಿ)	PARK VILLE Layout (Sy No.80/2, 80/1B, 80/1C)	11200			
358	ನರೇಂದ್ರ ಡೆವಲಪರ್ಸ್ (ಸರ್ವೇ ನಂ.101/1, 101/2, 101/3)	Narendra Developers (Sy No.101/1, 101/2, 101/3)	11200			
359	ಆರ್ಬಿಸ್ ಬಿವಿಎಸ್ ಅವೆನ್ಯೂಸ್ (ಸರ್ವೇ ನಂ.95/1, 96, 97, 103/1)	Orbis BVS Avenues (Sy No.95/1, 96, 97, 103/1)	11200			
360	ಗೋಲ್ಡನ್ ಇಂಫ್ರಾ ಅಸ್ಟರ್ ಪಾರ್ಕ್ (ಸರ್ವೇ ನಂ.30/9, 30/10, 30/11, 30/12, 31/1, 31/2ಬಿ, 82/1, 82/2, 82/3)	Golden Infra ASTER PARK (Sy No.30/9, 30/10, 30/11, 30/12, 31/1, 31/2A, 82/1, 82/2, 82/3)	11900			
361	ಫ್ಲೂಟಸ್ ನೆಸ್ಟ್ ಬಡಾವಣೆ (ಸರ್ವೇ ನಂ.32/1)	FLUTUS NEST Layout (Sy No.32/1)	11900			
362	ಮುನಸುವ್ರ್ ಅವಿಖ್ಯಾ ಪನತಿ ಅವಾರ್ಟ್ ಪೆರ್ಟ್, ಸರ್ವೇ ನಂ.59/5, ಸೊಪ್ಪಹಳ್ಳಿ ಗ್ರಾಮ, ಕಸಬಾ ಹೇಡೆಬಳ್ಳಿ, ಅನೇಕಲ್ ತಾಲ್ಲೂಕು	Manasum Avighna Residential Apartment, Survey No.59/5, Soppahalli Village, Kasaba Hobli, Anekal Taluk			37400	
363	ಸಮಂದೂರು	Samanduru	7000	6900	39	
364	ಅನೇಕಲ್ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 245, 185, 419, 184, 456, 377, 379, 376, 375, 374, 373, 425, 447,	Survey Numbers near to Anekal Main Road 245, 185, 419, 184, 456, 377, 379, 376, 375, 374, 373, 425,			78	

	384, 458, 350, 244, 432, 449, 428, 427	447, 384, 458, 350, 244, 432, 449, 428, 427				
365	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 46, 48 ರಿಂದ 96, 98 ರಿಂದ 243, 245, 246, 246, 247, 248, 249, 250, 251 ರಿಂದ 349, 351 ರಿಂದ 458	Survey Numbers near to Village and Road 1to 46, 48 to 96, 98 to 243, 245, 246, 247, 248, 249, 250, 251 to 349, 351 to 458		69		
366	ಕೆ.ಆರ್.ಶೈಲ್ಸ್‌ರ್‌ ರವರ ನವನಿಧಿ ಟೊನ್‌ಷಿಪ್‌ (ಸರ್ವೇ ನಂ.279, 293/1, 298/1, 298/2, 291, 294/2, 351/2, 352 ಮತ್ತು ಇತರೆ)	Navanidhi Township by K.R.Shelters (Sy Nos.279, 293/1, 298/1, 298/2, 291/1, 294/2, 351/2, 352 & others)	9800			
367	ಸಬ್ ಮಂಗಳ	Sub Mangala	7300	7200	38	
368	ಮುಖ್ಯರಸ್ತೆ ಹೊಂದಿರುವ ಸರ್ವೇ ನಂ 89, 90, 93, 96, 97, 98	Survey Numbers near to Main Road 89, 90, 93, 96, 97, 98			64	
369	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ 1 ರಿಂದ 88, 91, 92, 94, 95, 99, 100, 101, 102, 103, 104, 105, 106, 107, 108, 109, 110, 111	Survey Numbers near to Village and Road 1 to 88, 91, 92, 94, 95, 99, 100, 101, 102, 103, 104, 105, 106, 107, 108, 109, 110, 111			48	
370	ಸಿಂಗಂಡ್ರ್	Singasandra	7700	7600	48	
371	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1 ರಿಂದ 47, 49 ರಿಂದ 117	Survey Numbers near to Village and Road .1 to 47, 49 to 117			76	
372	ಸುನಾವಾರ	Sunavara	5900	5800	38	
373	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 39, 41 ರಿಂದ 92, 97, 98, 102, 111	Survey Numbers near to Village and Road 1 to 39, 41 to 92, 97, 98, 102, 111			49	
374	ಸಿ.ಡಿ.ಹೋಸಕೋಟೆ	Sidihosakote (C.D. Hosakote)	9100	9000	78	
375	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 140	Survey Numbers near to Village and Road 1 to 140			98	
376	ಲೇಕ್‌ಶೈಲ್‌ರ್ ಬಡಾವಣೆ (ಸರ್ವೇ ನಂ.162)	LAKESHORE Layout (Sy Nos.162)	9800			
377	ಕೆ.ಆರ್.ಶೈಲ್ಸ್‌ರ್ ರವರ ನವನಿಧಿ ನಕ್ಷತ್ರ (ಸರ್ವೇ ನಂ.27, 28/2, 28/3)	Navanidhi Nakshatra by K.R.Shelters (Sy Nos.27, 28/2, 28/3)	16100			
378	ಸಿ.ಕೆ. ಅದಿತ್ಯ ಬಡಾವಣೆ (ಸರ್ವೇ ನಂ.164)	C.K.Aditya (Sy No.164)	18900			
379	ಸೌಣಿ ನಾಯಕನಪುರ	Sonnanayakanapura	7000	6900	42	
380	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 43	Survey Numbers near to Village and Road 1to 43			51	
381	ತಿಮ್ಮಸಂದ್ರ್	Thimmasandra	7000	6900	37	
382	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1 ರಿಂದ 43	Survey Numbers near to Village and Road .1to 43			46	

383	ತಟ್ಟನಹಳ್ಳಿ	Thattanahalli	9800	9700	66	
384	ಆನೇಕಲ್ ಅತ್ತಿಬೆಲೆ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ.60, 61, 62, 63	Survey Numbers near to Anekal - Attibele Main Road.60, 61, 62, 63			99	
385	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1 ರಿಂದ 59, 64 ರಿಂದ 171	Survey Numbers near to Village and Road / Zone 1 to 59, 64 to 171			90	
386	ತೆಲಗರಹಳ್ಳಿ	Thelagarahalli	6300	6200	35	
387	ಆನೇಕಲ್ ಗುಮ್ಮಾಪುರ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ. 10, 29, 28, 16, 17, 15, 14, 13, 12, 68, 11	Survey Numbers near to Anekal - Gummalapura Main Road 10, 29, 28, 16, 17, 15, 14, 13, 12, 68, 11			73	
388	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1 ರಿಂದ 9, 18, 19, 20, 21, 22, 23, 24, 25, 26, 27, 30, 31, 32, 33, 34, 35, 36, 37, 39, 40, 41, 42, 43, 44, 45, 46, 47, 48, 49, 50, 51, 52, 53, 55, 56, 57, 58, 59, 60, 61, 62, 63, 64, 65, 66, 67	Survey Numbers near to Village and Road.1 to 9, 18, 19, 20, 21, 22, 23, 24, 25, 26, 27, 30, 31, 32, 33, 34, 35, 36, 37, 39, 40, 41, 42, 43, 44, 45, 46, 47, 48, 49, 50, 51, 52, 53, 55, 56, 57, 58, 59, 60, 61, 62, 63, 64, 65, 66, 67			49	
389	ತಮ್ಮನಾಯಕನಹಳ್ಳಿ	Thammanayakanahalli	6700	6600	42	
390	ವಣಕನಹಳ್ಳಿ	Vanakanahalli	5600	5500	36	
391	ಆನೇಕಲ್ ಗುಮ್ಮಾಪುರ ಮುಖ್ಯರಸ್ತೆ ಹೊಂದಿರುವ ಸರ್ವೇ ನಂ 97, 98, 105, 106, 107, 108, 109	Survey Numbers near to Anekal Gummalapura Main Road. 97, 98, 105, 106, 107, 108, 109			63	
392	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1 ರಿಂದ 96, 99, 100, 101, 102, 103, 104, 111, 112, 113, 114	Survey Numbers near to Village and Road 1 To 96, 99, 100, 101, 102, 103, 104, 111, 112, 113, 114			49	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮೀ ಹಿ ಬೆಳ್ಗಲಿ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

**2023-24ನೇ ಸಾಲಿನ ಅತ್ಯಿಬೆಲೆ ಉಪನೋಂದಣಿ ಕಳೇರಿ ವ್ಯಾಪ್ತಿಯ ಸ್ಥಿರಾಸ್ಥಿಗಳ ಪ್ರಸ್ತಾವಿತ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರವಟ್ಟಿ**

ಕ್ರ.ಸಂ	ಹೋಬಳಿ/ಗ್ರಾಮ/ಪ್ರದೇಶ	Hobli/Village/Region	ಕ್ಷೇತ್ರಾಯಿ ಸಂಸ್ಥೆ/ಸಕ್ಕರೆ ಸ್ಥಾಧಿಕಾರದ ವರ್ಷತಿ ನಿರ್ವೇಶಗಳು	ಮುರಂಜಿ/ಇ.ಜ.ಹಂ.ಹಿ./ಎಂ.ತಾಳ.	ಸಕ್ಕರೆ ಸ್ಥಾಧಿಕಾರದ ವರ್ಷತಿ ನಿರ್ವೇಶಗಳು	ಕ್ಷೇತ್ರಾಯಿ ಸಂಸ್ಥೆ/ಸಕ್ಕರೆ ಸ್ಥಾಧಿಕಾರದ ವರ್ಷತಿ ನಿರ್ವೇಶಗಳು	ಕ್ಷೇತ್ರಾಯಿ ಸಂಸ್ಥೆ/ಸಕ್ಕರೆ ಸ್ಥಾಧಿಕಾರದ ವರ್ಷತಿ ನಿರ್ವೇಶಗಳು
			ಪ್ರತಿ ಉದ್ದರ ಏೀ ಗೆ ರೂ.ಗಳಲ್ಲಿ	ಪ್ರತಿ ಉದ್ದರ ಏೀ ಗೆ ರೂ.ಗಳಲ್ಲಿ	ಪ್ರತಿ ಉದ್ದರ ಏೀ ಗೆ ರೂ.ಗಳಲ್ಲಿ	ಪ್ರತಿ ಉದ್ದರ ಏೀ ಗೆ ರೂ.ಗಳಲ್ಲಿ	ಪ್ರತಿ ಉದ್ದರ ಏೀ ಗೆ ರೂ.ಗಳಲ್ಲಿ
1	2	3	4	5	6	7	8
<b>ಅತ್ಯಿಬೆಲೆ ಹೊಂಬಣ</b>							
1	ಅತ್ಯಿಬೆಲೆ			17000	16800		150
2	ಉಪಕಾರ್ ಬಡಾವಹಣ	Upkar Layout		18000			
3	ಕ್ಷೇತ್ರ ರೆಸಿಡೆನ್ಸಿ	Kshema Residency		18000		28000	
4	ಮೆ.ಡಿ.ಎಸ್. ಮ್ಯಾಕ್ಸ್ ಪ್ರಾಪ್ರೋಪ್ರೆಸ್ ಪ್ರೈ.ಲಿ. ಅಪಾರ್ಟೆಂಟ್‌	M/s. D.X Max properties Pvt Ltd				28000	
5	ಮಹಿಂದ್ರ ಫಾರ್ಟೂನ್ ನ್ಯಾಂಗ್ ಸಿಟಿ ಸ್ವೆರ್ವೆ ನಂ 34/1, 35/1, 35/2 36, 37/1,40 (ಹೊಸ ಸೇರ್ವೆದ)	Mahindra Furtune City (New Addition)		18000			
6	ಅತ್ಯಿಬೆಲೆ ಕ್ಯಾರಿಕ್ ಪ್ರದೇಶ	Attibele Industrial Area		15000			
7	ರಾಷ್ಟ್ರೀಯ ಹೆದ್ದಾರಿ ರಸ್ತೆ ಹೊಂದಿರುವ ಸ್ವೆರ್ವೆ ನಂ.358, 359, 363, 362, 361, 291, 297, 368, 367, 366, 365, 364, 383, 390, 391, 392, 385, 384, 387, 393, 389, 408, 3, 1, 289, 229, 297, 274, 275, 2, 55, 54, 52, 53, 45, 39, 44, 45, 43, 62, 67, 60, 58, 57, 56, 160	National highway road survey no's.					300
8	ಆನೇಕಲ್ ಸಜಾಪುರ ಮುಖ್ಯ ಹತ್ತಿರದ ಸ್ವೆರ್ವೆ ನಂ.369, 370, 357, 356, 355, 388, 8, 4, 387, 369, 66, 85, 292, 360, 355, 4, 387, 5, 51, 50, 38, 46, 37, 40, 41, 42, 88, 87, 86, 64, 59, 65, 66, 396	Anekal sarjapura main road near by survey no's.					250

9	ಗ್ರಾಮ ಮತ್ತು ಹತ್ತಿರದ ರಸ್ತೆ ಸರ್ವೇ ನಂ.2, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 43, 46, 47, 48, 49, 50, 52, 53, 59, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, ೧೦೮ 403	Village and Road nearby survey no's,						170
10	ಆದಿಗೊಂಡನಹಟ್ಟಿ	Adigondanahalli	13000	12800				80
11	ಗೋಲ್ಡನ್ ಎಂಕ್ಲೇವ್	Golden Enclave	14000					
12	ಪತ್ರಿಕಾ ಬಡಾವಣೆ	Patrika Layout	13000					
13	ಶ್ರೀ. ಶ್ರೀ. ಅಮೃತ ವರ್ಷಿನಿ	Sri Sri amrutha Varshini	14000					
14	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126	Village and Road near by survey no's.					140	
15	ಕೆನಾರ್ಟಿಕ ಗ್ರಾಮ ಮಂಡಳಿಯ ಸೂರ್ಯನಗರ ಬಡಾವಣೆ-ಹಂತ -3, (ಹೆಚ್‌ಎಂ/ಎಂ.ಎಜ್/ಎಲ್.ಎಜ್) ರಸ್ತೆ 18 ಮೀಟರ್ ಮತ್ತು ಮೇಲ್ಪಟ್ಟು	KHB Suryanagar Phase III, (HIG/MIG/LIG) Road Width 18 Meters and Above.	23000					

೧೬	ಕನಾಟಕ ಗೃಹ ಮಂಡಳಿಯ ಸೂರ್ಯನಗರ ಬಡಾವಣ-ಹಂತ -3, (ಹೆಚ್‌ಎಸ್‌/ಎಂ.ಎ.ಜೆ/ಎಲ್.ಎ.ಜೆ) ರಸ್ತೆ 18 ಮೀಟರ್ ಒಳಪಟ್ಟು	KHB Suryanagar Phase III, (HIG/MIG/LIG) Road Width Less than 18 Meters	20000			
೧೭	ಕನಾಟಕ ಗೃಹ ಮಂಡಳಿಯ ಸೂರ್ಯನಗರ ಬಡಾವಣ-ಹಂತ-3, (ಇ ಡಬ್ಲ್ಯೂ.ಎಸ್ )	KHB Suryanagar Phase III, (EWS)	10000			
೧೮	ಅರೇಹಳ್ಳಿ	Arehalli	11000	10800		55
೧೯	ಆನೇಕಲ್ ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.1, 4, 5, 14, 48, 49, 50, 51, 52, 53, 54, 59, 60, 61, 65, 66, 67, 68, 69, 71, 103, 104, 105, 106, 74, 77, 78, 79, 80, 86, 87, 88, 89	Anekal bengaluru main road survey no's.				120
೨೦	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.2, 3, 6, 7, 8, 9, 10, 11, 12, 13, 15, 16, 17, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 55, 56, 57, 58, 62, 63, 64, 70, 72, 73, 75, 76, 81, 82, 83, 84, 85, 90, 91, 92, 93, 94, 95, 96, 97, 98, 99, 100, 101, 102, 107, 108	Village and Road nearby survey no's.				75
೨೧	ಅರೇನಾರು	Arenooru	10000	9800		55
೨೨	ಆನೇಕಲ್ ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.	Anekal bengaluru main road survey no's				120
೨೩	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.	Village & Main Road Survey Nos				80
೨೪	ಅಂದಾಪುರ	Andapura	15000	14800		130
೨೫	ಇಟಿನ ನೀಲಾ ಅಪಾರ್ಟ್‌ಮೆಂಟ್	Itina neela apartment			27000	
೨೬	ಶ್ರೀ.ನಂದನ ರಾಯಲ್	SRI Nandana Royal			28000	
೨೭	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 29, 30, 31, 32, 33, 34, 35, 36, 37, 38, 46	Village & Main Road Survey No's				150
೨೮	ಬನಹಳ್ಳಿ	Banahalli	18000	17800		135
೨೯	ಟೆರ್ರಕಾನ್ ಬಡಾವಣೆ	Terrakan layout	19000			

೩೦	ನಿಸರ್ಗ ಸರ್ಕಾರ ಅಪಾರ್ಟ್‌ಮೆಂಟ್	Nisarga lake apartment				28000	
೩೧	ಕಬಿನಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ಸರ್ವೆ ನಂ ೩೨/೧, ಖಾತ ನಂ ೧೦೦೭/೩೨/೧	Kabini Residency apartment				29000	
೩೨	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.೨೧, ೩೨, ೩೩	Village and road nearby survey no's.					170
೩೩	ಕನಾರ್ಚರ್ಕ ಗೃಹ ಮಂಡಳಿಯ ಸೂರ್ಯನಗರ ಬಡಾವಣೆ-ಹಂತ -೧, (ಹೆಚ್‌ಎಜಿ-೧) ರಸ್ತೆ ೨೪ ಮೀಟರ್ ಮೇಲ್ಪಟ್ಟಿ	KHB Suryanagar Phase I, (HIG-1) Road Width 24 Meters Above	30000			33000	
೩೪	ಕನಾರ್ಚರ್ಕ ಗೃಹ ಮಂಡಳಿಯ ಸೂರ್ಯನಗರ ಬಡಾವಣೆ-ಹಂತ -೧, (ಹೆಚ್‌ಎಜಿ-೨) ರಸ್ತೆ ೨೪ ಮೀಟರ್ ಮೇಲ್ಪಟ್ಟಿ	KHB Suryanagar Phase I, (HIG-II) Road Width 24 Meters Above	30000			33000	
೩೫	ಕನಾರ್ಚರ್ಕ ಗೃಹ ಮಂಡಳಿಯ ಸೂರ್ಯನಗರ ಬಡಾವಣೆ-ಹಂತ -೧, (ಎಂ.ಎ.ಜಿ/ಎಲ್.ಎ.ಜಿ) ರಸ್ತೆ ೧೮ ಮೀಟರ್ ಮೇಲ್ಪಟ್ಟಿ	KHB Suryanagar Phase I, (MIG/LIG) Road Width 18 Meters Above	23000			25000	
೩೬	ಕನಾರ್ಚರ್ಕ ಗೃಹ ಮಂಡಳಿಯ ಸೂರ್ಯನಗರ ಬಡಾವಣೆ-ಹಂತ -೧, (ಎಂ.ಎ.ಜಿ/ಎಲ್.ಎ.ಜಿ) ರಸ್ತೆ ೧೮ ಮೀಟರ್ ಒಳಪಟ್ಟಿ	KHB Suryanagar Phase I, (LIG/MIG) Road Width Less than 18 Meters	20000			25000	
೩೭	ಕನಾರ್ಚರ್ಕ ಗೃಹ ಮಂಡಳಿಯ ಸೂರ್ಯನಗರ ಬಡಾವಣೆ-ಹಂತ -೧, (ಇ.ಡಬ್ಲ್ಯೂ. ಎಸ್.)	KHB Suryanagar Phase I, (EWS)	11000				
೩೮	ಬೊಮ್ಮಸಂದ್ರ	Bommasandra	30000	28800			220
೩೯	ಆರ್. ಕೆ. ಲೇಕ್ ವ್ಯಾ ಬಡಾವಣೆ	R.K.Lake view layout	31000				
೪೦	ಕಟಾರಿಯಾ ಬಿಲ್ಕೋ ಬಡಾವಣೆ	Kataria Builteck Apartement				31000	
೪೧	ಆರ್ ಎನ್, ಗಾಡನಿಯ	R.S.Gardaniya	35000				
೪೨	ಮಾರ್ಕ್ ಸಿಲ್ವರ್ ವ್ಯಾಡ್ ಅಪಾರ್ಟ್‌ಮೆಂಟ್	D.S. MAX Silver Wood Apartments				33000	
೪೩	ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ	Bommasandra Industrial area	20000				
೪೪	ಬೆಂಗಳೂರು ಹೊಸೂರು ಮುಖ್ಯರಸ್ತೆಗೆ ಹೊಂದಿರುವ ಸರ್ವೆ ನಂ.	Bengaluru Hosur main road survey no's					430
೪೫	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.೧, ೨, ೩, ೪, ೫, ೬, ೭, ೮, ೯, ೧೦, ೧೧, ೧೨, ೧೩, ೧೪, ೧೫, ೧೬, ೧೭, ೧೮, ೧೯, ೨೦, ೨೧, ೨೨, ೨೩, ೨೪, ೨೫, ೨೬, ೨೭, ೨೮, ೨೯, ೩೦, ೩೧, ೩೨, ೩೩, ೩೪, ೩೫, ೩೬, ೩೭, ೪೫, ೪೬, ೪೭, ೪೮, ೪೯, ೫೦, ೫೭, ೬೦, ೬೧, ೬೨, ೬೩, ೬೪, ೬೫, ೬೬, ೬೭, ೬೮, ೬೯, ೭೦, ೭೧, ೭೨, ೭೪, ೭೫, ೭೮, ೭೯, ೮೦, ೮೧, ೮೨, ೮೩, ೮೪, ೮೫, ೮೬, ೮೭, ೮೮,	Village and road nearby survey no's.					260

	89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 151, 152, 153, 154, 155, 156, 157 ರಿಂದ 325 ರವರಿಗೆ					
46	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.76, ಜಿ.ನೋ.ಬ ಆಡೆಶದಂತೆ ಎಂ.ವಿ.ಡಿ./ಎಟಿಬ01/2015-16 ದಿ. 15/02/16 ರಂತೆ	Village and road nearby survey no 76				120
47	ಭಕ್ತಿಪುರ	Bhakthipura	10000	9800		50
48	ವಿ.ಎನ್.ಜಿ. ಲೇಕ್ ಪ್ಲಾಟ್	V.S.G. Lake view	11000			
49	ಅನೇಕಲ್ ಸಜಾರಮುರ ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ.114, 115, 116, 107, 95, 96, 98, 97, 108, 54, 106, 103, 52, 99, 81, 82, 83, 87, 3, 2, 15, 18, 19, 41, 9, 8, 12, 13, 14, 4, 87,	Anekal Sarjapura main road survey no's.				95
50	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 5, 7, 11, 16, 17, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 39, 40, 42, 43, 44, 45, 46, 47, 48, 49, 50, 51, 53, 55, 56, 57, 58, 59, 60, 61, 62, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 84, 85, 86, 88, 89, 90, 91, 92, 93, 94, 100, 101, 102, 104, 105, 108, 109, 110, 111, 112, 113, 117, 118	Village and road nearby survey no's				60
51	ಬಳಗಾರನಹಳ್ಳಿ	Balagaranahalli	18000	15600		180
52	ಪದ್ಮಾವತಿ ಬಡಾವಣೆ	Padmavathi layout	19000			
53	ಆದಿಯ ಸಿಟಿ ಬಡಾವಣೆ	Adiya city layout	20000			
54	ಬಿ. ಆರ್. ವ್ಯಾಲ್ಸ್ ಪಾರ್ಕ ಬಡಾವಣೆ	B.R.Value park layout	20000			
55	M/s ಶರವಣ ಡೆವಲಪರ್ಸನ್	M/s Saravana Developers	20000			

56	ಪೀಸ್ ಪಾರ್ಕ್ ಅಪಾರ್ಟ್‌ಮೆಂಟ್ (ಬಳಗಾರನಹಳ್ಳಿ) PEACE PARK APARTMENT (ಖಾತ ನಂ.) (KHATA NO 1218/56-1220/58- 1222/60-1223/61-1227/65-12,sy no 48/1,2,3,4&49/2	PEACE PARK APARTMENT (KHATA NO 1218/56-1220/58-1222/60-1223/61- 1227/65-12,sy no 48/1,2,3,4&49/2				29000	
57	ಬಳಗಾರನಹಳ್ಳಿ ಕೈಗಾರಿಕ ಪ್ರದೇಶ	Balagaranahalli industrial area	14000				
58	ಹೊನ್ನೊರು ಸಜಾಪುರ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.2, 21, 22, 26,27,28,29,33,34,35, 41	Anekal sarjapura main road survey no's.				230	
59	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 23, 24, 25, 30, 31, 32, 36, 37, 38, 39, 40, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66,	Village and road nearby survey no's				180	
60	ಬಳ್ಳಾರು	Balluru	12000	11800			90
61	ಎನ್. ಆರ್. ಐ. ಸೆಂಟರ್ ಸಿಟಿ	N.R.I. center city	14000				
62	ಶ್ರೀ. ಶ್ರೀ. ಡೆವಲೆಂಫೆಸ್	Sri Sai Developers	14000				
63	ಪದ್ಮಾವತಿ ಬಡಾವಣೆ	Padmavathi Layout	14000				
64	ಉಪಕಾರ್ ಹ್ಯಾಬಿಟೇಟ್ ಸರ್ವೆ ನಂ. 253, 254, 256, 258 (ಹೊಸ ಸೇರ್ವೆದೆ)	Upkar Habitat (New Addition)	14000				
65	ಬೆಂಗಳೂರು ಮಟ್ಟಿಗೆರೆ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.117, 118, 125, 126, 127, 174, 175, 237, 238, 239, 240, 241, 243, 185, 188, 189, 181, 183	Bengaluru mattigere main road survey no's.				160	
66	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101,	Village and road nearby survey no				100	

	102, 103, 104, 105, 106, 107, 108, 109, 110, 111, 112, 113, 114, 115, 116, 119, 120, 121, 122, 123, 124, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157 ರಿಂದ 236ರವರೆಗೆ					
67	ಬೆಂಡಿಗಾನಹಳ್ಳಿ	Bendiganahalli	12000	11800		130
68	ಬ್ರಿಕ್ ಫೀಲ್ಡ್ ಶೈಲ್‌ಶರ್ಟ್	Brick Filed Shelter	13000			
69	ಶಿವಪ್ರಿಯ ಬಡಾವಣೆ	Shivapriya Layout	13000			
70	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78	Village and road nearby survey no				120
71	ಬಿಡರನ್‌ಪ್ಪೆ	Bidaraguppe	16000	15800		120
72	ಶ್ರೀರಾಮಪ್ರಾಪ್ತಿ ಅಪಾರ್ಟ್‌ಮೆಂಟ್	Shrirama property apartment			28000	
73	M/s ಸೋಪರ್ನಿಕಾ ಪ್ರಾಜೆಕ್ಟ್‌ ಅಪಾರ್ಟ್‌ಮೆಂಟ್	M/s Sowparnika Projects apartment			28000	
74	ಸೆಲಬ್ರಿಟಿ ಸ್ಟ್ರೋ ಸರ್ವೆ ನಂ. 547,549,550, 551, 553,554,556,557,558, 559,562,563,564,565, 567, 568	Celabrlity Structure	17000		28000	
75	ಆರ್ಯನ್ ಅಪಾರ್ಟ್‌ಮೆಂಟ್	Aryan apartment			28000	
76	ಅರವಿಂದಭವ ಬಡಾವಣೆ	Aravindabhava Layout,	17000			
77	ಆನೇಕಲ್ಲೊ ಸಜಾರಾಮುರ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.231, 232, 233, 234, 213, 510, 267, 268, 288, 289, 290, 291, 292, 293, 294, 252, 321, 322, 351, 323, 350, 327, 349, 347, 348	Anekal sarjapura main road survey no's.				220
78	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27,	Village and road nearby survey no's.				160

	28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157 ರಿಂದ 510 ರ ವರೆಗೆ					
79	ಚಿಕ್ಕನವಲ್ಲಿ	Chikkanahalli	10000	9800		55
80	ಮಹಿಂದ್ರ ಫಾರ್ಟುನ್ ಸಿಟಿ ಸರ್ವೆ ನಂ 32/1, 32/2, 35, 37(ಹೊಸ ಸೇರ್ಪಡ)	Mahindra Furtune Cityn (New Addition)	17000			
81	ಆನೇಕಲ್ ಅತಿಬೆಲೆ ಮುಖ್ಯ ರಸ್ತೆ ಸರ್ವೆ ನಂ.	Anekal Attibele main road survey no's.				85
82	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.	Village and road nearby survey no's.				65
83	ದಾಸನಪುರ	Dasanapura	9000	8800		55
84	ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.17, 18, 19, 21	Main road survey no's.				90
85	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 20, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80	Village and road nearby survey no's.				65
86	ಚಂದಾಪುರ	Chandapura	30000	28800		200

87	ಜ.ಪ.ಆರ್. ಗ್ರಾಂಡ್ ಬಡಾವಣೆ	G.P.R.Grande layout	31000				
88	ನಿಸರ್ಗ ಗೇಟ್ ವೇ ಅಪಾರ್ಟ್‌ಮೆಂಟ್	Nisarga gate way apartment				34000	
89	ನಿಸರ್ಗ ಕೀರ್ತನೆ ಅಪಾರ್ಟ್‌ಮೆಂಟ್	Nisarga keerthana apartment				34000	
90	ಡಾಕ್ಟರ್ ಬಡಾವಣೆ	Doctor layout	31000				
91	ಡಿಯೋ ಪ್ಲಾಟ್‌ಫ್ಲಾ ಅಪಾರ್ಟ್‌ಮೆಂಟ್	M/s Deo Projects Apartment				34000	
92	ಟರ್ರಕಾನ್ ಬಡಾವಣೆ (ಹೊಸ ಸೇವೆದೆ)	Terrcon Layout (New Addition)	31000				
93	ಪಾರ್ಕ್ ವ್ಯೂ ಅಪಾರ್ಟ್‌ಮೆಂಟ್	Park view apartment				34000	
94	ಬೆಂಗಳೂರು ಹೊಸೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.12, 13, 14, 15, 16, 25, 26, 28, 29, 32, 33, 34, 39, 40, 42, 44, 50, 51, 52, 53, 56, 65, 66, 69, 72, 73, 74, 75, 76, 77, 78, 79, 80, 94, 95, 96, 97, 98, 99, 100, 105, 106, 107, 115, 116, 144, 145, 146, 149, 151, 152, 173	Bengaluru hosuru main road survey no's.					400
95	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 17, 18, 19, 20, 21, 22, 23, 24, 27, 30, 31, 35, 36, 37, 38, 41, 43, 44, 45, 46, 47, 48, 49, 54, 55, 57, 58, 59, 60, 61, 62, 63, 64, 67, 68, 70, 81, 82, 83, 84, 85, 86, 87, 88, 89, 90, 91, 92, 93, 101, 102, 103, 104, 108, 109, 100, 111, 112, 113, 114, 117, 118, 119, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 147, 148, 153, 154, 155, 156, 157 ರಿಂದ 172 ರವರೆಗೆ	Village and road nearby survey no's.					220
96	ಗುಡ್ಡಹಟ್ಟಿ	Guddahatti	18000	17800			110
97	ಬ್ಲ್ಯಾನ್‌ವೆಲ್ಲಿ ಲೈಡೆಟ್‌/ ಗ್ರೀನ್‌ವೆಲ್ಲಿ	Blue Valley Layout /Green valley	19000				
98	ಸಹಸ್ರ ಎನ್‌ಲೈವ್ ಬಡಾವಣೆ	Sahastra enclave layout	19000				
99	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27,	Village and road nearby survey no's.					150

	28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89					
100	ಗಿಡ್ಡೆನೆವೆಳ್ಳು	Giddenahalli	19000	18800		110
101	ಉಪಕಾರ್ ಓಕ್ ಲ್ಯಾಂಡ್ ಅಪಾಟ್‌ಮೆಂಟ್	Upkar Oke land apartment			29000	
102	ಉಪಕಾರ್ ಬಡಾವಹಣೆ	Upkar layout	21000			
103	ಆನೇಕಲ್ ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.9, 11, 22, 23, 30, 37, 38, 44, 45	Anekal main road survey no's.				200
104	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 10, 12, 13, 14, 15, 16, 17, 18, 19, 20, 21, 24, 25, 26, 27, 28, 29, 31, 32, 33, 34, 35, 36, 39, 40, 41, 42, 43, 46, 47, 48, 49, 50, 51, 52	Village and road nearby survey no's.				150
105	ಗೊಲ್ಲಹಳ್ಳಿ	Gollahalli	26000	25800		100
106	ಅರಟ್ಟಾ ರಿಕ್ವಿಜ್ ಅಪಾಟ್‌ಮೆಂಟ್ ಸರ್ವೆ ನಂ 7/1,7/2,7/3,7/12,16/3,16/4,16/5ಪಿ,16/9,16/10,16/11,17/1ಪಿ,17/3	Aratta Requizza Apartment			33000	
107	ಎಂ ಜೆ ಆರ್ ಕ್ಲಿಕ್ ಹೈಡ್ರಾ ಅಪಾಟ್‌ಮೆಂಟ್	MJR Clique Hydra Apartments			41000	
108	ಎಂ ಜೆ ಆರ್ ಕ್ಲಿಕ್ ಹೆರ್ಕಲಸ್ ಅಪಾಟ್‌ಮೆಂಟ್	MJR Clique Hercules Apartments			41000	
109	ಬನ್ನೇರುಫಟ್ಟ ಬೆಂಗಳೂರು ಮುಖ್ಯರಸ್ತೆ ಹೊಂದಿರುವ ಸರ್ವೆ ನಂ.10, 11, 16, 25, 26, 27, 22, 32, 33	Bannerughatta Bengaluru main road survey no's.				190
110	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 12, 13, 14, 15, 17, 18, 19, 23, 24, 28, 29, 30, 31, 34, 35, 36, 37, 38, 39, 40, 41, 42, 43, 44	Village and road nearby survey no's.				130
111	ಹಳೇಹಳ್ಳಿ	Halehalli	9000	8800		30
112	ಆನೇಕಲ್ ಬೆಂಗಳೂರು ಮುಖ್ಯರಸ್ತೆಗೆ ಹೊಂದಿರುವ ಸರ್ವೆ ನಂ.	Anekal Bengaluru main road survey no's.				56
113	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16,					40

	17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 151, 152, 153, 154, 155, 156, 157 ರಿಂದ 195					
114	ಹೆಬ್ಬಗೋಡಿ	Hebbagodi	30000	29800		190
115	ಪ್ರಗತಿ ಪ್ಲಾಟಾ (ಸರ್ವೆ ನಂ. 60/2ಎ)	Pragathi Plaza (Sy No 160/2A)			36000	
116	ಜಿ.ಪಿ.ಆರ್. ರಾಯಲ್‌ಬಡಾವಣೆ	G.P. R Royale Layout	32000			
117	ವಿಜಯ್ ಇಕಾನ್ಸ್	Vijay Icons Apartment			36000	
118	ದಿ ಲೇಕ್ ವ್ಯೂ ಅಡೆಸ್‌ಸ್, ಸರ್ವೆ ನಂ. 118/1,2, 119, 121/24,25,26,36, 122/1,2, 123/1,2,3,4, 124, 125/1,2,3,4,5, 126/1,2, 127/1,2,3,4, 128/1,2, 129/5,7,8	The Lake View Address			41000	
119	ಶ್ರೀರಾಮ ಸಮುದ್ರ್, ಸರ್ವೆ ನಂ 121/1 ರಿಂದ 121/10	Sreeram Sammitt			38000	
120	ಎಸ್‌ಎಂ ಎಂಬ್ಲಿಮ್ ಅಪಾರ್ಟೆಂಟ್	Esteem Emblem Apartment			39000	
121	ಹೆಬ್ಬಗೋಡಿ ಕ್ಯಾನಿಕಲ್ ಪ್ರದೇಶ	Hebbagodi industrial area	24000			
122	ಪೇರಿಪ್ಯಾರಲ್ ರಸ್ಟ್ರೆಂಡ್ ಹೊಂದಿರುವ ಸರ್ವೆ ನಂ.121/1, 121/2, 121/3, 121/4, 121/5, 121/6, 121/7, 121/8, 121/9, 121/10, 121/11, 121/12, 121/13, 121/14, 121/15, 121/16, 121/17, 121/18, 121/19, 121/20, 121/21, 121/22, 121/23, 121/24, 121/25, 121/26, 121/27, 121/28, 121/29, 121/30, 121/31, 121/32, 121/33, 121/34, 121/35, 121/36, 20/1, 20/2, 21/1, 21/2ಎ, 21/2ಎ, 21/3, 84/5, 84/6, 84/7, 80/1, 80/2, 80/3, 80/4, 76/1, 76/2, 76/3, 76/4, 75, 74, 73, 70, 77/2, 77/1, 79/2, 79/1, 79/3, 79/4, 79/5, 78/1, 78/2, 78/3, 78/4, 78/5, 68/1, 53/4, 53/3, 53/2, 53/1, 72/1, 72/2, 72/1, 60/1, 60/2, 60/3, 60/4, 57/1, 57/2, 57/3, 58, 59,				340	

	61/1, 60/1, 60/2, 63, 62/1, 62/2, 42/2, 42/1ಎ, 42/1ಇ, 41/2, 40/1ಇ, 40/2, 40/1ಎ, 37/1, 37/2, 38/1, 38/2ಇ, 38/2ಎ, 52/1, 52/2, 48, 46, 45, 16, 69, 68, 67, 66, 65, 64, 63, 160, 161, 162, 161/1, 161/2, 161/3, 161/4, 161/5, 161/6, 161/7, 161/8, 17, 16, 21/1, 21/2, 22/2, 22/1, 22/3, 36, 53/1, 53/2ಇ, 53/2ಎ, 60/20, 60/19, 60/18, 60/17, 60/21, 60/1, 60/9, 55/1, 55/2, 55/3, 55/4, 54/2, 54/1, 56, 60/2, 60/3, 60/4, 60/5, 60/6, 60/7, 60/8, 60/9, 60/10, 60/11, 60/12, 60/13, 60/14, 60/15, 60/16, 161/1, 116/2, 116/3, 114					
123	ಗ್ರಾಮ ಮತ್ತು ರಸ್ತೆಗೆ ಹಕ್ಕಿರದ ಸರ್ವೇ ನಂ.81, 82, 83, 85, 87, 88, 89, 90, 91, 98, 101, 102, 103, 104, 100, 1, 2, 3, 4, 5, 6, 7, 8, 9, 10, 43, 44, 47, 48, 49, 50, 51, 55, 18, 20, 23, 24, 25, 26, 27, 28, 29, 30, 31, 32, 33, 34, 35, 57/1, 57/2, 58, 59, 112, 113, 115, 117, 118, 119, 71, 72, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 120, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 163, 164, 165, 166, 170, 171, 172, 173, 174, 175, 177, 178, 179, 180, 181					220
124	ಹೀಲಾಲಿಗೆ	Heelalige	14000	13800		95
125	ಡೀಪಿಕೆ ಎಲೈಟ್	Deepike Elite	15000			
126	ಸನ್ ಸಿಟಿ ಲೆಯ್ಟ್	Sun City Layout	15000	14800		
127	ಗ್ರಾಮ ಮತ್ತು ರಸ್ತೆಗೆ ಹಕ್ಕಿರದ ಸರ್ವೇ ನಂ.2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157 ರಂದ್ರ 204ರವರೆಗೆ	Village and road nearby survey no's.				140
128	ಇಂಡಲೆಬೆಲೆ	Indlabele	15000	14800		120

129	ಗೋಲ್ಡನ್ ಎಂಟೆವೆ	Golden Encalve	16000				
130	ಸಾಯಿ ರೆಸಿದೆನ್ಸಿ/ಟರ್ರಾಕಾನ್ ಲೇಟ್‌ಟೆಕ್	Sai Residency/Terracon Layout	16000				
131	M/s ಧನಲಕ್ಷ್ಮಿ ಹೈಟೆಕ್ ನಗರ	M/s Dhanalaxmi Hightech city	17000				
132	ಆರ್ಯನ್ ಪೌರಂಟ್‌ನ್ ಅಪಾರ್ಟ್‌ಮೆಂಟ್, ಸರ್ವೆ ನಂ 38/1, 39/408	Aryan Fountain Apartment				32000	
133	ಸಿಗ್ನಾ ಸರಿನಿಟಿ , ಸರ್ವೆ ನಂ 223,	Signa Serinity Apartment				30000	
134	ಬ್ಲ್ಯಾಂಬೆಲ್ ರೆಸಿದೆಂಟಿಯಾಲ್ ಲೇಟ್‌ಟೆಕ್	Blue bells Residential Layout	17000				
135	ಗೋಲ್ಡನ್ ಗೇಟ್ ವಿಲ್ಲಾಸ್	Golden Gate Villas			24000		
136	ಓಂ ಶ್ರೀ. ಒಪ್ಪುಲಂಸ್	OM SRI OPPULANCE				29000	
137	ಎನ್.ವಿ.ಟಿ. ಮೃಷಿಕ್ ಗಾರ್ಡನ್ ವಿಲ್ಲಾ	NVT MYSTIC Garden Villa			30000		
138	ಆನೇಕಲ್ ಸಚಾರ್ಮರ ಮುಖ್ಯ ರಸ್ತೆ ಹೊಂದಿರುವ ಸರ್ವೆ ನಂ.118, 117, 116, 114, 122, 4, 3, 2, 123, 124, 125, 126, 127, 128, 194, 193, 24, 23, 25, 22,21,39,26,37,31, 28, 29, 30, 173,	Anekal sarjapura main road survey no's.					170
139	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 5, 6, 7, 8, 9, 10, 11, 12, 13, 14, 15, 16, 17, 18, 19, 20, 27, 32, 33, 34, 35, 36, 40, 41, 42, 43, 44, 45, 46, 47, 48, 49, 50, 51, 52, 53, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 115, 120, 121, 129, 130, 131, 132, 133, 134, 135, 136, 137, 138, 139, 140, 140 ರಿಂದ 214	Village and road nearby survey no's.					130
140	ಇಗ್ಗಲೂರು	Iggaluru	18000	17800			158
141	ಜೆ.ಆರ್. ಗ್ರೇನ್ ಲೇಕ್ ಪ್ರಾಂಟ್	J.R. Green Lake Front	20000				
142	ವಕಿಲ್ ಹಾಸಿಂಗ್ ಡೆವಲೋಪ್ಮೆಂಟ್	Vakil Housing Developers	20000				
143	ಸಾಯಿ ಸೌಪರ್ಣಿಕಾ ಬಡಾವಣೆ	Sai Sowparnika Layout	20000				
144	ಎಂ.ಆರ್.ಎಸ್ ಮೆಡ್‌ಸ್ (ಇಗ್ಗಲೂರು)	MRS MEADOWS				29000	
145	Malind Icon Temple Tree Vasathi Layout	Malind Icon Temple Tree Vasathi Layout				30000	

146	DHIRAN NEWYORK MEADOWS APARTMENT (ಇಲಾರು)	DHIRAN NEWYORK MEADOWS APARTMENT				29000	
147	SIPANI ROYAL HERITAGE Apartments	SIPANI ROYAL HERITAGE Apartments				35000	
148	ಆನೇಕಲ್ ಜಂಡಾಮರ ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.	Anekal chandapura main road survey no's.					300
149	ಗ್ರಾಮ ಪುತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 5, 6, 7, 9, 10, 11, 12, 68, 69, 75, 76, 79, 97, 98, 121, 231, 226, 264, 269	Village and road nearby survey no's.					195
150	ಕನಾಟಕ ಗೃಹ ಮಂಡಳಿಯ ಸೂಯುನಗರ ಬಡಾವಣ-ಪೇಸ್ -1, (ಹೆಚ್‌ಎಜೀ-1) ರಸ್ತೆ 24 ಮೀಟರ್ ಹೈಲ್ವೆಟ್	KHB Suryanagar Phase I, (HIG-1) Road Width 24 Meters Above	30000			33000	
151	ಕನಾಟಕ ಗೃಹ ಮಂಡಳಿಯ ಸೂಯುನಗರ ಬಡಾವಣ-ಪೇಸ್ -1, (ಹೆಚ್‌ಎಜೀ-2) ರಸ್ತೆ 24 ಮೀಟರ್ ಹೈಲ್ವೆಟ್	KHB Suryanagar Phase I, (HIG-II) Road Width 24 Meters Above	30000			33000	
152	ಕನಾಟಕ ಗೃಹ ಮಂಡಳಿಯ ಸೂಯುನಗರ ಬಡಾವಣ-ಪೇಸ್ -1, (ಎಂ.ಎ.ಜಿ/ಎಲ್.ಎ.ಜಿ) ರಸ್ತೆ 18 ಮೀಟರ್ ಹೈಲ್ವೆಟ್	KHB Suryanagar Phase I, (MIG/LIG) Road Width 18 Meters Above	25000			26000	
153	ಕನಾಟಕ ಗೃಹ ಮಂಡಳಿಯ ಸೂಯುನಗರ ಬಡಾವಣ-ಪೇಸ್ -1, (ಎಂ.ಎ.ಜಿ/ಎಲ್.ಎ.ಜಿ) ರಸ್ತೆ 18 ಮೀಟರ್ ಒಳಪಟ್ಟು	KHB Suryanagar Phase I, (LIG/MIG) Road Width Less than 18 Meters	25000			26000	
154	ಕನಾಟಕ ಗೃಹ ಮಂಡಳಿಯ ಸೂಯುನಗರ ಬಡಾವಣ-ಪೇಸ್ -1, (ಇ.ಡಬ್ಲ್ಯೂ.ಎನ್.)	KHB Suryanagar Phase I, (EWS)	11500				
155	ಇಚ್ಚಂಗೂರು	Icchangooru	14000	13800			95
156	ಇಚ್ಚಂಗೂರು ಕೈಗಾರಿಕ ಪ್ರದೇಶ	Icchangooru industrial area	13500				
157	ಜಿಗಳ	Jigala	14000	13800			125
158	Sai Residency	Sai Residency /M/s. Terracon Projects	15000				
159	ಗ್ರಾಮ ಪುತ್ತು ರಸ್ತೆಗೆ ಹತ್ತಿರದ ಸರ್ವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 39, 40, 41, 42, 43, 44, 45, 46, 48, 49,	Village and road nearby survey no's.					180

	50, 51, 52, 53, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 108, 109, 110, 111, 112, 113, 114, 115, 116, 117, 118, 119, 120, 121, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140 ರಿಂದ 231					
160	ಕರ್ನಾಟಕ ಗೃಹ ಮಂಡಳಿಯ ಸೂಯುರನಗರ ಬಡಾವಣ-ಪೇಸ್ -3, (ಹೆಚ್‌ಪಜಿ/ಎ.ಎ.ಜಿ/ಲಿಗ್.ಎ.ಜಿ) ರಸ್ತೆ 18 ಮೀಟರ್ ಮತ್ತು ಹೇಳ್ಟಿಟ್ಟು	KHB Suryanagar Phase III, (HIG/MIG/LIG) Road Width 18 Meters and Above.	22000			
161	ಕರ್ನಾಟಕ ಗೃಹ ಮಂಡಳಿಯ ಸೂಯುರನಗರ ಬಡಾವಣ-ಪೇಸ್ -3, (ಹೆಚ್‌ಪಜಿ/ಎ.ಎ.ಜಿ/ಲಿಗ್.ಎ.ಜಿ) ರಸ್ತೆ 18 ಮೀಟರ್ ಒಳಪಟ್ಟಿಟ್ಟು	KHB Suryanagar Phase III, (HIG/MIG/LIG) Road Width Less than 18 Meters	19000			
162	ಕರ್ನಾಟಕ ಗೃಹ ಮಂಡಳಿಯ ಸೂಯುರನಗರ ಬಡಾವಣ-ಪೇಸ್ -3, (ಇ ಡಬ್ಲು.ಎಸ್ )	KHB Suryanagar Phase III, (EWS)	10000			
163	ಕೋಡಲಿಪುರ	Kodalipura	9000	8800		38
164	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 40, 41, 43, 44, 45, 46, 47, 48, 49, 50, 51, 52, 53, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 98, 99, 100, 101, 102, 103, 104, 105, 106,	Village and road nearby survey no's				65
165	ಕಿಟ್ಟಾನಹಳ್ಳಿ	Kittaganahalli	28000	27800		150
166	ರೈನ್‌ಬೋ ರೆಸಿಡೆನ್ಸಿ	Rainbow Residency	30000			

೧೧೨

167	ಹೊಸೂರು ಮುಖ್ಯ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿಗೆ) ಹೊಂದಿರುವ ಸರ್ವೇ ನಂ.45, 46, 67, 66, 47, 48(ಹೊನ ಸೇರ್ವೆಡ್)	Hosur main road survey no's.					290
168	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135,	Village and road nearby survey no's.,					200
169	ಕಂಬಳಿಪುರ	Kambalipura	10000	9800			90
170	Smilee Layout	Smilee Layout	12000				
171	Sai Prashanthi NR Enclave Layout	Sai Prashanthi NR Enclave Layout	12000				
172	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49,	Village and road nearby survey no's.					100
173	ಕೃಷ್ಣಸಾಗರ	Krishnasagara	14000	13800			120
174	ಕೃಷ್ಣಸಾಗರ ಕೈಗಾರಿಕ ಪ್ರದೇಶ	Krishnasagara industrial area	12000				
175	ಬೆಂಗಳೂರು ಹೊಸೂರು ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ.1, 2, 3, 4, 5, 6, 44, 45, 46, 47, 49	Bengaluru hosuru main road survey no's.					195
176	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30,	Village and road nearby survey no's					140

	31, 32, 33, 34, 35, 36, 37, 38, 39, 40, 41, 42, 43, 50						
177	ಕಮ್ಮಸಂದ್ರ	KAMMASANDRA	23000	22800			148
178	ಶ್ರೀ ಅನಂತ ನಗರ ಬಡವಳ್ಳಿ	Sri Ananth Nagar Layout	24000	23800			
179	Daadys Olive Layout	Daadys Olive Layout	24000				
180	Reliance Developers Layout	Reliance Developers Layout	24000				
181	Daddys Garden Layout	Daddys Garden Layout	24000				
182	Daddys Elixer Apartement	Daddys Elixer Apartement				31000	
183	Emmanuel Woods Apartement	Emmanuel Woods Apartement				31000	
184	Akruty Amity Apartement	Akruty Amity Apartement				31000	
185	V Maks Apartement	V Maks Apartement				31000	
186	Dwaraka Apartment	Dwaraka Apartment				31000	
187	Vasuda Apartement	Vasuda Apartement				31000	
188	Prakruti Solitaire Apartment	Prakruti Solitaire Apartment				31000	
189	Vasundhara Apartment	Vasundhara Apartment				31000	
190	Kataria Builteck Apartement	Kataria Builteck Apartement				31000	
191	Aratt Requizza	Aratt Requizza				31000	
192	Unitech Superb Phase I	Unitech Superb Phase I				31000	
193	Shriram Summitt	Shriram Summitt				32000	
194	Patel Smondo 4	Patel Smondo 4				31000	
195	Alta Vista	Alta Vista				31000	
196	Ajmera Stone Park	Ajmera Stone Park				31000	
197	Aakruti Amity	Aakruti Amity				31000	
198	Aqua Heights	Aqua Heights				31000	
199	Pride Pristine	Pride Pristine				31000	
200	MJR Clique	MJR Clique				42000	
201	Concorde Epitome	Concorde Epitome				31000	
202	Prakruthi Solitaire Phase II	Prakruthi Solitaire Phase II				31000	
203	Amraster	Amraster				31000	
204	Purnima Elite	Purnima Elite				31000	
205	Garden Residency-Electronic City	Garden Residency-Electronic City				31000	
206	Paras Maitri	Paras Maitri				31000	
207	Ds Max Sigma	Ds Max Sigma				31000	

208	The Watergrove	The Watergrove				31000	
209	Concorde Wind Rush	Concorde Wind Rush				31000	
210	Siri SBM Residency	Siri SBM Residency				31000	
211	Vmaks Heights	Vmaks Heights				31000	
212	Vmaks Chalet	Vmaks Chalet				31000	
213	South Scape	South Scape				31000	
214	Metropolis pristine	Metropolis pristine				31000	
215	Dreamz Siddhi II	Dreamz Siddhi II				31000	
216	Rangashree Residency	Rangashree Residency				31000	
217	Infrany Petals	Infrany Petals				31000	
218	Paras Maitri-II	Paras Maitri-II				31000	
219	Petals	Petals				31000	
220	DREAMZ SIDDHI	DREAMZ SIDDHI				31000	
221	VMAKS RANGOLI	VMAKS RANGOLI				31000	
222	Radiant Spencer	Radiant Spencer				31000	
223	Mayur Brundavan	Mayur Brundavan				31000	
224	Shiva Sai Apartments	Shiva Sai Apartments				31000	
225	Emmanuel Residency	Emmanuel Residency				31000	
226	Agasthya	Agasthya				31000	
227	Sri Bhagwan Embassy	Sri Bhagwan Embassy				31000	
228	I Land Expressions	I Land Expressions				31000	
229	K B Paradise	K B Paradise				31000	
230	Mvs Pride Annex	Mvs Pride Annex				31000	
231	Tanmay Residency	Tanmay Residency				31000	
232	Silver Star	Silver Star				31000	
233	ABS Sunrise	ABS Sunrise				31000	
234	MDVR Hanuma Lake Front	MDVR Hanuma Lake Front				31000	
235	Royal Mist	Royal Mist				31000	
236	Abode Breeze	Abode Breeze				31000	
237	Lakshmi Anugrah	Lakshmi Anugrah				31000	
238	Mamtha Elegancy	Mamtha Elegancy				31000	
239	Vijay comfort	Vijay comfort				31000	
240	Srivaasas srinivasam	Srivaasas srinivasam				31000	

241	Vasavi Icon	Vasavi Icon				31000	
242	Sai Sannidhi	Sai Sannidhi				31000	
243	Sai Sreenivasa Shine	Sai Sreenivasa Shine				31000	
244	Siddhartha Srinilaya	Siddhartha Srinilaya				31000	
245	Rangashree Sai Deepam	Rangashree Sai Deepam				31000	
246	A K Brindavan	A K Brindavan				31000	
247	A K Pride	A K Pride				31000	
248	AK Elite	AK Elite				31000	
249	Sai Padam	Sai Padam				31000	
250	Aristo Nova	Aristo Nova				31000	
251	Rishi Oak Dale	Rishi Oak Dale				31000	
252	Icon Happy Living	Icon Happy Living				31000	
253	Prestige Sunrise Park	Prestige Sunrise Park				31000	
254	Murari Classic	Murari Classic				31000	
255	Dwaraka Nilayam	Dwaraka Nilayam				31000	
256	S.V. Brundhavan	S.V. Brundhavan				31000	
257	SVR Homes	SVR Homes				31000	
258	KRITAN IRIS Apartment	KRITAN IRIS Apartment				31000	
259	MAHENDRA AARNA BLOCK A, B Apartment	MAHENDRA AARNA BLOCK A, B Apartment				46000	
260	Pristine Symphony Apartment	Pristine Symphony Apartment				32000	
261	DS Max Silver Oak Apartment	DS Max Silver Oak Apartment				31000	
262	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ನಂಬೆ ನಂ.116, 114	Peripheral road survey no's.					149
263	ಗ್ರಾಮ ಮತ್ತು ರಸ್ತೆಗೆ ಹೆಚ್ಚಿರದ ನಂಬೆ ನಂ.117, 118, 119, 120, 121, 122, 123, 125, 126, 127, 128, 129, 130, 131, 11, 12, 13, 14, 15, 16, 18, 9, 8, 7, 19, 10, 5, 6, 22, 132, 133, 112, 111, 105, 100, 101, 104, 106, 116, 134, 135, 136, 137, 138, 1, 2, 3, 4, 23, 141, 142, 35, 34, 33, 32, 31, 30, 29, 28, 27, 26, 96, 97, 98, 99	Village and road nearby survey no's.					190
264	ಲಕ್ಷ್ಮಿಸಾಗರ	Lakshmisagara	12000	11800			79

265	Golden Nest	Golden Nest	13000			
266	ಶ್ರೀನಿಧಿ ಸಾಕ್ರೈಡ್ ಸ್ಪ್ರಿಂಗ್ಸ್ ಸೆವೆ ನಂ. 93/1, 101,110/2, 128, 129	Srinidhi Sakraide Springs	13000			
267	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸೆವೆ ನಂ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 132,	Village and road nearby survey no's.			98	
268	ಮಂಜನಹಳ್ಳಿ	Manchanahalli	14000	13800		98
269	Vintage Residency	Vintage Residency	15000			
270	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸೆವೆ ನಂ.1, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 119, 120, 121, 122, 123, 124, 125, 126, 127, 128, 129, 130, 132 ರಿಂದ 162	Village and road nearby survey no's.			138	
271	ಮುತ್ತಸಂಡ್ರ	Muttasandra	10000	9800		60
272	Sai Prashanthi NR Enclave Layout	Sai Prashanthi NR Enclave Layout	11000			

273	ನ್ಯಾಲು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 2, 3, 4, 5, 6, 7, 8, 9, 11, 12, 13, 14, 15, 16, 17, 18, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 81, 82, 83, 84, 85, 86, 87, 88, 89, 90, 91,	Village and road nearby survey no's.					80
274	ಮಾಯಂಡ್ರು	Mayasandra	12000	11800			118
275	ಆನೇಕಲ್ ಅತ್ಯಿಬೀಳೆ ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 293, 292, 291, 280, 276, 265, 263, 262, 261, 204, 207, 208, 209, 200, 198, 180, 156, 153, 148, 138, 140, 139, 128, 126, 129, 130, 137, 136, 135, 134, 133, 105, 106, 132, 107, 109, 112, 111, 114, 113, 115, 117, 118, 119, 120, 121, 122, 123, 125, 126, 131, 129, 104, 105, 100, 158, 155, 157, 179, 178, 177, 176, 175, 174, 163, 162, 97, 98, 99, 100, 201, 172, 173, 165, 164, 166, 82, 83, 85, 86, 87, 88, 89, 167, 168, 169, 170, 2, 3, 4, 5, 385, 5, 6, 7, 8, 9, 13, 14, 339, 15, 338, 339, 380, 384, 385, 383, 382, 379, 378, 372, 371, 370, 373, 342, 345, 346, 348, 352, 351, 295, 296, 297, 298, 300, 314, 302, 303, 304, 315, 316, 317, 318, 319, 320, 321, 62, 63, 79, 70, 75, 76, 77, 78	Anekal attibele main road survey no's.					200
276	ನ್ಯಾಲು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 10, 11, 12, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 64, 65, 68, 69, 70, 71, 72,	Village and road nearby survey no's.					130

	73, 74, 75, 76, 81, 84, 90, 91, 92, 93, 94, 95, 96, 97, 101, 102, 103, 108, 110, 116, 124, 127, 128, 132, ८०८ ३९६					
277	ಎಂ. ಹೇಡಹಳ್ಳಿ	M.Medahalli	12000	11800		65
278	Sai Paradise Layout	Sai Paradise Layout	13000			
279	Janadhar Constructions Apartment	Janadhar Constructions Apartment			25000	
280	ಅನೇಕಲ್ ಅತ್ಯಿಚೆಲ್ ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ.37, 38	Anekal attibele main road survey no's				170
281	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 2, 3, 4, 5, 6, 7, 8, 9, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59	Village and road nearby survey no's.				130
282	ಮಾರನಾಯಕನಹಳ್ಳಿ	Maranayakanahalli	9000	8800		65
283	ಸಮಂದರೂಪ ಕಿಟಗಾನಹಳ್ಳಿ ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ.4, 5, 2, 1, 17, 18, 20, 21, 22, 23, 24, 25, 26, 27, 29, 30, 39, 40, 48, 49, 50, 83, 82	Samanduru kitaganahalli main road survey no's.				95
284	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.3, 6, 7, 8, 9, 10, 11, 12, 13, 14, 15, 16, 19, 28, 31, 32, 33, 34, 35, 36, 37, 38, 41, 42, 43, 44, 45, 46, 47, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 81	Village and road nearby survey no's.				85
285	ನೆರಳೂರು	Neraluru	15000	14800		160
286	ರಾಘವ ಬಡಾವಡೆ	Raghava Nagar Layout	15000			
287	ಶಿವಪ್ರಿಯ್ ಬಡಾವಡೆ	Shivapriya Layout	15000			
288	ಸಾಯಿ ನಗರ ಬಡಾವಡೆ	Sai Nagar Layout	15000			
289	ಶಿವಪ್ರಿಯ್ ಬಡಾವಡೆ ನಂ. 105/1, 105/2, 105/3, 109/6, 109/9, 117/4, 122/4ಬಿ, 124/1, 124/2, (ಹೊಸ ಸೇರುದೆ)	Upkar Layout (New Addition )	16000			
290	ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಹೊಂದಿರುವ ಸರ್ವೇ ನಂ.130, 131, 72, 57, 56, 26, 129, 128, 75,	National highway road survey no's.				350

	86, 93, 92, 94, 95, 91, 73, 74, 57, 56, 263, 55, 54, 264, 96,					
291	ನ್ಯಾಮಲ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.133, 132, 134, 127, 126 76, 80, 69, 70, 71, 58, 59, 60, 61, 52, 97, 90, 85, 84	Village and road nearby survey no's.				175
292	ರಾಮಸಾಗರ	Ramasagara	13000	12800		98
293	ನ್ಯಾಮಲ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 119, 120, 121, 122, 123, 124, 125, 126, 127,	Village and road nearby survey no's.			158	
294	Concorde Wind Rush	Concorde Wind Rush			26000	
295	ತಿರುಮಗೋಂಡನಹಳ್ಳಿ	Thirumagondanahalli	16000	15800		180
296	Upkar Layout	Upkar Layout	17000			
297	ರಾಷ್ಟ್ರೀಯ ಹೆದ್ದಾರಿಗೆ ರಸ್ತೆ ಹೊಂದಿರುವ ಸರ್ವೇ ನಂ.76, 78, 79, 80, 81, 82, 83, 84, 85, 86, 87, 88, 4, 3, 90, 74, 73, 72,	National highway road survey no's.				350
298	ನ್ಯಾಮಲ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 2, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 77, 89, 91, 92, 93	Village and road nearby survey no's.				250
299	ವೀರಸಂದ್ರ	Veerasandra	30000	29800		200

300	ಶ್ರೀಂತಾಂ ಸಮೃದ್ಧಿ, ಸರ್ವೇ ನಂ 80/1,80/2,80/3, 80/4, 84/6, 84/7,85/2,87/2,89/1,89/2,	Sreeram Sammitt				34500		
301	Shander Alta Vista Block 1 & 2	Shander Alta Vista Block 1 & 2				50000		
302	ವೀರಸಂದ್ರ ಕೈಗಾರಿಕ ಪ್ರದೇಶ	Veerasandra industrial area	27000					
303	ರಾಷ್ಟ್ರೀಯ ಹೆದ್ದಾರಿಗೆ ರಸ್ತೆ ಹೊಂದಿರುವ ಸರ್ವೇ ನಂ.16, 15, 17, 19, 21, 22, 36, 37,	National highway road survey no's.				450		
304	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.14, 10, 9, 8, 5, 4, 3, 2, 1,49,48,46,45,44,18,20, 23	Village and road nearby survey no's.				280		
305	ಯಡವನಹಳ್ಳಿ	Yadavanahalli	18000	17800			180	
306	Ittina Deva	Ittina Deva				29000		
307	Vindhya Residency Apartment	Vindhya Residency Apartment				29000		
308	ಯಡವನಹಳ್ಳಿ ಕೈಗಾರಿಕ ಪ್ರದೇಶ	Yadavanahalli industrial area	16000					
309	ಬೆಂಗಳೂರು ಹೊಸೂರು ಮುಲ್ಲು ರಸ್ತೆ ಹೊಂದಿರುವ ಸರ್ವೇ ನಂ.21, 158, 22, 23, 24, 27, 45, 46, 49, 50, 63	Bengaluru Hosuru main road survey no's				320		
310	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.1, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 25, 26, 28, 29, 30, 31, 32, 33, 34, 35, 36, 37, 38, 39, 40, 41, 43, 44, 47, 48, 50, 51, 52, 53, 54, 55, 56, 57, 58, 59, 60, 61, 62, 64, 65, 68, 69, 70, 71, 72, 73, 74, 75, 77, 78, 79, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 119, 120, 121, 122, 123, 124, 125, 126, 127, 128, 129, 130 ಮತ್ತು 157	Village and road nearby survey no's.				280		
311	ಕನಾಟಕ ಗ್ರಾಮ ಮಂಡಳಿಯ ಸೂಯುನಗರ ಬಡಾವಣ-ಪೇನ್ -3, (ಹೆಚ್.ಎಜಿ/ಎಂ.ಎಜಿ/ಎಲ್.ಎಜಿ) ರಸ್ತೆ 18 ಮೀಟರ್ ಮತ್ತು ವೇಲ್ಪಟ್ಟು	KHB Suryanagar Phase III, (HIG) Road Width 18 Meters and Above.	22000					

312	ಕರ್ನಾಟಕ ರೈಕ್ ಮಂಡಳಿಯ ಸೂಯುನಗರ ಬಡಾವಣ-ಪೇಸ್ -3, (ಹೆಚ್.ಎಂ.ಎ/ಹಂ.ಎ.ಎ/ಹಂ.ಎ) ರಸ್ತೆ 18 ಮಿಲಿಂಟರ್ ಒಳಪಟ್ಟು	<b>KHB Suryanagar Phase III, (MIG/LIG) Road Width Less than 18 Meters</b>	20000			
313	ಕರ್ನಾಟಕ ನೃಹ ಮಂಡಳಿಯ ಸೂಯುನಗರ ಬಡಾವಣ-ಪೇಸ್ -3, (ಇ ಡಬ್ಲು.ಎನ್ )	KHB Suryanagar Phase III, (EWS)	10000			

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸಲಿತಾ ಲಕ್ಷ್ಮೀ ಹಿ ಬೆಳ್ಗಲೆ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

೧೨

**2023-24ನೇ ಸಾಲನ ಸಚಾರಮರ ಉಪನೋಂದಣಿ ಕಳೆರಿ ವ್ಯಾಹ್ತಿಯ ಸ್ಥಿರಸ್ಥಿಗಳ ಮಾರ್ಗಸೂಚಿ ಮೌಲ್ಯದ ದರಪಟ್ಟಿ**

ಕ್ರ ಸಂ	ಸಚಾರಮರ ಹೋಬಳಿ/ ಗ್ರಾಮ/ ಪ್ರದೇಶ /ವಾಡ್‌/ ಬಡಾವಣೆ/ ರಸ್ತೆ/ ಸಿ. ಟಿ. ಎಸ್ ನಂ.	Sarjapura Hobli/ Village/ Area/ Ward/ Layout/ Road/ C.T.S no.	ಸಮುಕ್ಕಮು ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿರ್ವೇಶನಗಳು	ನ್ಯೂಯ್‌ ಸಂಸ್ಥೆ ವ್ಯಾಪ್ತಿಯ ವಸತಿ ನಿರ್ವೇಶನಗಳು	ವಿಲ್ಲಾ/ರೋ ಹೊಸಗಳ ನಿರ್ವೇಶನ ದರ	ಅಪಾರ್ಟ್‌ಮೆಂಟ್ -/ಪಾರ್ಕ್‌/ ವಿಲ್ನಾಮೆಂಟ್	ಕ್ರಿ ಜಮೀನು
			ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ
1	2	3	4	5	6	7	8
1	ಅಡಿಗಾರಕಲ್ಲಹಳ್ಳಿ	Adigara kallahalli	12000	11600			95
2	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ 1,2,3,4,5,6,8,9,10,11,12,13, 14,15,16,17,18,19,20,21,22,23,24,25,26,27,28,29, 30, 31,32, 33,36,37,38,39,40,41, 47,48,49,50,52,53,54,57, 55, 56, 58,59,60, 62,63,64,66,67,68,69,70,71,72, 74,80, 81,93,94,95,92,129, 130, 135, 107,108,109, 110,111, 112,116, 117,118, 119,124,125, 127, 75,76, 77,78,79,82,83, 84,85 to 89,90,91,96,97,98,99,100,101,102, 103, 104,105, 108,113,114,115,120,121,122,123,126, 128,131, 132,133,134.					125	
3	ರೆಮ್‌ಕೋ-ಬಿ.ಎಚ್.ಇ.ಎಲ್	Remco-BHEL Plots	23000				
4	ಕಾನ್‌ಫಿಡೆಂಟ್ ಪ್ಲಾಟ್‌ಗಳು	Confident Plots	23000				
5	ಅಬ್‌ನ್ ಎಕೋಸ್‌ಸ್ ಅಪಾರ್ಟ್‌ಮೆಂಟ್ (ಸರ್ವೇ ನಂ. 131)	URBAN ECOSPACE Apartment (Sy no.131)				38000	

6	ಲಾ ವಿಲ್ಲೆ ಟೋನ್‌ಶಿಪ್ ವಸತಿ ಬಡಾವಣೆ ಸರ್ವೇ ನಂ. 30,31,& 32	LA VILLE TOWNSHIP Residential Layout Sy No 30,31,& 32	24000				
7	ಆವಳಹಳ್ಳಿ	Avalahalli	15000	14800			90
8	ಹೇರಿಹ್ಯಾರಲ್ ರಸ್ಟ್ರೀನ್ ಹೊಂದಿರುವ ಸರ್ವೇ ನಂ. 1,2,3,4,5,6,24,25,26,27,28,29,30,33,56,57,58,59,60,61, 62,67,74,76,						160
9	ಗ್ರಾಮ ಮತ್ತು ರಸ್ಟ್ರೀನ್ ಹತ್ತಿರದ ಸರ್ವೇ ನಂ 12, 13, 14, 15, 16, 17, 18, 19, 20, 21,22,23, 31, 32, 34, 35, 36, 37, 38, 39, 40, 41, 42, 43, 44, 45, 46,47, 48, 49, 50, 51, 52, 53, 54, 55, 63, 64. 65, 66, 68, 69,70, 71, 72, 73,75,77,78,79	9, 10, 11,					95
10	ಎಸ್.ಜೆ.ಆರ್. ಹ್ಯಾಮಿಲನ್ ಹೋಮ್ ಅಪಾರ್ಟ್‌ಮೆಂಟ್	SJR Hamilton Home Apt				36300	
11	ಶ್ರೀಫೆಕಟ ವರ್ಡ್‌ಡ್ಯೂರ್ ಅಪಾರ್ಟ್‌ಮೆಂಟ್	Trifecta Verdure Apt				40000	
12	ಆಲಿ ಬೊಮ್ಮಸಂದ್ರ	Ali Bommasandra	12000	11600			90
13	ಗ್ರಾಮ ಮತ್ತು ರಸ್ಟ್ರೀನ್ ಹತ್ತಿರದ ಸರ್ವೇ ನಂ. 1,2,3,4,5,6,7,8,9,10,11,12,13,14,15,16,17,18,19,20,21,22,23,24, 25,26,27,28,29,30, 31, 32, 34, 35, 36, 37, 38, 39, 40, 41, 42, 43, 44, 45, 46,47, 48, 49, 50, 51, 52, 53, 54, 55,56,57,58,59, 60,61,62, 63, 64. 65, 66, 67, 68, 69,70, 71, 72,					115	
14	ಬಿಲ್ಲಾಪುರ	Billapura	15000	14600			95

೧೭

15	ಅತ್ಯಿಬೆಲೆ ಸರ್ಕಾರಿ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ (NH-207) ಹೊಂದಿರುವ ಸರ್ವೇ ನಂ 5,6,7,8,9,12,13,14,15,95,97,98,99							215
16	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ 1,2,3,4,10,11,18,19,41,92,93,94,96.							140
17	ಎನ್.ಎಲ್.ವಿ ಶ್ರೀ ಸಾಯಿ ಗಾರ್ಡನ್ ಪ್ಲಾಟ್ಸ್‌ಗಳು		S L V Sri sai garden Plots	28000				
18	ಐಶ್ವರ್ಯ ಸಂಸ್ಕೃತಿ ವಿಲ್ಲಾ ಪ್ಲಾಟ್ಸ್‌ಗಳು		Aishwarya samskruthi villa Plots			35000		
19	ಕೆಲ್ವರ್ ಗ್ರೈನ್ ವಿಲ್ಲಾ ಪ್ಲಾಟ್ಸ್‌ಗಳು		Clover green villa Plots			35000		
20	ಕಾನ್ ಫಿಡೆಂಟ್ ಅಪಾರ್ಟ್‌ಮೆಂಟ್		Confident Apt				40000	
21	ಕಾನ್ ಫಿಡೆಂಟ್ ಪ್ಲಾಟ್ಸ್		Confident Plots	28000				
22	ಬಿಲ್ ಚಿಕ್ಕನಹಳ್ಳಿ		<b>Bill Chikkanahalli</b>	12000	11800			75
23	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ 1,2,3,5,6,7,8,9,10,11,12,13,14,15,16,17,18,19,20, 21, 23,24,							160
24	ಇಂದ್ರ ಹೋಟೆಲ್ ಪ್ಲಾಟ್ಸ್‌ಗಳು		Indra Hotels Plots	25000				

25	ಆಲ್ ಇಂಡಿಯಾ ಐಎನ್‌ಜಿ-ವ್ಯಸ್ಯಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ "ಕ್ರಾಂತಿ ನಗರ ಎಕ್ಸೆಂಟೆಷನ್" ಲೇಜಿಂಟ್ (ಸರ್ವೆ ನಂ.9/1,9/2,9/3)	All India ING-Vysya Bank Employee's Union "Kranthi Nagar Extension" Layout (Sy.no. 9/1,9/2,9/3)	23000				
26	ಜೆಆರ್‌ಸಿ ಪಲ್ಲಾಡಿಯೋ ವಸತಿ ಯೋಜನೆ (ವಿಲ್ಲಾ ನಿರ್ವಹಣೆ) ಸರ್ವೆ ನಂ. 5/1,5/2,5/6,19,20/1,20/2,21/1,21/2, 21/5,22/1 & 22/2	JRC PALLADIO Villa layout Sy No 5/1,5/2,5/6,19,20/1, 20/2,21/1,21/2, 21/5,22/1 & 22/2			44000		
27	ಬಿಕ್ಕನಾಹಳ್ಳಿ	Bikkanahalli	15000	14600			98
28	ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ. 16, 19, 37, 38, 41,42, 43,44,86,185						112
29	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 18,19,37,39,40,45,46,52,53,54,87,89,113,114,115,116,117,118,119,126,129, 130,135, 137,141,144, 162,163, 164,166,167,172, 173,174, 175,176, 177, 179,181,182,						100
30	ಟ್ರಿನಿಟಿ ಗ್ರೀನ್ ಪ್ಲಾಟ್ಸ್‌ಗಳು	Trinity Green Plots	21000				
31	ಮೆಟ್ರೋಪೋಲಿಸ್ ಓಕ್ ಟ್ರಾನ್ಸ್ ಬ್ಲೋಕ್‌‌-ಎ & ಬಿ ಅಪಾರ್ಟ್‌ಮೆಂಟ್‌ಗೆ ( ಸರ್ವೆ ನಂ. 16/14,)	Metropolis Oak Town Block-A & B Apartment ( Sy.no. 16/4 )			35000		
32	ಆಲ್ ಇಂಡಿಯಾ ಐಎನ್‌ಜಿ-ವ್ಯಸ್ಯಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ "ಕ್ರಾಂತಿ ನಗರ ಎಕ್ಸೆಂಟೆಷನ್" ಲೇಜಿಂಟ್ ಸರ್ವೆ ನಂ. 182/8.182/11	All India ING-Vysya Bank Employee's Union "Kranthi Nagar Extension" Layout Sy.no. 182/8 182/11	28000				

33	ಬುರುಗುಂಟೆ	<b>Burugunte</b>	17500	17000			100
34	ಮುಖ್ಯ ರಸ್ತೆ /ರಾಷ್ಟ್ರೀಯ ಹೆದ್ದಾರಿ (NH-207) ಹೊಂದಿರುವ ಸರ್ವೇ ನಂ 1,2,6,7,8,9,10,11,12,36,37,						180
35	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 3, 4, 5, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 75, to 81						120
36	ಎಸ್.ಎಲ್.ವಿ ಶ್ರೀ ಸಾಯಿ ಗಾರ್ಡನ್ ಪ್ಲಾಟ್ಸ್‌ಗಳು	S LV Sri sai garden Plots	31000				
37	ಕಾನ್‌ಫಿಡೆಂಟ್ ಆಸ್ಪೆರ್ ಪ್ಲಾಟ್ಸ್‌ಗಳು	Confident Aspire Plots	31000				
38	ಐಶ್ವರ್ಯ ಸಂಸ್ಕೃತಿ ವಿಲ್ಲಾ ಪ್ಲಾಟ್ಸ್‌ಗಳು	Aishwarya Samskruti villa Plots			34100		
39	ಬನಹಳ್ಳಿ ಜೋಡಿ	<b>Bannahalli Jodi</b>	11800	11400			40
40	ಬನಹಳ್ಳಿ ಜೋಡಿ ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 5, 19, 22, 23, 24, 25, 31, 33, 34, 38, 39, 40, 41, 44, 45, 51, 52, 53,						95
41	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 9, 10, 11, 29, 42, 43,						50
42	ಸುನ್ ಬ್ಲೋಸಮ್ ಪ್ಲಾಟ್ಸ್‌ಗಳು	Sun Blossom Plots	11800				
43	ಬ್ಯಾಲಹಳ್ಳಿ	<b>Byallahalli</b>	15000	14600			58
44	ಮುಖ್ಯ ರಸ್ತೆ ಸರ್ವೇ ನಂ. 1, 2, 3, 7, 6, 4, 21, 22, 24, 28, 30, 32, .						65

45	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 3,5,8,9,10,11,13,14,15,16,17,18,19,20,23,25,26,27,29,31,33,34, 35, 40,46,47,48,49,50,51,52,53,54,55, 56,57, 58,59,60, 61,62,63,64,65						64
46	ಟೆಲಿಕಾಂ ಆಯುಶ್‌ಮಾನ್‌ಭವ ಪ್ಲಾಟ್‌ಗಳು		Telecom Ayushmanbhava Plots	19000			
47	<b>ಚಿಕ್ಕ ತಿಮ್ಮಸಂದ್ರ</b>		<b>Chikka Thimmasandra</b>	12000	11600		55
48	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 16, 17, 18, 19, 20, 21, 22, 23, 24, 25, 26, 27, 28, 29, 30, 31,32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54,55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78,79, 80, 81, 82, 83, 84, 85, 86, 87.						120
49	<b>ಚಿಕ್ಕದುನ್ನಸಂದ್ರ</b>		<b>Chikkadannasandra</b>	18000	17800		110
50	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50,51,52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93,94.						190
51	ಸಿಟಿ ಲೈಟ್ ಸೀಸನ್‌ಗಳು ಪ್ಲಾಟ್‌ಗಳು		Citi light seasons Plots	27000			
52	ಕಾನ್‌ಫಿಡೆಂಟ್ ಐವ್ರೋರಿ ಕೊಸ್ಟ್ ಪ್ಲಾಟ್‌ಗಳು		confident ivory coast plots	30000			
53	ಎಸ್‌2 ಅವಂತಿಕಾ ಅಪಾರ್ಟ್‌ಮೆಂಟ್		S2 Avantikaa apt				33000

54	ಆಕೃತಿ ಕೋಡಿ ಹೋಮ್	Akruti Cozy Home	30000			33000	
55	ಕಾನ್‌ಫಿಡೆಂಟ್ ಫೆಲ್ಲೀರಿಸ್ ಪ್ಲಾಟ್‌ಗಳು ಭವಿಷಾ ಗ್ರೇ ಸ್ನೋನ್	Confident Floris Plots	29000				
56	ಆಕೃತಿ ಎಲ್ ಏ ಅಪಾಟ್‌ಟ್‌	Akruti LV Apt				33000	
57	ಮಾಡ್ರಾ ಸ್ಟೇನ್ಸ್ 77 ಈಸ್ಟ್ ವಸತಿ ಅಪಾಟ್‌ಟ್‌ಮೆಂಟ್ New No 7/4, Sy No. 7/2,	MODERN SPAACES 77 EAST, Residential Apartment Sy No. 7/2, New No 7/4,				35000	
58	ಚಿಕ್ಕನಾಗಮಂಗಲ	<b>Chikkanagamangala</b>	18000	17800			155
59	ಪೇರಿಪ್ಪಾರ್ಲ್ ರಸ್ತೆಗೆ ಹೊಂದಿರುವ ಸರ್ವೆ ನಂ 29						210
60	ಗ್ರಾಮ ಮತ್ತು ರಸ್ತೆಗೆ ಹೆಚ್ಚಿರದ ಸರ್ವೆ ನಂ. 1,2,3,4,5,6,7,8,9,10,11,12,13,14,15,16,17,18,19,20,21,22,23,24, 25,26,27,40,41,42,45,46,47,48,49,50,55,56,58, 59,60, 61,62,67,68,69,70, 71,72,73,74,75,76,77, 78,79,80, 81,82,87,88,91,92,93,98						170
61	ವಸತಿ ವಲಯ ಹೊಂದಿರುವ ಸರ್ವೆ ನಂ 28,30,31,51,52,57,65, 66,83,84,85,86,90,95,99,100,101,102,104						130
62	ರಿಲಿಯಬಲ್ ಎಲಿಗೆನ್ ಪ್ಲಟ್‌ಗಳು	Reliable Elagance Plots	33500				
63	ರಿಲಿಯಬಲ್ ಮಂಗೋಲಿಯ ಪ್ಲಟ್‌ಗಳು	Reliable Mangolia Plots	33500				

64	ವಂದನ ಸಿಲಿಕಾನ್ ಪ್ಲಾಟ್‌ಗಳು ಗ್ರೀನ್ ಪ್ಲಾಟ್‌ಗಳು	Vandana Silicon Green Plots	33500				
65	ಸಿಗ್ನೇಚರ್ @ ಸೌತ್ ಪ್ಲಾಟ್‌ಗಳು	Signature @ South Plots	33500				
66	ಸನ್ನಿ ಗ್ರೀನ್ ವ್ಯಾಡ್ ವಿಲ್ಲಾ ಪ್ಲಾಟ್‌ಗಳು	Sunny Green Woods Villa Plots			42000		
67	ಸಾಯ್ಬಾ ಬಾಯ್ ಸೆನರಿ ಅಪಾರ್ಟ್‌ಮೆಂಟ್ (ಸರ್ವೆ ನಂ. 72)	Saibya Senary Apartment (Sy no.72)				35000	
68	ಟಿ.ಜಿ.ಎಪಿಟೋಮ್ ಅಪಾರ್ಟ್‌ಮೆಂಟ್ (ಸರ್ವೆ ನಂ.178 & 179 )	T.G Epitome Apartment (Sy no. 178 & 179 )				37000	
69	ಶಂಡರ್ ಡ್ರೆಲ್ಲಿಂಗ್ ಡನ್ ಅಪಾರ್ಟ್‌ಮೆಂಟ್ (ಸರ್ವೆ ನಂ.30/1A1A3 )	Shanders Dwellington Apartment ( Sy no.30/1A1A3 )				48000	
70	ರಿಲಿಯೇಬಲ್ ರೆಸಿಡೆಂಜಾ ವಸತಿ ಬಡಾವಣೆ sy no.67/1, 67/2,67/3, 67/4, 68/3,94/1P &104/1P RERANo.PRM/KA/RERA1251/308/ PR/190330/002506	Reliable Residenza" Residential Layout sy no.67/1, 67/2,67/3, 67/4, 68/3,94/1P &104/1P RERANo.PRM/KA/RERA1251/308 /PR/190330/002506	48000				
71	ಶಂಡರ್ ಎನ್‌ಕ್ಲೇವ್ ವಸತಿ ಅಪಾರ್ಟ್‌ಮೆಂಟ್ sy.no.101,102	SHANDERS ENCLAVE Residential Apartment sy.no.101,102				49000	

## ೧೨೧

72	ಟಿ ಜಿ ಅಸೆಚೆಂಟ್ ರೆಸಿಡೆನ್ಸಿಲ್ ಲ್ಯಾಂಡ್ ಅಪಾರ್ಟ್‌ಮೆಂಟ್ ಸರ್ವೇ ನಂ. 178, 179 ಮತ್ತು 185 ವಿಸ್ತೀರ್ಣ: 03 ಎಕರೆ 36.08 ಗುಂಟು	T G ASCENT RESIDENTIAL APARTMENT Sy.No.178 ,179 and185 Extent: 03 Acre 36.8 Gunta				39500	
73	ಟ್ರೀಲೀಯರ್ ಅಪಾರ್ಟ್‌ಮೆಂಟ್ ಗಟ್ಟಹಳ್ಳಿ & ಹುಸ್ಕರ್ ಸರ್ವೇ.198 & 199, 2B+G+4UF,	TRILLIUM Apartment, Gattahalli & Huskur Sy no.198 & 199, 2B+G+4UF,				39000	
74	ರಿಲಿಯೇಬಲ್ ಡಾಲರ್ ಕಾಲೋನಿ ವಸತಿ ಬಡಾವಣೆ ಚಿಕ್ಕನಾಗಮಂಗಲ	“Reliaable Dollar Colony” Residential Layout Chikkanagamangala	49000				
75	ಚೋಕ್ಕಾಂಡ್	<b>Chokkasandra</b>	16000	15800			130
76	ಪೇರಿಪ್ಪಾರ್ಲ್ ರಸ್ತೆಗೆ ಹೊಂದಿರುವ ಸರ್ವೇ ನಂ. 6, 5, 86 , 90						170
77	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 2,3,7, 8, 9,10,11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 31, 32, 33, 34, 35, 36, 37, 38, 39, 40, 41, 42, 43, 44, 46, 56, 57, 58, 59, 60, 61, 62, 68, 70, 71, 72, 73, 74, 75, 79, 80, 81, 82, 83, 84, 85, 87, 88, 89, 91,92, 93, 94, 95, 97, 98, 100, 101, 102, 103, 104						165
78	ಶ್ರೀನಾರಾಯಣ ನಗರ	Sri Narayan nagar	18000				
79	ಚಿಕ್ಕದಾಸರಹಳ್ಳಿ	<b>Chikkadasarahalli</b>	16000	15800			95

೧೨೭

80	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 53, 54, 55, 56, 57, 58, 59, 60, 61, 62, 63, 64, 65, 66, 67, 68, 69.		1, 2, 3, 4, 5,					145
81	ಅದಿತ್ರಿ ಹಾಲ್ಟ್‌ಗಳು	Aditri Tulips Plots	25000					
82	ಚಂಬೇನಹಳ್ಳಿ	Chambenahalli	16000	15800				98
83	ಚಂಬೇನಹಳ್ಳಿ ಮುಖ್ಯ ರಸ್ತೆ /ರಾಜ್ಯ ಹೆದ್ದಾರಿ-35 (SH-35) ಹೊಂದಿರುವ ಸರ್ವೇ ನಂ 71, 72, 73, 74, 75, 79, 82, 83, 89, 90, 91, 92, 97,							200
84	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 9, 10, 11, 12, 13, 14, 15, 16, 17, 18, 22, 23, 24, 25, 29, 30, 31, 32, 33, 34, 35, 36, 37, 38, 39, 40, 51, 52, 53, 54, 59, 65, 68, 69, 70, 76, 77, 78, 80, 81, 84, 85, 86, 88, 93, 94, 95, 96, 98, 105, 106, 107, 108, 109, 110, 111, 112, 116, 117, 118, 119, 120, 121, 122, 123, 124, 125, 126, 127, 128, 130, 131, 132, 133, 134, 135, 136, 137, 138, 139, 140, 141, 142.		1, 2, 3, 4, 5,					145
85	ವಸತಿ ವಲಯ 6, 7, 8, 41, 42, 43, 44, 45, 46, 47, 48, 49, 50, 55, 56, 57, 58, 60, 61, 62, 63, 64, 66, 67, 87, 99 , 100, 101, 102, 103, 104, 113, 114, 115, 129							140
86	ಫ್ರೆನ್ಸ್ ಗಾಡೇನಿಯ ಪ್ಲಾಟ್‌ಗಳು	Ferns gardenia Villa Plots			36000			
87	ಎನ್.ವಿ.ಟಿ ಆರ್ಕಿಡ್ ವಿಲ್ಲ್ ಪ್ಲಾಟ್‌ಗಳು	NVT Archid Villa Plots			41000			

೧೨೨

88	ಎಸ್.ವಿ. ಪ್ಲೇಸೆಂಟಾ ಅಪಾರ್ಟ್‌ಮೆಂಟ್	S V Pleasanta Apt				34000	
89	ನಾತುರಲ್‌ಪ್ಲಾಟ್‌ಗಳು/ಅಪಾರ್ಟ್‌ಮೆಂಟ್	Nataura Villa Plots/Apt			41000	37000	
90	ಸೌಪರ್ನಿಕಾ ಚಂದ್ರಕಾಂತ ಅಪಾರ್ಟ್‌ಮೆಂಟ್	Sowparnika chandrankantha Apt				37000	
91	ವಿವಾಸ್‌ಸಾ ಜಿರಿಗ ಅಪಾರ್ಟ್‌ಮೆಂಟ್	Vivansa Auriga Apt				37000	
92	ನೋಹಾಸ್ ಆರ್ಕ್ ಅಪಾರ್ಟ್‌ಮೆಂಟ್	Nohas Arc Apt				37000	
93	ಪಿ.ಎಸ್.ಆರ್ ಅಪಾರ್ಟ್‌ಮೆಂಟ್	PSR Apt				37000	
94	ಸಾಯಿವನ್ ಸಿಲ್ವರ್ ಓಕ್ಸ್ ಅಪಾರ್ಟ್‌ಮೆಂಟ್	Saiven Silver Okas				37000	
95	ತುಳಸಿ ಶ್ರೀಮೀಯರ್ ಅಪಾರ್ಟ್‌ಮೆಂಟ್	Tulasi Premier Apt				37000	
96	ಆದಿತ್ಯ ಹೊಮ್ಸ್ ಪ್ಲಾಟ್ಸ್	Aditya Home Plots	28000				
97	ಅಸೆಟ್ ಸರೆನೆ ಅಪಾರ್ಟ್‌ಮೆಂಟ್	Asset Serene Apt				37000	
98	ಹರಿಟೇಜ್ ರೋಹೋಸ್	Heritage Row house			37000		
99	ಸ್ರೀನಿಸ್ ವಿವಿಯಾನ ಅಪಾರ್ಟ್‌ಮೆಂಟ್	Srinis viviyana Apt				33800	
100	ಗೋಡೇಜ್-24 (ಜಿ-24) ಗ್ರೂಪ್ ಹೆಸಿಂಗ್ ಅಪಾರ್ಟ್‌ಮೆಂಟ್	Godrej-24 (G-24) Group Housing Apt				52000	

101	ಎನ್.ವಿ.ಟಿ ಸಿಂಹಪೇರ್ ಆರ್ಚೆಡ್ಸ್ ವಿಲ್ಲಾ ಪ್ಲಾಟ್‌ಗಳು	NVT SYMPHONY OF ORCHARDS Villa Plots			40000		
102	ಚೂಡಂಡ್ರ	<b>Choodasandra</b>	22000	21800			175
103	ಮುಖ್ಯ ರಸ್ತೆ ಸರ್ವೆ ನಂ. 63,64,65,66,67,68,69,70,71,						310
104	ಗ್ರಾಮ ಮತ್ತು ರಸ್ತೆಗೆ ಹೆಚ್ಚಿರದ ಸರ್ವೆ ನಂ. 1,2,3,4,5,6,7,8,9,10,11,12,13,14,15,16,17,18,19,20,21,22,23,24, 25,26,27, 28,29,30,31,32,33,34,35,36,37,38, 39,40,41,42, 43,44,46,47,48,49, 50, 51,52 ,53, 54,55,56,57,58,59, 60,61,62, 65, 66,67,68,69,72,73, 74,75,76,77,78,79,80,81,82,83,84, 85,86,					280	
105	ಪ್ರೈನೀರ್ ರೆಸಿಡೆನ್ಸಿ ಪ್ಲಾಟ್ಸ್	Pianier residency Plots	30200				
106	ಎಲ್.ಜಿ.ಸಿ.ಎಲ್ ಪ್ಲಾಟ್‌ಗಳು	LGCL Villa Plots			35000		
107	ಆಸ್ಟ್ರೋ ಗ್ರೇನ್ ಪಾರ್ಕ್ ರೆಜೆನ್ಸಿ ರೋಹ್ ಹೌಸ್	Astro Green Park Regency Row House			38700		
108	ಹಾಡ್ ಸಿಲ್ವರ್ ಪರ್ಲ್ ಅಪಾರ್ಟ್‌ಮೆಂಟ್	Ahad silver pearl Apt				40000	
109	ಪ್ರಭಾವತಿ ಪಾರ್ಡ್ಯೂಸ್ ಅಪಾರ್ಟ್‌ಮೆಂಟ್	Prabhavati Paradise Apt				44000	
110	ನಿಮ್ರಿತ ಗ್ರೇನ್ ಕೌಂಟಿ ಪ್ಲಾಟ್ಸ್ /Apt	Nimrita Green County Plots/Apt	30200			44000	
111	ಸಮೃದ್ಧಿ ಬ್ಲಿಸ್ ಅಪಾರ್ಟ್‌ಮೆಂಟ್	Samruddi Bliss Apt				44000	
112	ಜಾನ್ ಜೀವ ಸ್ಪ್ಲೆಂಡರ್ 2 ಅಪಾರ್ಟ್‌ಮೆಂಟ್	Jana Jeeva Splendour 2 Apt				40000	

೧೨೫

113	ಅರಟ್ ಟಿಸ್ಕ್ಯೂನಿ ಅಪಾರ್ಟ್‌ಮೆಂಟ್	Aratt Tuscany Apt				40000	
114	ಜಿ.ಆರ್. ಸಂಕಲ್ಪವಿಲ್ಲ್ ಪ್ಲಾಟ್‌ಗಳು	G R Sankalpa Villa Plots			35000		
115	ಸಂತುಂಧಿ ಸನ್ ಶೈನ್ ಅಪಾರ್ಟ್‌ಮೆಂಟ್	Samruddi Sun Shine Apt				40000	
116	ಶೋಭಾ ಸಿಲಿಕಾನ್ ಜಿಯಾಸಿಸ್ ಅಪಾರ್ಟ್‌ಮೆಂಟ್	Sobha Silicon Oasis Apt				53000	
117	ಪ್ರಭಾವತಿ ರಾಯಲ್ ಗಾಡೆನಿಯಾ ಅಪಾರ್ಟ್‌ಮೆಂಟ್	Prabhavati Royal Gardenia Apt				40000	
118	ಜಿ.ಆರ್. ಸಂಕಲ್ಪ ಅಪಾರ್ಟ್‌ಮೆಂಟ್	G R Sankalpa Apt				40000	
119	ಟ್ರೈಕೋನ್ ಎಕ್ಸೋ ಹೈಟ್ಸ್ ಅಪಾರ್ಟ್‌ಮೆಂಟ್	Terrocon Eco Hights Apt				40000	
120	ಎಂ.ಜಿ. ಲೈಫ್ ಸ್ಟ್ಯೂಲ್ ಅಪಾರ್ಟ್‌ಮೆಂಟ್	M J Life Style Azaliya Apt				41000	
121	ಹಾಬಿಟ್‌ಕ್ಯಾಟ್ ಐರ್‌ನಿಕ್ ಅಪಾರ್ಟ್‌ಮೆಂಟ್	Habitat ironic Apt				38000	
122	ಉಷ್ದೋದಯ ಆಕ್ವಾ ಅಪಾರ್ಟ್‌ಮೆಂಟ್	Ushodaya Aqua Apt				38000	
123	ಗ್ಲೋರಿ ಫೀಲ್ಡ್ ಅಪಾರ್ಟ್‌ಮೆಂಟ್	Glory fields Apt				38000	
124	ಜಿ.ಆರ್.ಶೃಷ್ಟಿ ಅಪಾರ್ಟ್‌ಮೆಂಟ್ (ಸರ್ವೆ ನಂ. 30,31,32/1)	G. R Shrushti Apartment ( Sy no.30,31,32/1)				40500	
125	"ಶಿವಾನಿ ಸನ್ ಶೈನ್" ರೋಹೋಸ್ - ಅಪಾರ್ಟ್‌ಮೆಂಟ್ (ಸರ್ವೆ ನಂ.67/1)	"Shivani's Sunshine" Row house-Apartment (Sy no. 67/1 )				44000	

126	ಇಮ್ಮಾನುಯಲ್ ಹೆಚ್ಸ್ ಗ್ರೂಪ್ ಹೌಸ್/ಅಪಾರ್ಟ್‌ಮೆಂಟ್ ಬ್ಯಾಲ್ಡಿಂಗ್ -2	Emmanuel Heights Groups House/ Apartment Building -2				48000	
127	ಸಶಾಂಕ್ ಅದ್ವಿತೀ ವಸತಿ ಅಪಾರ್ಟ್‌ಮೆಂಟ್ ಸರ್ವೆ ನಂ. 85/1, 85/3. B+G+4UF	Sashank Advaith Residential Apartment No 85/1, 85/3, B+G+4UF	Sy			45000	
128	ಜಿಆರ್‌ಸಿ ಸುಭಿಕ್ಷ ವಸತಿ ಅಪಾರ್ಟ್‌ಮೆಂಟ್ ಸರ್ವೆ ನಂ. 38/1,& 38/2, 2B+G+4UF	GRC SUBHIKSHA Residential Apartment No 38/1,& 38/2 , 2B+G+4UF	Sy			44500	
129	ಚಿಂತಲಮಡಿವಾಳ	<b>Chintalamadivala</b>		15000	14600		75
130	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49.						168
131	ಚಿಕ್ಕನಹಟ್ಟಿ ಕಾಮನಹಟ್ಟಿ	<b>Chikkanahalli-Kamanahalli</b>		18000	17600		65
132	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1, 2, 3, 4, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113.				135		
133	ಸಾಯಿ ಮೆಟ್ರೋ ಸಿಟಿ ಪ್ಲಾಟ್‌ಗಳು	Sai Metro city Plots		23000			

134	ಅಬ್ರನ್ ಹ್ಯಾಬಿಟ್‌ಪ್ಲಾಟ್‌ಗಳು	Urban Habitat Plots	23000				
135	ಆಶಿಶ್ ವ್ರ್ಯಾಟ್ / ಆಶಿಶ್ ಗ್ರೈನ್ ಅಪಾರ್ಟ್‌ಮೆಂಟ್ ಪ್ಲಾಟ್‌ಗಳು	Ashish woods / Ashish Greens Plots and Flats	23000			29000	
136	ಆದಿತ್ಯ ಹೋಮ್ ಪ್ಲಾಟ್‌ಗಳು	Adithya Home Plots	26500				
137	ಎ.ಇ.ಸಿ.ಎಸ್ ಸಂವೃದ್ಧಿ ಎನ್‌ಲೈವ್‌ ಪ್ಲಾಟ್‌	A.E.C.S Samrudhi Enclave Plots	23000				
138	ಎಕ್ಸೆಲ್ ಪ್ಲಾಟ್‌ಗಳು	Excell Plots	23000				
139	ಆದಿತ್ಯ ಹೋಮ್ ಎಲ್‌ಲೈಟ್ ವಸತಿ ಬಡಾವಣೆ Sy 75	Adithya Homes Elite Residential Layout Sy 75	27000				
140	ಚಿಕ್ಕನಹಳ್ಳಿ	<b>Chikkanahalli</b>	12000	11600			30
141	ಗ್ರಾಮ ಮತ್ತು ರಸ್ತೆಗೆಹತಿ ರದನವೇನೆ. 2,3,4,5,6,7,8,9,10,11,13,14,15,16,17,18,19,20,21,22,24,25,26,27,28,29,30, 31, 32,33,34,35,36,37,38,39,40,41,42,43,44,45,46,47, 48,49,50,51,52,53, 54, 55, 56,57, 58,59,60,61.						55
142	ಚಿಕ್ಕನೆಕ್ಕುಂಡಿ	<b>Chikkanekkudi</b>	12000	11600			78
143	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40,41, 42, 43, 44, 45, 46, 47, 48, 49, 51, 52, 53, 54, 55, 56, 57, 58, 59.					175	
144	ಚಿಕ್ಕವಡೇರಪುರ	<b>Chikkavaderapura</b>	15000	14800			100

೧೨೪

145	ಮುಖ್ಯ ರಸ್ತೆ ಸರ್ವೇ ನಂ. 1, 2, 4, 7, 8, 24, 25, 36, 37, 38, 39.						160
146	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 3, 5, 6, 9, 10, 11, 12, 13, 14, 15, 16, 17, 18, 19, 20, 21, 22, 28, 29, 30, 32, 33, 34, 35, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 62.						140
147	ಡೊಮ್ಮಣಂಡ್ರ	Dommasandra	20000	19800			115
148	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 131,183,184,186,189,190,192,193,195,196,224,230, 232.						370
149	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. To 10, 13, 14, 15, 16, 17, 18, 19, 20, 21, 22, 23, 24, 25, 27, 28, 29, 30, 31, 32, 33, 34, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 72 To 76, 77, 78, 79, 80, 81, 82, 83, 84, 85, 86, 90, 91, 92, 93, 94, 95, 96, 97, 98, 105 To 112, 113, 114, 115, 116, 120, 121, 122, 123, 124 To 128, 131, 134, 137, 145, 146, 147, 153 To 163, 164, 165 To 167, 168, 169, 172, 177, 178, 179, 180 To 184, 185, 187, 188, 189 To 194, 195, 196, 197, 198, 199, 200, 201, 202 To 206 207, 208, 209, 210, 211, 212, 215, 216, 217 To 220, 219, 221, 222, 223, 224, 225, 227, 228, 229, 231, 233, 234, 235, 242, 243, 244, 246, 248, 249, 250, 251, 252, 253, 254, 255, 256		1				200
150	ಅದಿತಿ ನಾಟುರಲ್ ವಿಲ್ಲಾ ಪ್ಲಾಟ್‌ಗಳು	Aditi Nataura Villa Plots			44000		
151	ಪಿ.ಎಸ್.ಆರ್ ಫ್ಲೋರಾ ಅಪಾರ್ಟ್‌ಮೆಂಟ್	PSR floora Apt				41000	
152	ಎ.ಆರ್.ಎಸ್ ಸನ್ ಶೈನ್ ಅಪಾರ್ಟ್‌ಮೆಂಟ್	ARS Sun shine Apt				41000	

153	ದೊಡ್ಟ ತಿಮ್ಮಸಂದ್ರ	<b>Doddathimmasandra</b>	12000	11600			60
154	ಆನೇಕಲ್ಲೆ ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 87,218,224						130
155	ಗ್ರಾಮಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 17,25,32,33,35,37,38,39,40,41,43,44,45,46,47,48,50,77,78, 79,80,81, 82, 83, 84,86,88,89,90,91,92, 94,95,96,109,110, 111,114, 115,116,117, 118, 122, 123, 124,125,126,127, 128,129,130,132,133,134, 135,136, 137, 138, 139,140,141, 142,143,144,145,146,147, 148,149,150,151,152, 153,154, 155, 156, 157, 158, 159,160,161, 162,163,165,166,167,168, 169,170, 171,172,173,179, 180, 181, 182,183,184,185,186,187,188,189, 190,191, 213, 214,215,216, 220,221.					55	
156	ಟೆಲಿಕಾಂ ವ್ಯಾದ್ದು ರೆಸಿಡೆನ್ಸಿ ಪ್ಲಾಟ್‌ಗಳು	Telcom Woods Residency Plots	22000				
157	ದೇಶಪಾಂಡೆಗಟ್ಟಹಳ್ಳಿ	<b>Deshpandegattahalli</b>	10000	9800			38
158	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 5, 6, 7, 8, 9, 10, 11, 12, 13, 14, 15, 16, 17,18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40.	1, 2, 3, 4,					95
159	ಗೋಪಸಂದ್ರ	<b>Gopasandra</b>	17000	16800			94
160	ನಾರಾಯಣಾಭಟ್ಟ ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 31, 32, 33, 34, 35, 37, 38, 39, 40.	31, 32, 33, 34, 35,					150

161	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 36, 38, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 428.	1, 2, 3, 4,					112
162	ಟೀಚರ್ಸ್ ಟೋನ್ ಪ್ಲಾಟ್‌ಗಳು	Teachers Town Plots	31000				
163	ಎಸ್ ಅರ್ ಸೈಕ್ಲಿಬ್ಲೆ ಅಪಾರ್ಟ್‌ಮೆಂಟ್	S R Sky Blue Apt				38000	
164	ಫಾರ್ಮೆನ್ ಕಾಸ್‌ಮಿನ್ ವಿಲ್ಲೆ ಪ್ಲಾಟ್‌ಗಳು	Fortune Kosmos Villa Plots	39000				
165	ವಕೀಲ್ ಸಾಟ್ಲೈಟ್ ಪ್ಲಾಟ್‌ಗಳು	Vakil Satellite Plots	39000				
166	ಅಸೆಟ್ ಎಲ್‌ವಿರ್ ಅಪಾರ್ಟ್‌ಮೆಂಟ್	Asset Elvira Apt				45000	
167	ವೆಸ್ತಾ ಲೂಷೆಸ್ ಅಪಾರ್ಟ್‌ಮೆಂಟ್ (ಶಿಫಿ.ಎಂ.03, ಶಿಫಿ.ಎಂ+37 ಅಂತರಾಂ)	Vestaa Lushes Apartment (Sy.No. 03, S+G+3UF				43000	
168	ಸಾಯಿರಾಂ ರೆಸಿಡೆನ್ಸಿ ವಸತಿ ಅಪಾರ್ಟ್‌ಮೆಂಟ್ ಸರ್ವೇ ನಂ.47/1, 47/2 S+G+3UF	Sairam Residency Apt Residential Apartment Sy No.47/1, 47/2 S+G+3UF				38000	
169	ಗೂಲಿ ಮಂಗಲ	Goolimangala	16000	15800			95

೧೪೧

170	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೇ ನಂ. 47,48,49,53,54,55,56,57,58,59,60,62,63,64,65,66,67, 68,69,74,75,78, 97,98,100,101,110,117,134,137,138, 139, 140, 142,143,144,146,						180
171	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1,8,9,10,11,12,13,14,16,17,18,19,27,40,41,42,43,51,52,54,70,72,77,78,80,84 , 85,87,88,105,117,178,						150
172	<b>ಗಟ್ಟಹಳ್ಳಿ</b>	<b>Gattahalli</b>	19500	19300			115
173	ಮುಖ್ಯ ರಸ್ತೆ ಸರ್ವೇ ನಂ. 1,2,14,15,16,17,18,25,26,50,59,90,91,92, 111,112,113,114, 115,116,169,						175
174	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೇ ನಂ. 7,8,9,10,178,166,150,152,153,159,160,161,162,163,164,165,155,154,158, 157,156						185
175	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1,11,12,14,15,16,18,28,29,30,31,32,34,35,36,37,38,39,42,45,46,47, 48,49, 51,52,53,61,71,72,73,88,89,90,91,92 ,93,94,95,96,98, 100,101,102,103,104, 109, 110,111,124,129,132,137,138, 139,140,141,170,171,173, 222,						165
176	ಪೀಯೋನಿರ್ ಲೇಕ್‌ಡೆವ್ ಪ್ಲಾಟ್‌ಗಳು	Pioneer Lakdew Plots	29200				
177	ಮಿಲ್ಲೀನಿಯ ಲೇಕ್‌ವೈವ್ ಪ್ಲಾಟ್‌ಗಳು	Millennia lakeview Plots	27200				
178	ರಿಲೀಯಬಲ್ ಮಂಗೋಲಿಯ ಪ್ಲಾಟ್‌ಗಳು	Reliable Mangolia Plots	28000				
179	ಪ್ರಭಾವತಿ ಡೆಫೋಡಿಲ್ಸ್ ಅಪಾರ್ಟ್‌ಮೆಂಟ್	Prabhavati Dafodils Apt				37000	

180	ಆರಾಟ್ ಮಿಲಾನೋ ವಸತಿ ಅಪಾರ್ಟ್‌ಮೆಂಟ್	Aratt Milano Residential Apartment				42000	
181	ರಿಲೀಯಿಬಲ್ ಡಾಲರ್ ಕಾಲೇಜ್ ವಸತಿ ಬಡಾವಣೆ	“Reliaable Dollar Colony” Residential Layout	49000				
182	ನ್ಯೂ ಡಾನ್ ರ್ಯೋಹೆಸ್ ಮತ್ತು ವಿಲ್ಲಾಗಳು ಸ.ನಂ.25/1, 26/2, 26/3, 27/1 ಮತ್ತು 28, ಖಾತಾ ನಂ.281, ಇ-ಖಾತಾ ನಂ.150200100500520266, ವಿಸ್ತೀರ್ಣ: 04 ಎಕರೆ 10 ಗುಂಟು	NEW DAWN ROW HOUSES AND VILLAS Sy.No. 25/1, 26/2, 26/3, 27/1 and 28, Khatha No.281E- Khatha no.150200100500520266 of Extent: 04 Acre 10 Gunta			41000		
183	ಶ್ರೀಲೀಯಮ್ ಅಪಾರ್ಟ್‌ಮೆಂಟ್ ಗಟ್ಟಹಳ್ಳಿ & ಮಹುಳ್ಳರು ಸರ್ವೇ.198 & 199, 2B+G+4UF,	TRILLIUM Apartment, Gattahalli & Huskur Sy no.198 & 199, 2B+G+4UF,				39000	
184	ಗೋಳಿಫಾಟ್‌ಪುರ	Gonighattapura	15000	14600			68
185	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92.	1, 2, 3, 4,				85	
186	ಆಶಿಶ್ ವ್ಯಾಡ್ಸ್ ಪ್ಲಾಟ್ಸ್‌ಗಳು	Ashish Woods Plots	21000				
187	ಸಿಗ್ನೇಚರ್ ಕ್ರೇನ್ಸ್ ವಸತಿ ಅಪಾರ್ಟ್‌ಮೆಂಟ್ ಸ.ನಂ.44/4, ಖಾತಾ ನಂಬ್ಯೆ:386/44/4/198, ವಿಸ್ತೀರ್ಣ: 01 ಎಕರೆ 09.08 ಗುಂಟು	SIGNATURE CREST Residential ApartmentKhatha No.386/44/4/198, Sy.No.44/4 of Extent: 1 Acre 09.08 Gunta				38500	

೧೪೨

188	ದಿಸೆಂಚುರಿಸವೆನಂ, ಬಡಾವಣೆ 3/1,62,76/1,77/1,77/2,77/3,78/1,78/2 a, 78/2b,79/1a,79/1b,	ವಸತಿ  THE SANCTUARY LAYOUT SyNo.3/1,62,76/1,77/1,77/2,77/3, 78/1, 78/2a, 78/2b, 79/1a, 79/1b,	21000				
189	ಗೊಟ್ಟಮಾರನಹಳ್ಳಿ	<b>Gottamaranahalli</b>	13000	12800			100
190	ನ್ಯಾಮ ಮತ್ತು ರಸೇಗೆ ಹತ್ತಿರದ ಸರ್ವೇ ನಂ. 6, 7, 8, 9, 10, 11, 12, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61.	1, 2, 3, 4, 5, 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127.				160	
191	ಗುಡಿಗಟ್ಟನಹಳ್ಳಿ	<b>Gudighattanahalli</b>	17000	16800			54
192	ನ್ಯಾಮ ಮತ್ತು ರಸೇಗೆ ಹತ್ತಿರದ ಸರ್ವೇ ನಂ. 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127.	1, 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127.				115	
193	ಆಕ್ಷಿಜನ್ ವಿಲ್ಲಾ ಪ್ಲಾಟ್‌ಗಳು	Oxygen Villa Plots			30000	30000	
194	ಮುಷ್ಪಂ ವುಡ್‌ ವಿಲ್ಲಾ ಪ್ಲಾಟ್‌ಗಳು	Pushpam woods villa Plots			30000	30000	
195	ಹಂಡೆನಹಳ್ಳಿ	<b>Handenahalli</b>	14000	13800			72

೧೪೪

	ನ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.	1, 2, 3, 4,					
196	5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157.						150
197	ಬಿ.ಇ.ಎಮ್.ಎಲ್ ಅರುಣಾಚಲಂ ಪ್ಲಾಟ್‌ಗಳು	BEML Arunachalam Plots	24000				
198	ಸ್ಪ್ರಿಂಗ್ ಗಾಡನ್‌ ಪ್ಲಾಟ್‌ಗಳು	Spring Garden Plots	23000				
199	ಬಿ. ಹೋಸಹಳ್ಳಿ	<b>B.Hosahalli</b>	12000	11600			48
200	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 3, 7, 8, 9, 10, 11, 12, 64, 65, 83, 84, 95, 96, 97, 98, 99, 103, 104, 111, 112, 113, 115, 116, 117, 118, 126, 127, 129, 130,	1, 2,					98
201	ನ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 17, 18, 19, 20, 21, 35, 36, 38, 39, 40, 41, 42, 43, 44, 57, 58, 60, 63, 67, 69, 76, 77, 78, 144,	13,					60
202	ಹುಸ್ಕರ್	<b>Huskur</b>	20000	19800			95
203	ಪೇರಿಪ್ಪಾರಲ್ ರಸ್ತೆಗೆ ಹೊಂದಿರುವ ಸರ್ವೇ ನಂ. 142, 140, 149, 138, 137, 136, 135, 134, 133.	2, 13, 149, 146, 144, 145, 143, 141,					210

೧೪೫

	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.					
204	151, 152, 150, 122, 123, 124, 121, 120, 125, 126, 127, 128, 119, 118, 131, 130, 121, 117, 159, 156, 157, 154, 155, 153, 173, 17, 10, 18, 116, 115, 1, 2, 3, 4, 5, 6, 7, 8, 9, 11, 12, 13, 14, 15, 16, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 78, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114.					130
205	ರೀಲಿಯಬಲ್ ಎಲಿಗೆನ್ಸ್ ಪ್ಲಾಟ್‌ಗಳು	Reliable Elagance Plots	30000			
206	ಶ್ರೀಲಿಯಮ್ ಅಪಾರ್ಟ್‌ಮೆಂಟ್ ಗಟ್ಟಹಳ್ಳಿ & ಹುಸ್ಕರ್ ಸರ್ವೇ. 198 & 199, 2B+G+4UF,	TRILLIUM Apartment, Gattahalli & Huskur Sy no.198 & 199, 2B+G+4UF,			39000	
207	ಹಾರೋಹಳ್ಳಿ	<b>Harohalli</b>	10000	9600		90
208	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79					93
209	ಹೆಗ್ಗಂಡನಹಳ್ಳಿ	<b>Heggondanahalli</b>	15000	14800		75
210	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 3, 7, 8, 9, 10, 72, 73, 74, 76, 77, 78, 79.					160

211	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 4, 5, 6, 7, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 75, 80, 81, 82.							110
212	ಹಲಸಹಳ್ಳಿ ತಿಪ್ಪಸಂದ್ರ	Halasahalli-thippasandra	15000	14800				100
213	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 13, 27, 30, 31, 32, 33, 34, 39, 40, 41, 42, 43, 44, 45, 46, 47, 52, 129, 131, 133, 136, 137, 141, 142, 144, 147, 148, 149, 150, 151, 152, 153, 167, 169, 170, 171, 172, 173, 174, 175, 178, 180.							180
214	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 35, 57, 61, 63, 65, 66, 67, 68, 69, 71, 74, 75, 76, 77, 78, 82, 110, 111, 112, 116, 117, 119, 120, 124, 130, 139, 162, 163, 164, 165, 166, 181, 182, 183, 184, 185,							160
215	ಇಟ್ಟಂಗೂರು	Ittanguru	14000	13600				110
216	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 116, 117, 118.,							170
217	ಶ್ರೀರಾಮ್ ಮಲ್ಲಾರ್ ಪ್ಲಾಟ್‌ಗಳು	Sriram Mallar Plots	30000					

218	ಪೆನಿಸ್‌ನ್ಯಾಲ್ ಪ್ರಕೃತಿ ವಿಲ್ಲ್ ಪ್ಲಾಟ್‌ಗಳು	Peninsnla Prakruti villa plots			31000		
219	ಧಂತಿ ವೆಂಚೆಸ್‌ ಪ್ಲಾಟ್	Dhatri Ventures Plots	26000				
220	ವ್ಯಾಡ್‌ವೇಲ್ ಲೋಟ್‌ ವಸತಿ ಸ.ನಂ.೯/೧, ೯/೨, ೯/೩, ೯/೪,೧೦/೧, ೧೦/೨, ೧೦/೩, ೧೦/೪, ೧೧, ೧೫/೧, ೧೫/೨, ೧೫/೩,೧೬/೧ಎ, ೧೬/೧ಬಿ, ೧೬/೨, ೧೭/೧, ೧೭/೨, ೧೮, ೧೯/೧, ೧೯/೨,೨೦/೨, ೨೦/೩, ೨೦/೪, ೨೧/೧, ೨೧/೨, ೨೧/೩, ೨೧/೫,೨೨/೧, ೨೪/೧, ೨೪/೪, ೨೪/೬, ೨೪/೯, ೨೫/೧, ೨೫/೨,೨೫/೩, ೨೫/೪, ೨೬/೧, ೨೬/೨, ೨೭/೧ಎ, ೨೭/೧ಬಿ,೨೭/೧ಬಿ, ೩೧/೧, ೩೧/೨, ೩೪/೧, ೩೪/೨, ೩೪/೩, ೩೪/೫,೩೪/೬ (ಹಳೆ ಸ.ನಂ.೩೪/೫), ೩೫/೨, ೫೩/೧ಎ, ೫೩/೧ಬಿ,೫೩/೧ಬಿ, ೫೩/೪ ಮತ್ತು ೫೩/೫,ದಿಸ್ಟೀಷನ್: ೨೧ ಎಕರೆ ೧೫.೧೨ ಗುಂಟೆ	WOODSVALE Residential LAYOUT Sy.No 9/1, 9/2, 9/3, 9/4, 10/1, 10/2, 10/3, 10/4, 11, 15/1, 15/2, 15/3, 16/1A, 16/1B, 16/2, 17/1, 17/2, 18, 19/1, 19/2, 20/2, 20/3, 20/4, 21/1, 21/2, 21/3, 21/5, 22/1, 24/1, 24/4, 24/6, 24/9, 25/1, 25/2, 25/3, 25/4, 26/1, 26/2, 27/1A, 27/1B, 27/1C, 31/1, 31/2, 34/1, 34/2, 34/3, 34/5, 34/6(old sy no.34/5), 35/2, 53/1A, 53/1B, 53/1C, 53/4 ಮತ್ತು 53/5,	32000 ವಸತಿ 42000 ವಾಣಿಜ್ಯ				
221	ದಿ ಕೌಂಟಿ ಅಡ್ರೆಸ್ ಸರ್ವೆ ನಂ. ೫೯/೨,೭೧/೧,೭೩,೭೪,೭೫,೧೧೮/೫& ೧೧೮/೮,	THE County Address      Sy No ೫೯/೨,೭೧/೧,೭೩,೭೪,೭೫,೧೧೮/೫ & ೧೧೮/೮,	30000				
222	ಸೌಪರ್ನಿಕ ತರಂಗಿನೆ ಸರ್ವೆ ನಂ. S+G+3UF	Sowparnika Tharangini Sy No 112/1 S+G+3UF				35000	

೧೪

223	ಪ್ರಿಸ್ಟಿಚೆ ಗ್ರೇಟ್ ಎಕರ್ಸ್ ಪ್ರಿಸ್ಟಿಚೆ ಸಿಟಿ ವಿಲ್ಲಾ ಫಾಲ್ಟ್ಸ್	ದ	PRESTIGE GREAT ACRES THE PRESTIGE CITY" VILLA FLAT	46500 ವಸತಿ 65100 ವಾಣಿಜ್ಯ				
224	ಜಂತಗೊಂಡನಹಳ್ಳಿ		Janthagondanahalli	10000	9800			30
225	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ.	22,24,25,31,62,64,						90
226	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.12,13,20,48,49,57,59,60,66,67,69,71,72,							40
227	ಆದಿತ್ಯ ಹೋಮ್ಸ್ ಗ್ರಾಂಡ್ ಲೇಟ್‌ಎಂಟ್ ವಸತಿ ಬಡಾವಣೆ ಆಸ್ತಿ ನಂ.72, ಸ.ನಂ.47/5, 47/6, 47/9, 47/10, 47/11, 47/12, 47/13, 47/14, 49/2 ಮತ್ತು 49/17 ವಿಸ್ತೀರ್ಣ: 07 ಅಡಿಟಿಜನ್ 27 ಉಣಿಕೆಣಿಗೆ		ADITHYA HOMES GRAND LAYOUT Property no.72, Sy.No. 47/5, 47/6, 47/9, 47/10, 47/11, 47/12, 47/13, 47/14, 49/2 and 49/17 .Extent: 07 Acre 27 Gunta	26800				
228	ಆದಿತ್ಯ ಹೋಮ್ಸ್ ಪಾರ್ಯಾರಡ್ಯಸ್ ಲೇಟ್‌ಎಂಟ್		ADITHYA HOMES PARADISE Layout	26800				
229	ಕೂಡ್ಲು		Kudlu	31000	30800			320
230	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 1,3,4,5,6,7,8,9,10,11,12,14,15,16,17,18,19,20,21,22,24,29,36, 37,40, 41, 42,43,44,47,48,49,51,58,59,72,87,88,89,91, 92,99,102,126, 127,128, 145, 146,148, 200, 201, 202, 204,206,207,208, 209,210,211,215,216							600

231	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 2,13,23,25,26,27,28,30,31,32,33,34,38,45,46,50,51,52,53,54,55,56, 57,60, 61,62,63,64,65,66,67,68,69,70,71,73, 74,75,76,77, 78,79, 80,81,82,83,84,86, 94,97,98,100,101, 103,104, 105,106, 107,108, 109, 110,113,114,115, 116,117,118,120,121,122, 123,124, 125,129,130,131,132,133, 134, 135,136,137,138,139, 140,141, 142,143,149 ,151 ೧೦ಡ 200 ರವರೆಗೆ 202,203, 204,205,212,213,214,217						380
232	ರೀಲ್ ಯಬಲ್ ಗ್ರೈನ್ ಫೀಲ್ಡ್ಸ್ ಅಪಾರ್ಟ್‌ಮೆಂಟ್	Reliable Green Fields Apt				42000	
233	ನಂಜಪ್ಪ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Nanjappa Enclave Apt				42000	
234	ಶ್ರೀರಾಮ್ ಚಿರ್ಪಿಂಗ್ ವರ್ಡ್ಸ್	Shriram Chirping Woods Apt				42000	
235	ಗೀತಂ ಪ್ರೈಡ್ ಅಪಾರ್ಟ್‌ಮೆಂಟ್	Geetham Pride Apt				42000	
236	ಸ್ಪ್ಲೆಂಡಿಟ್ ಎಲ್‌ಟ್ರೋ ಅಪಾರ್ಟ್‌ಮೆಂಟ್	Splendit Elite Apt				42000	
237	ಅಬನ್ ಎಸ್‌ಎನ್ ಅಪಾರ್ಟ್‌ಮೆಂಟ್	Aban Essence Apt				44000	
238	ವಂದನ ಎರ್ಲ್‌ಸ್ ಕೋರ್ಟ್ ಅಪಾರ್ಟ್‌ಮೆಂಟ್	Vandana Earls Court Apt				45000	
239	ಶ್ರೀ ವಂದನಾ ಮಾರ್ವೆಲ್ ಅಪಾರ್ಟ್‌ಮೆಂಟ್	Shree Vandana Marvel Apartment				41000	
240	ಫಾರ್ಟುನ್‌ನ್ ಸ್ನಿಂ ವೆಲ್ ಅಪಾರ್ಟ್‌ಮೆಂಟ್	Fortune Sunny Vale Apt				45000	
241	ಅಹಾದ್ ಸಿಲ್ವರ್ ಅಪಾರ್ಟ್‌ಮೆಂಟ್	Ahad Silver Apt				45000	

242	ಎಂ.ಎಸ್.ಆರ್ ಡೆಫೋಡಿಲ್ಸ್ ಅಪಾರ್ಟ್‌ಮೆಂಟ್	MSR Daffodils Apt				45000	
243	ಜಿ.ಆರ್ ಸಾಗರ್ ನಿವಾಸ್ ಅಪಾರ್ಟ್‌ಮೆಂಟ್	GR Sagar Nivas Apt				45000	
244	ವೈಶ್ಲೇಷಿಕ ಅಪಾರ್ಟ್‌ಮೆಂಟ್	White Pearl Apt				46000	
245	ಸಿದ್ದಾರ್ಥ್ ಸಫ್ರೆರ್ ಅಪಾರ್ಟ್‌ಮೆಂಟ್	Siddartha Sapphire Apt				47000	
246	ಎನ್.ಡಿ. ಪ್ರಾತಿನ್ಯಾ ಅಪಾರ್ಟ್‌ಮೆಂಟ್	ND Passion Apt				49000	
247	ಡಿ.ಎಸ್ ಸಾಲ್ವಿಯಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್	DS Salvia Residency Apt				52000	
248	ಇಂಡಿಜ್ನ್ ಗ್ಯಾಲಕ್ಸಿ ಅಪಾರ್ಟ್‌ಮೆಂಟ್	Indwin Galaxy Apt				52000	
249	ಎಸ್.ಆರ್.ಕೆ ಗಾಡನ್‌ ಅಪಾರ್ಟ್‌ಮೆಂಟ್	SRK Gardens Apt				52000	
250	ಜಿ.ಕೆ ಗೋಲ್ಡನ್ ಸಿಟಿ ಅಪಾರ್ಟ್‌ಮೆಂಟ್	GK Golden City Apt				53000	
251	ಅಹಾದ್ ಸಿಲ್ವರ್ ನೆಸ್ಟ್ ಅಪಾರ್ಟ್‌ಮೆಂಟ್	Ahad Silver Nest Apt				53000	
252	ಪೂರ್ವ ಸ್ಕ್ಯು ವ್ಯೂ ಅಪಾರ್ಟ್‌ಮೆಂಟ್	Purva Skywood Apt				53000	
253	ಸಾಯಿ ಪೂರ್ವ ಪ್ರೀಮಿಯರ್ ಅಪಾರ್ಟ್‌ಮೆಂಟ್	Sai Poorna Premier Apt				53000	
254	ರೀಲಿಯಬಲ್ ವ್ಯೂ ಪ್ಲಾಟ್ ಗಳು	Reliable Woods Plots	52000				

## ೦೪೦

	191-MO-160-01 TO 191-MO-160-20, 191-WO-472-01 TO 191-WO-472-20, 191-WO474-01 TO 191-WO474-20, 191-WO595-01 TO 191-WO595-20, 191-WO591-01 TO 191-WO591-20, 191-WO587-01 TO 191-WO-587-20, 191-WO589-01 TO 191-WO-589-20, 191-WO476-01 TO 191-WO476-54 191-WO607-1 TO 191-WO607-34, 191-WO 609-01 TO 191-WO609-20.					
255	ಎ.ಇ.ಸಿ.ಎಸ್ 'ಎ' ಬ್ಲ್ಯಾಕ್ ಪ್ಲಾಟ್ಸ್ಗಳು	AECS 'A' Block Plots	52000			
	191-WO429-1, 191-WO429-2, 191-WO429-5, 191-WO429-9, 191-WO429-11, 191-WO429-15, 191-WO429-17, 191-WO429-19, 191-WO429-21, 191-WO429-94, 191-WO415-19, 191-WO415-21, 191-WO425-2, 191-WO425-3, 191-WO425-4, 191-WO425-5, 191-WO425-6, 191-WO425-8, 191-WO425-10, 191-WO425-12, 191-WO425-14, 191-WO425-16, 191-WO425-18, 191-WO425-20, 191-WO425-22, 191-WO425-24, 191-WO425-26, 191-WO425-28, 191-WO291-21, TO , 191-WO291-90, 191-WO405-2, 191-WO405-4, 191-WO405-5, 191-WO360-1 TO 191-WO360-22, 191-WO354-01 TO 191-WO354-55, 191-WO425-01 TO 191-WO425-20, 191-WO 405-01 TO 191-WO405-30, 191-WO-358-01 To 50 191-WO403-01 To 191-WO403-10, 191-WO401-1 TO 191-WO401-10, 191-WO397-01 To 191-WO397-10, 191-WO391-01 TO 191-WO391-20					
256	ವಿ.ಜಿ.ಪಿ ಅರ್ಜುನ್ ಪ್ಲಾಟ್ಸ್ಗಳು	VGP Arjun Plots	38000			
	191-WO203-01 TO 191-WO203-56, 191-WO189-01 TO 191-WO189-53, 191-WO156-01 TO 191-WO156-20, 191-WO152-01 TO 191-WO152-10, 191-WO150-01 TO 191-WO150-10, 191-WO144-01 TO 191-WO144-20, 191-WO140-01 TO 191-WO140-30, 191-WO138-01 TO 191-WO-138-30, 191-WO136-01 TO 191-WO136-40					
257	ಶೋಭಾ ಸಾರ್ಫ್‌ರಾನ್ ಅಪಾರ್ಟ್‌ಮೆಂಟ್	Sobha Saffran Apt			66000	

೧೫೨

258	ಶೋಭಾ ಸಿನಾಮನ್ ಅಪಾರ್ಟ್‌ಮೆಂಟ್	Sobha Cinnamon Apt				66000	
259	ಫ್ಸ್ಟ್ ಮಾರ್ಕ ಡೆರ್ಲಿ ಅಪಾರ್ಟ್‌ಮೆಂಟ್	First Mark Dairy Apt				48000	
260	ಸಾಯಿ ಅಶೀರ್ವಾದ ಅಪಾರ್ಟ್‌ಮೆಂಟ್	Sai ashirvad Apt				52000	
261	ಕಾನ್‌ಕಾಡ್‌ ಲಿವಿಂಗ್‌ನ್ ಅಪಾರ್ಟ್‌ಮೆಂಟ್	Concorde Livingston Apt				59000	
262	ಕಾನ್‌ಕಾಡ್‌ ಹೋಮ್ಸ್ ಅಪಾರ್ಟ್‌ಮೆಂಟ್	Concorde Homes Apt				49000	
263	ಬ್ರೆನ್ ಪಳ್ಳಾಮ್ಸ್ ಅಪಾರ್ಟ್‌ಮೆಂಟ್	Bren Palms Apt				59000	
264	ಎಸ್‌.ಎಸ್‌.ಡಿ ಪ್ರಣವ ಅಪಾರ್ಟ್‌ಮೆಂಟ್	SSD Pranav Apt				44000	
265	ಶ್ರೀನಿವಾಸ ಪಾಮ್ ವುಡ್	Srinivasa Palm woods Apt				42000	
266	ಶ್ರೀನಿವಾಸ ವರ್ಣ ಅಪಾರ್ಟ್‌ಮೆಂಟ್	Srinivasa Varna Apt				48000	
267	ಜಿ.ಕೆ. ಜ್ಯಾಯ್ಲ್ ಸಿಟಿ ಅಪಾರ್ಟ್‌ಮೆಂಟ್	G K Jewel City Apt				52000	

ಒಂದು

268	ವಾಸ್ತು ಲೇಟೆಂಟ್	Vastu Layout	37000				
269	ಪೂರ್ವ ಸ್ಕೈಡೆಲ್ ಅಪಾರ್ಟ್‌ಮೆಂಟ್	Purva Skydale Apt				52000	
270	ಶ್ರೀ ರಾಮಾಂಜನೇಯ ಲೇಟೆಂಟ್	Sri Ramajanay Layout	37000				
	191-WO179-01,191-WO179-02, 191-WO179-03, 191-WO179-04, 191-WO179-05, 191-WO179-06, 191-WO179-07, 191-WO179-08, 191-WO179-09, 191-WO179-10, 191-WO179-11, 191-WO179-12, 191-WO179-13, 191-WO179-14, 191-WO179-15, 191-WO179-16, 191-WO179-17, 191-WO179-18, 191-WO179-19, 191-WO179-20, 191-WO181-01 , 191-WO181-02, 191-WO181-03, 191-WO181-04, 191-WO181-05, 191-WO181-06, 191-WO181-07, 191-WO181-08, 191-WO181-09, 191-WO181-10, 191-WO142-01, 191-WO142-02, 191-WO142-03, 191-WO142-04, 191-WO142-05, 191-WO142-06, 191-WO142-07, 191-WO142-08, 191-WO142-09, 191-WO142-10, 191-WO142-11, 191-WO142-12, 191-WO142-13, 191-WO142-14, 191-WO142-15, 191-WO142-16, 191-WO142-17, 191-WO142-18, 191-WO142-19, 191-WO142-20, 191-WO177-01 , 191-WO177-02, 191-WO177-03, 191-WO177-04, 191-WO177-05, 191-WO177-06, 191-WO177-07, 191-WO177-08, 191-WO177-09, 191-WO177-10, 191-WO177-11, 191-WO177-12, 191-WO177-13, 191-WO177-14, 191-WO177-15, 191-WO177-16, 191-WO177-17, 191-WO177-18, 191-WO177-19, 191-WO177-20, 191-10163-01,191-10163-02,191-10163-03,191-10163-04,191-10163-05,191-10163-06,191-10163-07,191-10163-08,191-10163-09,191-10163-10,191-10163-11,191-10163-12,191-10163-13,191-10163-14,191-10163-15,191-10163-16,191-10163-17,191-10163-18,191-10163-18,191-10163-20,191-10163-21,191-10163-22,191-10163-23,191-10163-24,191-10163-25,191-10163-26,191-10163-27,191-10163-28,191-10163-29,191-10163-						
271	ಫ್ರಿಂಗ್ ಲೀಫ್ ಅಪಾರ್ಟ್‌ಮೆಂಟ್ (ಸರ್ವೆ ನಂ. 191/1)	Spring Leaf Apartment ( Sy.No. 191/1)				42000	

೧೫೪

272	ಲೀವಿಂಗ್ಸ್ ಸ್ಟ್ರೋ ಅಪಾರ್ಟ್‌ಮೆಂಟ್ (ಸರ್ವೆ ನಂ: 47/3,)	Livingston Apartment ( Sy.No. 47/3, )				51000	
273	ವಂದನಾ ಮಿಡ್‌ಸ್ಟ್ರೋ ಅಪಾರ್ಟ್‌ಮೆಂಟ್ (ಸರ್ವೆ ನಂ. 25/2)	Vandana Meadows Apartment ( Sy.No. 25/2, )				42000	
274	ಅಮರಚಂದ್ರ ರಾಯಲ್ ಅಪಾರ್ಟ್‌ಮೆಂಟ್ (ಸರ್ವೆ ನಂ. 33/1)	Amarachandra Royal Apartment ( Sy.no. 33/1 )				42000	
275	ಎನ್.ಡಿ.ಫ್ಯಾಶನ್ ಎಲ್‌ಟ್ ಟವರ್-1A & 1B ವಸತಿ ಸಂಕೇಳ (ಸರ್ವೆ ನಂ. 87/1,87/2,88/2, Katha No.54)	N.D.Passion Elite Tower-1A & 1B (Sy no. 87/1,87/2,88/2, Katha No.54)				51000	
276	ಎನ್.ಡಿ.ಫ್ಯಾಶನ್ ಎಲ್‌ಟ್ ಟವರ್-B ಅಪಾರ್ಟ್‌ಮೆಂಟ್ ಸರ್ವೆ ನಂ. 87/1,87/2,88/2, Katha No.54)	N.D.Passion Elite Tower-B. Apartment (Sy no. 87/1,87/2,88/2, Katha No.54)				63000	
277	ಅಪಾರ್ಟ್‌ಮೆಂಟ್ ನಿವೇಶನ ಸಂಖ್ಯೆ 35 & 36 ಸರ್ವೆ ನಂ. 47/3 ಬಿಬಿಎಂಪಿ ಖಾತಾ ನಂ.443/254/248/4/35&36	Apartment at Site No 35 & 36, Sy no 47/3. BBMP Katha No. 443/254/248/4/35 &36				41000	
278	"ಜಿಯಸ್" ರೋ ಹೈಸ್‌ಸ್ಟ್ರೋ ಅಪಾರ್ಟ್‌ಮೆಂಟ್ (Sy no 59/1,59/3)	ZEUS' Row house -Apartment ( Sy no 59/1,59/3, )				51000	
279	ಎಸ್‌ಎನ್‌ಎನ್ ರಾಜ್ ಎಟ್‌ರೋನಿಯಾ ಅಪಾರ್ಟ್‌ಮೆಂಟ್ ಪೇಸ್-1 ( ಇಂಡಿ ಟೆರ್‌ 146/1,147/1,147/2 145/1,144,	SNN RAJ ETERNIA Apartment " - Phase 1 ( Sy no 146/1,147/1,147/2 145/1,144,				51000	

೧೫೫

280	'ಎ.ಆರ್.ಎಸ್ ಲೈವ್ ಸ್ಟೇಲ್' ವಸತಿ ಅಪಾರ್ಟ್‌ಮೆಂಟ್ ( Sy no 169/1A) S+G+3UF	"ARS LIFESTYLE" RESIDENTIAL APARTMENT ( Sy no 169/1A) S+G+3UF				42000	
281	ಟಿ.ಜಿ.ಆರ್ಟೆ ವಸತಿ ಅಪಾರ್ಟ್‌ಮೆಂಟ್ ಸ್ಟೇನ್ ಸಂಖ್ಯೆ:72, ಹೊಸ ನಂ.46/4, ವಾಡ್ ನಂ.191 ವಿಸ್ತೀರ್ಣ: 01 ಎಕರೆ 19 ಗುಂಟೆ	T G ARTE RESIDENTIAL APARTMENT Property No.72 , Sy.No,46/4 and Ward No .191Extent: 01 Acre 19 Gunta				42000	
282	ಪ್ರೈಯೋನಿರ್ ಕಿಂಗ್ಸ್ಟನ್ ವಸತಿ ಅಪಾರ್ಟ್‌ಮೆಂಟ್ ನಂ.201/2, ಅಸ್ತಿ ಸಂಖ್ಯೆ:98, ವಾಡ್ ನಂ.191, ವಿಸ್ತೀರ್ಣ: 01 ಎಕರೆ	PIONEER KINGSTOWN RESIDENTIAL APARTMENT Sy No.201/2, Property No.98, Ward No.191 of Extent: 01 Acre				52000	
283	ಸುಮೋ ಸೋನೆಟ್ ವಸತಿ ಅಪಾರ್ಟ್‌ಮೆಂಟ್ (Sy No. 48/7, (B+G+14UF)	Sumo Sonnet RESIDENTIAL APARTMENT (Sy No. 48/7, (B+G+14UF)				53000	
284	ಕೊಮ್ಮಸಂದ್ರ	Kommasandra	14000	13800			70
285	ಮುಖ್ಯ ರಸ್ತೆ ಹೊಂದಿರುವ ನಂಂತಃ 151,152,153,154,155,156,160,181,184,185,186,113,114,115,199, 161,162, 165,164,166						140

೧೫೬

286	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 144, 145, 146, 147, 148, 149, 150, 157, 158, 159.							120
287	ಶ್ರೀ ನಾರಾಯಣ ನಗರ ಪ್ಲಾಟ್‌ಗಳು	Sri Narayana Nagar Plots	20000					
288	ಕಾಡ ಅಗ್ರಹಾರ	Kada Agrahara	11000	10800				70
289	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 49, 50, 51, 52, 53, 54, 55, 56, 57, 58, 59.						110	
290	ಎಸ್ 2 ಅವೆನ್ಯೂ ಪ್ಲಾಟ್‌ಗಳು	S2 avenue Plots	27000					
291	ಬ್ರಿಕ್ಸ್ & ಮೈಲ್‌ಸ್ಟಾನ್ಸ್ ಫೆಲಿಸಿಟಿ	Bricks & Milestones Felicity	27000					
292	ಮಾಡ್ರಾನ್ ಸ್ಪೇಸ್‌ಸ್ ಫೆಲಿಸಿಟಿ ಸ್ಲೋನ್ಸ್	Modern Spaaces Felicity Soulace / Engrace	27000				37000	

293	ಎಸ್2 ಅವಾನಿ ಪ್ಲಾಟ್‌ಗಳು	S2 avani Plots	27000				
294	ಎ ಆರ್ ಎಸ್ ಭವಿಷ್ಯವಿಲ್ಲು	ARS Bhavishya Villa			30000		
295	ಭವಿಷಾ ಬೆನ್ಟ್ಲಿ ಗ್ರೀನ್ಸ್ ಗೋಲ್ಡ್ ಬರ್ಗ್	Bavisha Bentley Greens Goldberg,				37000	
296	ಭವಿಷಾ ಬೆನ್ಟ್ಲಿ ಗ್ರೀನ್ಸ್ ವಸತಿ ಅಪಾರ್ಟ್‌ಮೆಂಟ್ ಸರ್ವೆ ನಂ. 7,15/1&16 ( SF+GF+3UF),	Bavisha Bentley Greens, Residential Apartment No 7,15/1&16 ( SF+GF+3UF), Sy				37000	
297	ಮಾಡ್ರಾನ್ ಸ್ಪೇಸ್‌ಸ್ ಸೋಲ್ ಟ್ರೀ ವಸತಿ ಅಪಾರ್ಟ್‌ಮೆಂಟ್ 13/1 & 12. ( S+G+3UF)	Modern Spaces Soul Tree, Residential Apartment No. 13/1 & 12. ( S+G+3UF) Sy				37000	
298	ಭವಿಷಾಲ್ಬ್ರನ್ ಹೋಮ್ಸ್ ಫೇಸ್-I & II ವಸತಿ ಅಪಾರ್ಟ್‌ಮೆಂಟ್ Sy No. 15/2. ( S+G+3UF)	Bavisha Urban Homes Phase-1 & II Residential Apartment Sy No. 15/2. ( S+G+3UF)				35000	
299	ಕಥ್ರಿಗುಪ್ಪೆ	<b>Kathriguppe</b>	11000	10800			58
300	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139.				95		

ಒಂಟ

301	ಕೂತಗಾನವಹ್ಲಿ	<b>Kuthaganahalli</b>	14000	13800			78
302	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 3, 4, 5, 6, 7, 8, 9, 10, 11, 12, 13, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 72, 73, 74, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147 .	.1, 2,					145
303	ಪವನ್ ಬೃಂದಾವನ್ / ಎಚ್.ಬಿ.ಸಿ.ಎಸ್ ಪ್ಲಾಟ್‌ಗಳು	pavan Brindavan / PE-HBCS plots	23500				
304	ಒಜೋನ್ ಕೆನ್ಸೋಎಸ್ ಒಯಾಸಿಸ್ ಬಡಾವಣೆ	OZONE KNS OASIS Layout	23500				
305	ಸಿದ್ದಿವಿನಾಯಕ ಗ್ರೀನ್‌ಪ್ಲಾಟ್‌ಗಳು	Siddivinayaka Greens Plots	25000				
306	ರಾಯಲ್ ಪ್ರೈಡ್ ಹೋಮ್ಸ್	Rayal Pride Homes	25000				
307	ನಂದನ ಶೇಲ್ಪರ್ ಪ್ಲಾಟ್‌ಗಳು	Nandana shelters Plots	25000				
308	ಕೂಗೂರು	<b>Kugur</b>	13000	12800			65

309	ನ್ಯಾಮ ಮತ್ತು ರಸೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167, 168, 169, 170, 172, 173, 174, 175, 176, 177, 178, 179, 180, 181, 182, 184, 185, 186					130
310	ಎಚ್.ಎ.ಎಲ್-ಶಿವ್ ವಾಟಿಕಾ ಪ್ಲಾಟ್‌ಗಳು	HAL- Shiv Vatika Plots	22000			
311	ಸಿದ್ದಿವಿನಾಯಕ ಗ್ರೇನ್ಸ್ ಪ್ಲಾಟ್‌ಗಳು	Siddivinayaka Greens Plots	23500			
312	ಬಿಎಸ್‌ಎನ್‌ಎಲ್ ಸೌಗಂಧಿಕ ಲೇಜಿಟ್ (ಸರ್ವೇ ನಂ. 50/3,73,72/3)	BSNL Sowgandhika Layout (Sy no. 50/3.73.72/3)	21800			
313	ಕಗ್ಲಿಪುರ	Kaglipura	15000	14800		90
314	ನ್ಯಾಮ ಮತ್ತು ರಸೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80					150

315	ಕೋಟಿಗಾನಹಳ್ಳಿ	Kotaganahalli	14000	13800			80
316	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 34, 35, 36, 37, 38, 39, 40, 41, 42, 43, 44, 45, 46, 47, 48, 49						160
317	ಕಾನ್‌ಫೈಡೆಂಟ್ ಇಂಡಸ್ ಪ್ಲಾಟ್‌ಗಳು	Confident Indus Plots	24000				
318	ಧಾರಕಮಯಿ ಎನ್‌ಕ್ಲೇವ್ ಪ್ಲಾಟ್‌ಗಳು	Dwarakamai Enclave Plots	24000				
319	ಕ್ರಾಂತಿನಗರ (ಇನ್‌ಜಿ ವ್ಯಾಸ್) ಪ್ಲಾಟ್‌ಗಳು	Kranti Nagar ING Vysya ) Plots	( 26000				
320	ಅಲ್ಟಿಯಸ್ ಅರ್ಡೂರ್ ವಸತಿ ಅಪಾರ್ಟ್‌ಮೆಂಟ್ (Phase I & II) Sy No 5/2 B+G+4UF	ALTIUS ARDOUR Apartment Phase I & II Sy No 5/2 B+G+4UF					44000
321	ಕ್ಯಾಸಾಗ್ರಾಂಡ್ ಎಸ್‌ಎಸ್‌ರಾಲ್ಡ್ ವಸತಿ ಅಪಾರ್ಟ್‌ಮೆಂಟ್ ಸಮೂಹವಸತಿ ಯೋಜನೆ ವಿಲ್ಲೆ No.3/1,5/3 G+2UF	CASAGRANDE ESMERALDA VILLA Residential Apartment Sy No.3/1,5/3 G+2UF					35000
322	ಎಸ್. ಮೇಡಹಳ್ಳಿ	S.Medahalli	17000	16800			90
323	ಸಜಾಂಪುರ ಮುಖ್ಯ ರಸ್ತೆ/STRR ಹೊಂದಿರುವ ಸರ್ವೇ ನಂ. 7,8,9,10,12,13,14,15,16,18,19,20,57,49,50,57,58,59, 51,123,128,129, 130,131,132,133,134,135, 136,187,188,189,190,191,192, 193, 194, 196.						230

324	ನ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.	1,2,3,4,5,6,11,17,21,22,23,24,25,26,27,28,29,30,31,32,33,34,35,36, 37,38,39,40,41,42,43,44, 45,46,47,48, 52,53,54, 55,56, 60,61,62 ,63,64,65,66, 69,70,71, 72,73,74,75, 76,77,78, 79,80,81, 82,83,84,85,86, 87,88,89,90,91, 92,93,94,95,96,97,98, 99,100, 101,102,103,104,105, 106,107, 108,109,110, 111,112, 113,114,115, 117,118,119,120 ,121, 122,124, 125, 126,127, 137,138,139, 140,141,142, 143,144,145, 146,147, 148,149,150,151, 152,153,154,155,156, 157,159,160,161,162 ,163 ,164,165,166, 167,168, 170,171,172,173,174, 175, 176,177, 178, 179,180,181,182,183,184, 185,186,195, 198,199,200,201,202, 203.						130
325	ಬಿ.ಎಚ್.ಬಿ.ಎಲ್ ಲೈಟ್‌ಹೆಡ್ ಪ್ಲಾಟ್‌ಗಳು	B H E L Layout Plots	23000					
326	ಬೆಸ್ಟ್ ಟೌನ್‌ಶಿಪ್ ಲೈಟ್‌ಹೆಡ್	Best Township Layout	23000					
327	ನೆಟ್ ಸಿಟಿ ಪ್ಲಾಟ್‌ಗಳು	Net City plots	24000					
328	ಅಭಾನ್ ಡಿಸ್‌ರೆ ಅಪಾರ್ಟ್‌ಮೆಂಟ್	Aban desire apt				34000		
329	ಮಯೂರ್ ಡೆಫೋಡಿಲ್ಸ್ ಅಪಾರ್ಟ್‌ಮೆಂಟ್	Mayur Daffodils apt				34000		
330	ಮಯೂರ್ ಸೆರೆನಿಟಿ ಅಪಾರ್ಟ್‌ಮೆಂಟ್	Mayur Serinity apt				34000		
331	ಕಾನ್ವಿಡೆಂಟ್ ಎರಿಯಾಸ್ ಪ್ಲಾಟ್‌ಸ್	Confident Aries plots	36000					
332	ಕಾನ್‌ಫಿಡೆಂಟ್ ವಿಲ್ಲಾ ಪ್ಲಾಟ್‌ಗಳು	Confident Villa Plots			41000			
333	ಪುಷ್ಪಂ ಇ ಟೆಜ್‌ನ್ ಅಪಾರ್ಟ್‌ಮೆಂಟ್	Pushpam E town apt				34000		

334	ಸೆಲೆಬ್ರಿಟಿ ಸ್ಕ್ವಾರ್ ಅಪಾರ್ಟ್‌ಮೆಂಟ್	Celebrity Square Apt				34000	
335	ಪಾರ್ಕ್ ಟರೇಸ್ ವಿಲ್ಲ್ ಪ್ಲಾಟ್‌ಗಳು	Park Terrace Villa Plots			32000		
336	ಇತರೆ ಕಾನೋಫಿಡೆಂಟ್ ಪ್ಲಾಟ್‌ಗಳು	Other Confident Plots	31000				
337	ಅಜ್ವನ್ ಬ್ರೈಥ್ ವಿಲ್ಲ್ ಪ್ಲಾಟ್‌ಗಳು	Azven breathe villa Plots			39000		
338	ಗೋಲ್ಡ್ ಪರ್ಲ್ ವಿಲ್ಲ್ ಪ್ಲಾಟ್‌ಗಳು	Golden Pearl Villa Plots			39000		
339	ಪೆನಿನ್‌ಸುಲಾ ಹಿನ್ನಸೆಲ್‌ ಅಪಾರ್ಟ್‌ಮೆಂಟ್	peninsula pinnacles apt				36000	
340	ಡಿಎಸ್. ಮಾರ್ಕ್ ಸ್ಕ್ಯಾಲಿಷ್ ಅಪಾರ್ಟ್‌ಮೆಂಟ್	DS Max skylish Apt				36000	
341	ಅರುಂಳಾಚಲಂ ಅಪಾರ್ಟ್‌ಮೆಂಟ್	Arunchalam Plots	26000			33000	
342	ಬಿಇಎಲ್ ಲೇಟ್‌ಹಿಟ್	BEML Layout	18000				
343	ಕಾಸಗ್ರಾಂಡ್ ಹೆಲ್ಲೋರ್ಲ್ "ಫೇಸ್-2 ವಿಲ್ಲ್ ಸರ್.200/4	CASAGRAND FLORELLA PHASE-2 VILLA S.Medahalli Sy No.200/4			43000		
344	ಕಾಸಗ್ರಾಂಡ್ ಹೆಲ್ಲೋರ್ಲ್ "ಫೇಸ್-1 ವಿಲ್ಲ್ ಎಸ್. ಮೇಡಹಲ್ಲಿ ಸರ್. 214/ಪಿ	CASAGRAND FLORELLA PHASE-1 VILLA S.Medahalli Sy No.214/(P)			43000		
345	ಮಹಲ್ ಚೌಡದೇನಹಳ್ಳಿ	Mahal Chowdadenahalli	13000	12800			85

೧೬

	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ.	1, 2,					
346	3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141						120
347	ಟೆಲಿಕಾಂ ವ್ಯಾಡ್ ರೆಸಿಡೆನ್ಸಿ ಪ್ಲಾಟ್‌ಗಳು	Telcom Woods Residency Plots	23500				
348	ಮುತ್ತಾನಲ್ಲಿರು	Muthanallur	15000	14800			90
349	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. to 59, 61 to 102, 104 to 177.						150
350	ಭಾರತ್ & ಭಾರತ್ (B&B) ಪೆರ್ಲ್ ಸಿಟಿ ವಿಲ್ಲೆ ಪ್ಲಾಟ್‌ಗಳು	Bharath & Bharth (B&B) Pearl city Villa Plots			40000		
351	ಭಾರತ್ & ಭಾರತ್ ಅಪಾರ್ಟ್‌ಮೆಂಟ್	Bharath & Bharth Apt				42000	
352	ಮುತ್ತಾನಲ್ಲಿರು ಅಮಾನಿಕೆರೆ	Muthanallur- Amanekere	13000	12800			80
353	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 25, 27, 28, 46, 47, 49, 50, 51, 52, 53, 55, 56, 57, 58, 59, 71, 72, 74, 75, 76, 78, 85, 86, 87, 88, 89, 90, 91, 94, 95, 99, 100, 101, 107, 108, 109, 110, 115, 116, 117, 118, 119, 120, 126, 127, 128, 246, 260, 261, 262, 321, 322, 328, 329, 332, 334, 335, 336, 347, 359, 360, 361, 362.	24,					135

೧೬

354	ಮುಗಳೂರು	Mugalur	13000	12800			78
355	ನ್ನಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 177.					112	
356	ರೈಲ್‌ಮೆನ್‌ ಮೆನ್‌/ ಎಲ್‌ಆರ್‌ಡಿಇ ಎಚ್‌ಬಿಸಿಎಸ್ ಪ್ಲಾಟ್‌ಗಳು	Railway Men's /LRDE HBCS Plots	23000				
357	ನಂದನ ಶೇಲ್ಪರ್‌ ಪ್ಲಾಟ್‌ಗಳು	Nandana Shelters Plots	23000				
358	ಎಕ್ಸ್‌ಲೋ ಪೆಬಲ್‌ ಕ್ರೀಕ್ ವಿಲ್ಯು ಪ್ಲಾಟ್‌ಗಳು	Excel Pebble Creek villa Plots	23000				
359	ಎಸ್.ವಿ ರಾಯಲ್ ಹೋಮ್ಸ್ ಪ್ಲಾಟ್‌ಗಳು	S V Royal Homes Plots	23000				
360	ಎಸ್‌ಎನ್‌ ಗೆಲ್ಲೋಬಲ್ ಹೋಮ್ಸ್ ಪ್ಲಾಟ್‌ಗಳು	Escon Global Homes Plots	23000				

ಒಟ್ಟು

361	ಎಸ್‌ಬಿ‌ಎ ಬೆಂಗಳೂರು ಟೆಕ್ ಪಾರ್ಕ್ ಹೌಸಿಂಗ್ ಕೋಓಪರೇಟಿವ್ ಸ್ಯೂನ್‌ಟ್‌ಲೆಟ್‌ಎಂಟ್‌(108/1, 109/1, 109/2, 110/1, 110/3, 110/4, 117/1, 117/2, 118/1, 118/3)	Bangalore Tech Park Housing CO-operative Society Layout, Sy.no. 108/1, 109/1, 109/2, 110/1, 110/3, 110/4, 117/1, 117/2, 118/1, 118/3)	22000				
362	ಮಟ್ಟನಹಳ್ಳಿ	Mattanahalli	13000	12800			130
363	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139					140	
364	ಮಾಡಪ್ಪನಹಳ್ಳಿ	Madappanahalli	11000	10800			40
365	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 1, 7, 8, 9, 10, 11, 12, 23, 29, 33, 34, 38,						80
366	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 2, 18, 19, 42, 43, 44,						60
367	ನೆರಿಗಾ	Neriga	14000	13800			90
368	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 39, 40, 43, 44.						180

ಒಟ್ಟು

369	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 36, 37, 38, 41, 42, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 151, 152, 153, 154, 155, 156, 157 ರಂದ 198.	1,						130
370	ಆಶಿಶ್ ವ್ಯಾಡ್ಸ್ ಪ್ಲಾಟ್ಸ್‌ಗಳು	Ashish Woods Plots	22000					
371	ನಾಗೇನ ಅಗ್ರಹಾರ	Nagena Agrahrar	11000	10800				40
372	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 12, 13, 19, 20, 21, 23, 24, 25, 26, 27.							110
373	ನಾರಾಯಣಪುರ	Narayananaghatta	15000	14800				100
374	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154.	1,					180	
375	ಅಸೆಟ್ ಪ್ಲೆಸಿಡ್ ಅಪಾರ್ಟ್‌ಮೆಂಟ್	Asset Placid Apt					34000	
376	ಟೀಚರ್ ಟೌನ್ ಪ್ಲಾಟ್ಸ್‌ಗಳು	Teacher town Plots	34000					

೧೬

377	ನಂಬಿಯರ್ ಬೆಲ್ಲ್‌ ವಿಲ್ಲ್‌ ಪ್ಲಾಟ್‌ಗಳು	Nambiar belleza villa Plots			39000		
378	ಶ್ರೀ ಬಾಲಾಜಿ ಒಷ್ಟಿಯನ್ ಅಪಾರ್ಟ್‌ಮೆಂಟ್	Shri Balaji Ocean Apartment				37000	
379	ನೆಕ್ಕುಂದಿ ದೊಮ್ಮೆಸಂದ್ರ	Nekkundi-Dommasandra	13000	12800			90
380	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 2, 3, 4, 5, 6, 7, 8, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 50, 51, 52, 53, 54, 55, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86.	1,				160	
381	ಪಂಡಿತನ ಅಗ್ರಹಾರ	Pandithanaagrahara	14000	13800			45
382	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 1, 2, 4, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 92, 93, 94, 95, 96, 97, 98, 99, 100, 101, 102, 103, 104, 105	1,				130	
383	ಕ್ರಿಸ್ಟಲ್ ಕ್ರಿಸ್ಟಲ್‌ಲೈಟ್‌ ವಿಲ್ಲ್‌ ಪ್ಲಾಟ್‌ಗಳು	kristal chrisolite villa plots			30000		
384	ಹೊಸ ವನ್‌ತಿ ಬಡಾವ್‌ ನಂ. 10, 11/1, 11/2, 15/1, 15/2, 15/3, 15/5, 15/6, 15/7 & 16)	New Residential Layout Sy.No.10, 11/1, 11/2, 15/1, 15/2, 15/3, 15/5, 15/6, 15/7 & 16	20000				
385	ಸಪ್ತಗಿರಿ ನಗರ್ ಫೇಸ್-1 No.115/1 & 115/2	Sy	SAPTHAGIRI NAGAR PHASE-1 LAYOUT sy.no.111, sy.no.115/1& 115/2, sy.no.89	18000			

ಒತ್ತರ

386	ಮಹಾತ್ಮಾಗಂಡಿ ನಗರ್ SyNo.12,14,15/4,17/1,17/2,17/3,31, 32/2,32/5,	Mahatma Gandhi Nagar Sy No.12,14,15/4,17/1,17/2,17/3,31, 32/2,32/5,	18000				
387	ರಾಯಸಂದ್ರ	Rayasandra	17000	16800			111
388	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 79,80,81,82,84,85,88,89,91,92,93,109,132,137,138, 139,140,						210
389	ನ್ಯಾಮು ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 2,4,6,7,8,11,12,14,15,16,17,18,19,21,23,28,29,32,113,114,115, 116,117,118,119,120, 122,123,124,125,126,127,128,129,130, 132,133,134,135, 136,138,140, 90,83,84,81, 82,88,89,100,101, 71,64,61,63, 62,60,59,24,46,25,27,26,22, 130,103, 102,97, 124,10,9,					220	
390	ರೇಡಿಯಂಟ್ ಹೆರಿಟೇಜ್ ಅಪಾರ್ಟ್‌ಮೆಂಟ್	Radiant Heritage Apt				43000	
391	ಪ್ಯೂರೋನಿರ್ ಲೇಕ್‌ಡೆವ್ ಪ್ಲಾಟ್‌ಗಳು	Pioneer lakedew view Plots	30000				
392	ಗ್ರೀನ್ ಕಾಸ್ಕೆಡ್ ಲೇಟ್‌ಎಂಟ್ ಪ್ಲಾಟ್‌ಗಳು	Green Cascade layout Plots	30000				
393	ರಿಲ್ಯುಬಲ್ ಗಾರ್ಡೆನಿಯ ಪ್ಲಾಟ್ಸ್	Reliable Gardenia Plots	30000				
394	ಸರ ಪ್ರಕೃತಿ ಅಪಾರ್ಟ್‌ಮೆಂಟ್	Sara parkurthi Apt				42000	
395	ಬಾಲ್ ಡೆಟ್ ಇಮ್ಪೆರಿಯಾ ಅಪಾರ್ಟ್‌ಮೆಂಟ್	Bal dota imperia Apt				42000	

೧೫

396	ಬಾಲ್ ಡೋಟ ಸರೋವಿಟಿ ಅಪಾರ್ಟ್‌ಮೆಂಟ್	Bal dota Seronity Apt				42000	
397	ಗುನಿಯ ಕ್ರೋನ್ ಅಪಾರ್ಟ್‌ಮೆಂಟ್	Gunina Kron Apt				42000	
398	ಎಸ್‌ಎಸ್‌ ಹ್ಯಾಸ್‌ರೋ ಅಪಾರ್ಟ್‌ಮೆಂಟ್	Esteem Aspire Apt				42000	
399	ಪೃತ್ಯಾ ಕರ್ಮಾಫ್ಟ್‌ ಅಪಾರ್ಟ್‌ಮೆಂಟ್	Prutvi Comforts Apt				42000	
400	ಕಾಸ್ವಾ ವಾನಿ ಆಯೇಶ್ ಅಪಾರ್ಟ್‌ಮೆಂಟ್	Qaswany Aayesha Apt				42000	
401	ಜಿ.ಆರ್.ಸಾಗರ್ ನಿವಾಸ್ ಅಪಾರ್ಟ್‌ಮೆಂಟ್	G R Sagar Nivas Apt				45000	
402	ಮಹಾವೀರ್ ಆರ್ಚಿಡ್ಸ್ ಅಪಾರ್ಟ್‌ಮೆಂಟ್	Mahaveer Orchids Apt				42000	
403	ಎಸ್.ಜಿ.ಆರ್. ಪಾರ್ಕ್‌ವೇ ಹೋಮ್ಸ್ ಅಪಾರ್ಟ್‌ಮೆಂಟ್	SJR Parkway Homes Apt				42000	
404	ಬ್ರೆನ್ ವುಡ್ ಅಪಾರ್ಟ್‌ಮೆಂಟ್	Bren Woods Apt				52000	
405	ಬ್ರೆನ್ ಟ್ರಿಲ್ಲಿಮ್ ಅಪಾರ್ಟ್‌ಮೆಂಟ್	Bren Trillum Apt				52000	
406	ಅಮಿಗೋ ಶ್ರೀ ಸಾಯಿ ಏರೋಪಿಲ್ ಅಪಾರ್ಟ್‌ಮೆಂಟ್	Amigo Sri Sai Acropolis Apt				42000	
407	ಎಸ್ ಆರ್ ಸುವರ್ಮಾ ರೆಸಿಡೆನ್ಸಿ	SR Suvarna Residency Apt				42000	
408	ಎಲ್‌ಜಿ‌ಸಿ‌ಎಲ್ ಬೊಂಬಾ ಫಾರೆಸ್ ವಿಲ್ಲ್‌ ಪ್ಲಾಟ್‌ಗಳು	LGCL Bamboo Forest Villa Plots				49000	

409	ಎಲ್‌ಜಿ‌ಸಿ‌ಎಲ್‌ ಪೂಬಿಲೊ ವಿಲ್ಲೆ ಪ್ಲಾಟ್‌ಗಳು	LGCL Pueblo Villa Plots			49000		
410	ಮಹಾವೀರ್ ಆರ್ಕಿಡ್ ಅಪಾರ್ಟ್‌ಮೆಂಟ್‌ಗೆ ( ಸರ್‌ ನಂ. 12/1 & 12/2)	Mahaveer Orchid Apartment ( Sy.No. 12/1 & 12/2)				42000	
411	ಬಾಲ್ದೋಟ್ ಸೆರೆನಿಟಿ ಅಪಾರ್ಟ್‌ಮೆಂಟ್ (ಸರ್‌ ನಂ. 2/2 & G+3UF)	Baldota Serenity Apartment ( Sy.no 2/2 & G+3UF)				36000	
412	ಎಂ.ಜಿ. ಲೈಫ್‌ಸ್ಟ್ಯಾಲ್ ಅಮಾಡೆಸ್ ಅಪಾರ್ಟ್‌ಮೆಂಟ್	M J Lifestyle Amadeus Apt				52000	
413	ರಾಮನಾಯಕನಹಳ್ಳಿ	Ramanayakanahalli	11000	10800			50
414	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್‌ ನಂ. 1 ರಿಂದ 26, 28 ರಿಂದ 108.						75
415	ಸರ್ಜಾಪುರ	Sarjapura	20000	19800			150
416	ಬೆಂಗಳೂರು-ಹೊಸೂರು ರಸ್ತೆಗೆ / ರಾಷ್ಟ್ರೀಯ ಹೆದ್ದಾರಿ -207 (NH-207) ಹೊಂದಿರುವ ಸರ್‌ ನಂ. 397,398,400, 405,406,411,412,413,414,415, 416,417,418, 419,420, 421,422,423,429,430,439,440,441, 445,457, 460,462,463,464,465, 466, 469,470,471, 472,473, 475,476, 477,479,487, 488,502,511,519, 520,522,523, 525,570,578,579, 580,581,588,589, 590,591,592,593,594,596,599						400

	ನ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವ ನಂ.	1					
417	ರಂಡ 14, 15, 17, 18, 19, 20, 21, 23, 24, 25, 27, 28, 35, 36, 37, 38, 39, 40, 59, 61, 64, 65, 66, 67, 68, 69, 70, 71, 76, 78, 46, 79, 80, 81, 82, 83, 84, 85, 86, 8 7, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 12 0, 121, 122, 123, 124, 125, 133, 134, 135, 136, 137, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 15 8, 159, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 177, 178, 179, 180, 181, 182, 183, 184, 185, 186, 187, 188, 200, 201, 202, 203, 204, 205, 206, 207, 208, 210, 211, 212, 21 3, 214, 215, 216, 217, 218, 219, 220, 221, 222, 223, 224, 225, 226, 227, 228, 229, 230, 241, 242, 243, 244, 245, 246, 247, 248, 249, 250, 251, 25 2, 253, 254, 255, 256, 257, 258, 259, 260, 261, 262, 263, 264, 265, 266, 267, 268, 269, 270, 271, 272, 273, 274, 275, 276, 277, 278, 279, 280, 28 1, 282, 283, 284, 285, 286, 287, 288, 290, 291, 293, 294, 296, 297, 298, 299, 302, 303, 304, 305, 306, 307, 308, 309, 310, 311, 312, 313, 314, 31 6, 320, 322, 323, 324, 325, 327, 349, 350, 354, 355, 356, 366, 367, 368, 369, 370, 375, 376, 379, 380, 389, 396, 401, 403, 405, 407, 408, 425, 42 6, 434, 444, 448, 449, 453, 455, 456, 474, 499, 501, 506, 510, 511, 513, 514, 515, 516, 520, 527, 419, 438, 442, 445, 446, 513, 514, 515, 516, 53 2, 535, 536, 552, 564, 565, 571, 572, 577,	180					
418	ಎನ್‌ಬಿಆರ್ ಟ್ರಿಫೆಕ್ಟಾ	NBR Trifecta Plots	24000				
419	ಅಬ್‌ನ್ ಗ್ರೀನ್ ಪ್ಲಾಟ್‌ಗಳು	Urban Greens villa Plots			39000		
420	ಪೆನಿನ್‌ಸುಲ ವಿಲ್ಲಾ ಪ್ಲಾಟ್‌ಗಳು	Peninsula villa Plots			32000		
421	ಅನುಪಮ ವಿಲ್ಲಾ ಪ್ಲಾಟ್‌ಗಳು	Anupama villa Plots			29000		
422	ಪೆನ್‌ಗಾನ್ ಪೋಸಿಫ್ಲೋರ ವಿಲ್ಲಾ ಪ್ಲಾಟ್‌ಗಳು	Pentagon Possiflora villa Plots			41000		
423	ಸಿಟಿಲೈಟ್‌ ಸೀಸನ್‌ ಪ್ಲಾಟ್‌ಗಳು	Citylight Seasons Plots	29000				

424	ಹಿಮಗಿರಿ ಅಬನ್‌ ಪ್ಲಾಟ್‌ ವಿಲ್ಲಾ ಪ್ಲಾಟ್‌ಗಳು	Himagiri urban woods Villa Plots			33000		
425	ಎಮರಾಲ್ಡ್ ಎಸಟಿಲಾ ವಿಲ್ಲಾಗಳು ಪ್ಲಾಟ್‌ಗಳು	Emarald estila villas Plots			33000		
426	ಎನ್‌ಸಿಸಿ ಅಬನ್‌ ಗ್ರೈನ್ ವಿಲ್ಲಾ ಪ್ಲಾಟ್‌ಗಳು	NCC Urban Green Villa Plots			33000		
427	ಧಾರನಿ ಪ್ರಕೃತಿ ಪಾರ್ಕ್ ವಿಲ್ಲಾ ಪ್ಲಾಟ್‌ಗಳು	Dharni Prakruti Park Villa Plots			33000		
428	ಎನ್‌ವಿಟಿ ಆರ್ಕೋಟ್‌ ವಾಕ್‌ಸನ್ ವಿಲ್ಲಾ ಪ್ಲಾಟ್‌ಗಳು	NVT Arcot Vaksan Villa Plots			33000		
429	ಕಾನ್‌ಫಿಡೆಂಟ್ ಅಂಟ್ಲಿಯಾ ಪ್ಲಾಟ್‌ಗಳು	Confident antlia Apt				34000	
430	ಕಾನ್‌ಫಿಡೆಂಟ್ ಅಥ್ನ ಅಪಾರ್ಟ್‌ಮೆಂಟ್	Confident Athena Apt				34000	
431	ಅಸ್ವಾನಿ ಸನ್‌ಶೈನ್‌ ಅಪಾರ್ಟ್‌ಮೆಂಟ್	Aswani sunshine Apt				34000	
432	ಹೈರ ಪೆಲಿಕಾನ್ ಅಪಾರ್ಟ್‌ಮೆಂಟ್	Aaira Pelican Apt				34000	
433	ಪ್ರಭಾವತಿ ಗ್ರಾಂಡ್ ವೀವ್ ಅಪಾರ್ಟ್‌ಮೆಂಟ್	Prabavati Grand view Apt				34000	
434	ಶ್ರೀ ದೀಯಾ ಒರನಟ್ ಅಪಾರ್ಟ್‌ಮೆಂಟ್	Shri Diya ornat Apt				34000	
435	ಶ್ರೀ ದೀಯಾ ವಿಯೋಲೋಕ್ ಅಪಾರ್ಟ್‌ಮೆಂಟ್	Shri Diya Violaoak Apt				38000	

436	ಸಾಂಡ್ ಗೇಟ್ ವೇ ಅಪಾರ್ಟ್‌ಮೆಂಟ್	Sands Gate Way Apt				38000	
437	ಮಯೂರ ಪ್ರಾರ್ಡ್ಸ್ ಅಪಾರ್ಟ್‌ಮೆಂಟ್	Mayur Paradise Apt				38000	
438	ವಂದನ ರಿವೈವಲ್ ಸ್ಪ್ರಿಂಗ್ ವುಡ್ ಅಪಾರ್ಟ್‌ಮೆಂಟ್	Vandana revivals Spring Wood Apt				40000	
439	ಪ್ಲಾಟೀನಂ ಪೆಟಲ್ ಅಪಾರ್ಟ್‌ಮೆಂಟ್	Platinum petals Apt				34000	
440	ಮೆಲಾಂಗೆ ಪ್ರೈಮ್ ಪ್ರಾಪ್ತ್ ವಿಲ್ಲಾ ಪ್ಲಾಟ್	Melange Prime Prop Villa Plot			33000		
441	ಮೆಟ್ರೋ ಪಾಲೀಸ್ ಫೇರ್ ಬೆಕ್ಸ್ ವಿಲ್ಲಾ ಪ್ಲಾಟ್	Metro pols Fair oaks Villa Plots			33000		
442	ಕಾನ್ಫಿಡ್ ವಿಲ್ಲಾ ಪ್ಲಾಟ್	Confident Villa Plots			33000		
443	ಶ್ರವಂತಿ ಪ್ರಗತಿ ಅಪಾರ್ಟ್‌ಮೆಂಟ್	Shravanthi Pragathi Apt				39000	
444	ಅಟ್ಟೊ ಸ್ಪೇರ್ ವಸತಿ ಅಪಾರ್ಟ್‌ಮೆಂಟ್ Sy No 502/1 & 502/2	ATCO SAPPHIRE Residential Apartment (Sy.No.502/1 &502/2 Katha No.3081/1283, 3082/1284)				39000	
445	ಎವರ್ ಶೈನ್ ಗ್ರೈನ್ ಮ್ಹಡ್ ವಸತಿ ಅಪಾರ್ಟ್‌ಮೆಂಟ್ Sy No 569/2 & 569/3 (B+G+4UF)	Ever Shine Green Woods Residential Apartment No 569/2 & 569/3 (B+G+4UF) Sy				37000	
446	ಸೌಪರ್ನಿಕ ಫ್ಲೆಮೆಂಟ್ ಅಪಾರ್ಟ್‌ಮೆಂಟ್	Sowparnika Flamenco Apt				30000	

447	ಸೋಳ್ಳೆಪುರ	Sollepura	11000	10800			50
448	ನ್ಯಾಮು ಮತ್ತು ರಸ್ತೆಗೇ ಹತ್ತಿರದ ಸರ್ವೇ ನಂ. 1 ರಿಂದ 62, 64 ರಿಂದ 123.						98
449	ಅಸೆಟ್ ಬ್ಲಿಸ್ ಪ್ಲಾಟ್ಸ್	Asset bliss Plots	23000				
450	ಸಮನಹಳ್ಳಿ	Samanahalli	12000	11800			48
451	ನ್ಯಾಮು ಮತ್ತು ರಸ್ತೆಗೇ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123					140	
452	ವಿಎಸ್‌ಜಿ ನೇಚರ್ ವ್ಯಾಲಿ	VSG Nature Valley	17000				
453	ಮನ ಫೋಲಿಜ್ ಪ್ಲಾಟ್ಸ್	Mana Foliage Plots	20000				
454	ಶ್ರೀ ರಾಮಪುರ	Sri Ramapura	15000	14800			120
455	ನ್ಯಾಮು ಮತ್ತು ರಸ್ತೆಗೇ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91.					167	

456	ಶಿಂಗೇನ ಅಗ್ರಹಾರ	Singena Agrahara	15000	14800			135
457	ಪೇರಿಷ್ಟಾರಲ್ ರಸ್ತೆಗೆ ಹೊಂದಿರುವ ಸರ್ವೇ ನಂ. 57						180
458	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 78, 79, 80, 81, 82, 83, 84, 85, 86, 87, 88, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 158, 159, 160, 161, 162, 163, 164, 165, 166, 167, 168, 169, 171, 174, 175, 176, 177, 178, 179, 180, 181, 182, 183, 184, 185, 186, 187, 188, 189, 190.						160
459	ಸಿಗನಾಯಕನಹಳ್ಳಿ	Sieganakanahalli	12000	11800			58
460	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1,2,9,10,11,13,14,16,17,20,22,23,24,						65
461	ಶಿಂಡ್ಲು	Thindlu	15000	14800			50
462	ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ, 98, 99, 95, 94, 93, 118, 119, 120, 121, 122, 100, 101, 105, 106, 107, 108, 188	63, 65, 66,					180
463	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 64, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 96, 102, 103, 104, 109, 111, 112, 113, 114, 115, 116, 117, 123, 124, 125, 126, 127, 128, 129,						80

	130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 177, 178, 179, 180, 181, 182, 183, 184, 185, 186, 187.					
464	ಹೆರಿಟೇಜ್ ಕೌಂಟಿ ಪ್ಲಾಟ್‌ಗಳು	Heritage County Plots			33000	
465	ಎಂಬಿಆರ್ ಗ್ರೂಪ್ ಲೇಟ್‌ಟಿಚ್	M B R Group Layout	23000			
466	ಪೆಂಟಗಾನ್ ಪ್ರೊಸ್ ಫ್ಲೋರ್ ಪ್ಲಾಟ್‌ಗಳು	Pentagon Poss flora Plots			33000	
467	ಪಿಎಸ್‌ಆರ್ ಐಕಾನ್ ಕೌಂರಲ್ ಪ್ಲಾಟ್‌ಗಳು	PSR ICON Coral Plots			33000	
468	ಸ್ಕ್ಯಾಲ್‌ಲೈಟ್ ವಿಲ್ಲಾ ಪ್ಲಾಟ್‌ಗಳು	Skylite Plots Villa			33000	
469	ಪೆನಿನ್‌ಸುಲ ಪಾರ್ಕ್ ವಿಲ್ಲಾ ಪ್ಲಾಟ್‌ಗಳು	Peninsula park villa Plots			32000	
470	ಐಕಾನ್ ಸ್ಯಾಂಕ್‌ವೈರಿ ವಿಲ್ಲಾ ಪ್ಲಾಟ್‌ಗಳು	Icon Sanctuary Villa Plots			34000	
471	ಪೆನಿನ್‌ಸುಲ ಸೋಲಿಟೈರ್ ವಿಲ್ಲಾ ಪ್ಲಾಟ್‌	Peninsula Solitaire Villa Plots			32000	
472	ಐಕೋನ್‌ಸ್ಟ್ರೋ -4 ವಸತಿ ಅವಾಟರ್‌ಮೆಂಟ್ Sy No. 61/2,62/1,62/5, & 62/6 ( SF+GF+3UF)	ICONEST -4 Residential Apartment Sy No. 61/2,62/1,62/5, & 62/6 ( SF+GF+3UF)			44000	
473	ಅಬ್ಜನ್ ಸರೆನಿಟಿ ವಿಲ್ಲಾ (Sy No-117/1,117/2,117/3 & 119/2)	URBAN SERENITY VILLA (Sy No-117/1,117/2,117/3 & 119/2)		37000		

474	ಆರ್.ಆರ್.ಎಲ್ ನೇಚರ್ ಹುಡ್‌ ಅಪಾರ್ಟ್‌ಮೆಂಟ್	RRL Nature Woods Apartment				34000	
475	ತಿಗಳ ಚೌಡದೇನಹಳ್ಳಿ	Tigala Chowdadnahalli	15000	14800			95
476	ಬೆಂಗಳೂರು ಸರ್ಕಾರಿ ರಸ್ತೆ ಹೊಂದಿರುವ ಸರ್ವೇ ನಂ. 37, 38, 39, 63, 64, 72, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 113, 114, 115, 116.						180
477	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 10, 11, 12, 13, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 40, 41, 42, 43, 44, 45, 46, 48, 49, 50, 51, 52, 53, 54, 55, 56, 57, 58, 59, 60, 61, 62, 65, 66, 67, 68, 69, 70, 71, 73, 74, 75, 100, 101, 102, 103, 104, 105, 106, 107, 108, 109, 110, 111, 112, 117, 118, 119, 120, 121, 122, 123, 124, 125, 126, 127, 128, 129, 130, 131, 132, 133						125
478	ಸೈವೆನ್ ಮಾರ್ಬಲ್ ಅರ್ಚ್ ರೋಹ್ ಹೈಸ್‌ಪ್ಲಾಟ್ ಅಪಾರ್ಟ್‌ಮೆಂಟ್	Saiven Marble Arch row House Apt			46000		
479	ವಳಗರೆ ಕಲ್ಲಹಳ್ಳಿ	Valager Kallahalli	15000	14800			75
480	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1,2,3 4,5,6, 7, 8.9.10.11. 12, 13.14, 15. 16.17.18.19.20.21.22.23. 24.25.26.27.28,29.30. 31.32.33.34.35.36.37.38,39 TO 53,54 .55.56.59.60.61. 62.63.64.65.66 .67 To 77,78,79,81,82,83,84, 85, 86.87. 90, 91.92.93. 94.95.96, 98,99, 100,105,107,108, 109,110, 111,112 To 129, 130,131, 132,133,135,136,145,147, 148,154,155, 157 To 165 ,						130
481	ಫ್ನ್‌ ಗಾಡೇನಿಯ ಪ್ಲಾಟ್‌ಗಳು	Ferns Gardenia Plots			34000		

482	ಜಿಯಾನ್ ಒಯಾಸಿಸ್ ವಿಲ್ಲ್ ಪ್ಲಾಟ್‌ಗಳು	Geown Oasis villa Plots			35000		
483	ಮಯೂರ ಆರ್ಕಿಡ್ಸ್ ಅಪಾರ್ಟ್‌ಮೆಂಟ್	Mayur Archids Apt				34000	
484	ಅಸೆಟ್ ಅಲಾಜರ್ ಅಪಾರ್ಟ್‌ಮೆಂಟ್	Asset Alcazar Apt				34000	
485	ಧಾತ್ರಿ ವೆಂಚ್‌ವ್ ಪ್ಲಾಟ್‌ಸ್	Dhatri Ventures Plots	27000				
486	ಅಬಾನ್ ಡಾಜಲ್ ವಿಲ್ಲ್	Aban Dazzale Villa			42000		
487	ವಿವಾಸ್‌ಹೌರಿಗ್ ಅಪಾರ್ಟ್‌ಮೆಂಟ್	Vivansa Auriga Apt			42000		
488	ಪ್ರೈಸ್‌ಎಂಟ್ ಗ್ರೇಟ್ ಎಕ್‌ರ್ಸ್ ದ ಪ್ರೈಸ್‌ಎಂಟ್ ಸಿಟಿ ವಿಲ್ಲ್ ಫಾಲ್ಟ್ಸ್	PRESTIGE GREAT ACRES THE PRESTIGE CITY" VILLA FLAT	46500 ವಸತಿ 65100 ವಾಡೆಂಟ್				
489	ಯಮರೆ	Yamare	18000	17800			120
490	ಸಜಾರ್ ಮುರೆ ಕಾಡುಗೋಡಿ ರಸ್ತೆ ಹೊಂದಿರುವ ಸರ್ವೇನಂ. 47, 50, 51, 52, 59, 56, 57, 58,	2,5,6,43,44,45,					240

491	ನ್ರಾಮ ಮತ್ತು ರಸ್ತೆಗೆ ಹೆಚ್ಚಿರದ ಸರ್ವೇ ನಂ.	1,3,7,8,9,10,11,12,13,14,15,16,17,18,19,20,21,22,23,24,25, 26,27, 28,29,30,31,32,33,34,35,36,37,38,39,40,41,42,45, 46,47, 49, 54, 60, 61, 62, 63, 64, 66, 67, 68, 69, 70, 71, 72, 73, 74, 75,76 To 85, 86, 87, 88, 89, 90, 91, 92, 93, 94, 95, 96, 98, 99, 100, 101, 102, 103, 104, 106, 107, 108, 109, 110, 111, 112, 113, 114, 115, 126,127 To 129, 130,131 ,132, 133, 134, 135,136, 137,138 ,139, 140, 141,142,143, 144,145,146,147, 148,149,151,152,153,154,155,156,157,158,159,160, 161, 162, 163,164, 167,168, 169, 170,171,172, 173, 174, 175,176,177, 178, 179, 184, 185, 186, 187 ರಂಡ 205,206, 207, 210, 211,212.					160
492	ಕಿಂಗ್ಸ್ ಸ್ಕ್ವಾರ್ ಅಪಾರ್ಟ್‌ಮೆಂಟ್	Kings Square Apt			36000		
493	ಕ್ರಿಸ್ಟಲ್ ಕೊರಲ್ ವಿಲ್ಯಾ ಪ್ಲಾಟ್‌ಗಳು	Kristal coral Villa Plots		39000			
494	ಗೋಲ್ಡನ್ ಸೆರೆನಿಟಿ ವಿಲ್ಯಾ ಪ್ಲಾಟ್‌ಗಳು	Golden Serinity Villa Plots		39000			
495	ಕ್ರಿಸ್ಟಲ್ ಕ್ವಾರ್ಟ್ ಅಪಾರ್ಟ್‌ಮೆಂಟ್	Kristal quartz Apt			44000		
496	ಕ್ರಿಸ್ಟಲ್ ಸೆಲೆನೈಟ್ ಅಪಾರ್ಟ್‌ಮೆಂಟ್	Kristal selenite Apt			39000		
497	ಡಾಸ್ಟಾ ಕಾನ್‌ಸೇಂಟ್‌ರೋ ಅಪಾರ್ಟ್‌ಮೆಂಟ್	Dasta Concerto Apt			53000		
498	ಆದಿತ್ಯ ಹೋಮ್ ಪ್ಲಾಟ್‌ಸ್	Aditya Home Plots	27000				
499	ಕಾನ್ವಿಡೆಂಟ್ ಪ್ಲಾಟ್‌ಎನ್‌ಮ್ಯಾ ಪ್ಲಾಟ್‌ಸ್ ವಸತಿ ಬಡಾವಣೆ 134,136,137/2,138,	Sy no Residential Layout 134,136,137/2,138,	Confident Platinum Plots Residential Layout 134,136,137/2,138, Sy no	35000			

500	ಸೋಂಪುರ	Sompura	17000	16800			160
501	ಚೆಂಗಳೂರು ಸಚಾರಾಪುರ ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ. 6,26,27,37, 39,51,52,53,54,55 ,45,49,50,81,106, 107,110,115,117,118,120,121,122,130,132,133,134,135,136,137,138,139,14 0,141,142,143,144	1 To					220
502	ಕ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 7,8,9,10,11,12,13,14,15,16,17,18,19,20,21,22,23,24,25,28,29,30, 31,32,33,34,35,36,37,38,40,41,42,43,44,46,47,48,56,57,58,59,60,61, 62,63,64,65,66,67,68,69,70,71,72, 73,74,75,76, 77,78,79, 80,86,87,88, 89,90,91,92,93,94, 95,96,97,98,99, 100,101,102, 103,104, 108, 109,110,111,112,113,114,116,119, 123,124,125, 126,127,128,129,						210
503	ಬಿಎಸ್ ಸಿಲ್ವರ್ ಸ್ಟಿಂಗ್ ಅಪಾರ್ಟ್‌ಮೆಂಟ್	BM Silver Spring Apt				34000	
504	ಎಸ್‌ಎಲ್‌ಎನ್ ಗ್ರೀನ್ ಅಪಾರ್ಟ್‌ಮೆಂಟ್	SLN Green Apt				34000	
505	ಕಾನ್‌ಫಿಡೆಂಟ್ ಫೆಲ್ಲೋರಿಸ್ ಪ್ಲಾಟ್‌ಗಳು	Confident Floris Plots	37000				
506	ಗೋಲ್ಡನ್ ಸೆರಿನಿಟಿ ಪ್ಲಾಟ್‌ಗಳು	Golden Serinity Plots	37000				
507	ಎನ್‌ಸಿಸಿ ಅಬನ್‌ ಗ್ರೀನ್ ಮೊವಿನ್ ವಿಲ್ಲಾ ಪ್ಲಾಟ್‌ಗಳು	NCC Urban Green povince Villa Plots			39000		
508	ಕ್ರಿಸ್ಟಲ್ ಕಾರ್ಬೂಷ 5 ಅಪಾರ್ಟ್‌ಮೆಂಟ್	Kristal Quartz -5 Apt				39000	

೧೮೧

509	ಕಾನ್ ಫಿಡೆಂಟ್ ಆಕ್ಲಿಲ್ಲ ಅಪಾರ್ಟ್‌ಮೆಂಟ್	Confident Aquilla Apt				39000	
510	ಕಾನ್ ಫಿಡೆಂಟ್ ಅಟಿಕ್ ಅಪಾರ್ಟ್‌ಮೆಂಟ್	Confiden Attik Apt				39000	
511	ಬಿ ಎಮ್ ಹಾರ್ಟ್ ವೆಸ್ಟ್ ಅಪಾರ್ಟ್‌ಮೆಂಟ್	B M Harvest Apt				39000	
512	ಬಿಎಮ್/ಗ್ರೈನ್‌ಹೆಡ್/ಗ್ರೇ ಸ್ಟ್ಯಾನ್/ ಭವಿಷ್ಯ ಅಪಾರ್ಟ್‌ಮೆಂಟ್	B M/ Greenwood/ grey stone Bhavishya Apartment				39000	
513	ಸೋಪರ್ನಿಕಾ ಪಾರ್ಟ್‌ಮೆಂಟ್	Sowparnika Apt				39000	
514	ಶ್ರೀ ಚಕ್ರ ಅಪಾರ್ಟ್‌ಮೆಂಟ್	Sri Chakra Apt				39000	
515	ಮಾಡ್ರಾಸ್ ಸ್ಪೇಸ್‌ನ್ ನಂ 302 ವೆಸ್ಟ್ ಅಪಾರ್ಟ್‌ಮೆಂಟ್	Modern Spaaces 302 West Apt				39000	
516	ಟ್ರಿನಿಟಿ ಸನ್‌ರ್ಯಾಸ್ ಅಪಾರ್ಟ್‌ಮೆಂಟ್	Trinity sunrise Apt				39000	
517	ಟ್ರಿನಿಟಿ ಹೊಮ್ ಸ್ಟೆಡ್ ಅಪಾರ್ಟ್‌ಮೆಂಟ್‌ಗಳು (ನಂ 37,39,40,45,46, 49,50)	Apartments in Trinity Home stead (Sy No 37,39,40,45,46, 49,50)				36000	
518	ಬ್ರಿಕ್ಸ್ & ಮೈಲ್ಸ್‌ಟಾನ್ಸ್ ವಂಡರ್‌ವಾಲ್ ಅಪಾರ್ಟ್‌ಮೆಂಟ್	Bricks & Milestones Wonderwall Apt				36000	

519	ಎಆರ್ ಎಸ್ ಗ್ರೈನ್ ಟೈರ್/ ಸಿಗ್ನೇಚರ್ ಅಪಾರ್ಟ್‌ಮೆಂಟ್	ARS Green shire/Signature Residential Apartment				36000	
520	ಸೌಪರ್ನಿಕಾ ಅನಜಿದ್ ಅಪಾರ್ಟ್‌ಮೆಂಟ್	Sowparnika Ananad Apt				36000	
521	ಎಮ್‌ಎಸ್‌ಆರ್ ಫ್ಲೋರಾ ಅಪಾರ್ಟ್‌ಮೆಂಟ್	MSR floora Apt				36000	
522	ಎಸ್‌ಎನ್‌ಆರ್ ಸ್ಕ್ವಾರಿಟ್ ವರಿಟಿ ಅಪಾರ್ಟ್‌ಮೆಂಟ್	SNR Squar verity Apt				36000	
523	ಎಸ್‌ಎಸ್ ಟ್ರಿನಿಟಿ ಅಪಾರ್ಟ್‌ಮೆಂಟ್	SS Trinity Apt				36000	
524	ಕಾನ್‌ಫಿಡೆಂಟ್ ಜೇಡ್ ಅಪಾರ್ಟ್‌ಮೆಂಟ್	Confident Jade Apt				39000	
525	ಸವರಿನ್ ಅಪಾರ್ಟ್‌ಮೆಂಟ್ ಶಾಂತಿನಿವಾಸ (ಸರ್ವೆ ನಂ. 43/2A, 44)	SOVEREIGN SANTHINIVAS (Sy no. 43/2D,44)				34000	
526	ಎಮರಲ್ಡ್ ಎಸ್ಟಾನ್ಸಿಯ ಅಪಾರ್ಟ್‌ಮೆಂಟ್	Emarld Estancia Apt				40000	
527	ಸಿಗ್ನೇಚರ್ ಕ್ಲಾಸಿಕ್-2 ವಸತಿ ಅಪಾರ್ಟ್‌ಮೆಂಟ್ ಸರ್ವೆನಂ:71. ಶಾತಾ ನಂ:3031/71. ಇ-ಶಾತಾ ನಂ:150200100100621115 ವಿಸ್ತೀರ್ಣ: 01 ಎಕರೆ 06 ಗುಂಟ್	SIGNATURE CLASSIC-2 Residential Apartment Sy.No 71, Khatha.No.3031/71 e-Khata.No- 150200100100621115Extent: 01 Acre 06 Gunta				42000	

ಒಟ್ಟಾಗಿ

528	ಭವಿಷ್ಯಾ ಗಾಡೇನಿಯಾ ವಸತಿ ಅಪಾರ್ಟ್‌ಮೆಂಟ್ ಸರ್ವೆ ನಂ. 47/2 & 47/4, 41,42,43,	BHVISHA GARDENIAA Residential Apartment 47/2 & 47/4, 41,42,43,				38000	
529	312 ವೆಸ್ಟ್ ವಸತಿ ಅಪಾರ್ಟ್‌ಮೆಂಟ್ ( 30/1 ,30/2 & 31/1. 31/2, SF+GF+3UF),	312 WEST Residential Apartment ( 30/1 ,30/2 & 31/1. 31/2,SF+GF+3UF),				38000	
530	’ಎಲ್ರೋಎಸ್ ಗ್ರೈನ್ ವಿಲ್ಲೇ ರೋಸ್ಕ್ಯಾ ರಾಸ್‌ಬೆರಿ. ವಸತಿ ಅಪಾರ್ಟ್‌ಮೆಂಟ್ Sy No 105/2 & 105/3. (SF+GF+3UF),	ARS GREEN VILLAE ROSACEAE RASPBERRY Residential Apartment Sy No 105/2 & 105/3. (SF+GF+3UF),				38000	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸಮಿತಾ ಲಕ್ಷ್ಯ ಏ ಬೆಳ್ಗಲೀ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

## ಅನುಬಂಧ-2

2023–2024 ಸಾಲಿನ ಜಿಗಣೆ ಉಪನೋಂದಣಿ ಕಫೀರಿಯ ಪುರಸ್ತಭೆ, ನಗರಸ್ತಭೆ, ವ್ಯಾಪ್ತಿಯ ಸ್ಥಾಸ್ತಿಗಳ ಪ್ರಸ್ತುತ ಮಾರ್ಗಸೂಚಿ ದರಪಟ್ಟಿ

ಕ್ರ. ನಂ	ಹೊಬಳಿ / ಗ್ರಾಮ / ಪ್ರದೇಶ	Hobli/ Village/ Area	ಸಕ್ಕಮ / ಸ್ಥಳೀಯ ಪ್ರಾಧಿಕಾರದ ವಸತಿ ನಿವೇಶನಗಳ ದರ	ಪುರಸ್ತಭೆ, ಗ್ರಾಮ ತಾಣಾ ಸ್ಥಳೀಯ ಸಂಸ್ಥೆಯ ವ್ಯಾಪ್ತಿಲ್ಲಿಯ ಬಿಂಬಿತ ವಸತಿ ನಿವೇಶನಗಳ ದರ	ಸಕ್ಕಮ ಪ್ರಾಧಿಕಾರದ ವಿಲ್ಲು/ರೇ ಹೌಸ್‌ಗಳ ನಿವೇಶನ' ದರ	ಸ್ಥಳೀಯ ಸಂಸ್ಥೆ/ಸಕ್ಕಮ ಪ್ರಾಧಿಕಾರದ ವಸತಿ ನಿವೇಶನ'ಗಳಲ್ಲಿ ನಿರ್ವಿಷಿತವ ಅಪಾರ್ಕಿಂಗ್‌ಗಳ ಮತ್ತು ಫ್ಲಾಟ್‌ಗಳ ವೈಲ್ ಪ್ರತಿ ಚದರ ಮೀಟರ್ ಸೂಪರ್ ಬಿಲ್‌ಪೋ ಏರಿಯಾಗೆ	ಕೃಷಿ ಜರ್ಮನ್ ಪ್ರಸ್ತುತ ದರಪಟ್ಟಿ
			ನಿವೇಶನಗಳು ಪ್ರಸ್ತುತ ದರಪಟ್ಟಿ ಪ್ರತಿ ಚದರ ಮೀಟರ್‌ಗೆ ರೂ ಗಳಲ್ಲಿ	ನಿವೇಶನಗಳು ಪ್ರಸ್ತುತ ದರಪಟ್ಟಿ ಪ್ರತಿ ಚದರ ಮೀಟರ್‌ಗೆ ರೂ ಗಳಲ್ಲಿ	ಪ್ರತಿ ಚದರಮೀಟರ್ ರೂ ಗಳಲ್ಲಿ	ಪ್ರತಿ ಚದರಮೀಟರ್ ರೂ ಗಳಲ್ಲಿ	ಪ್ರತಿ ಎಕರೆಗೆ ಲಾಕ್ ರೂಗಳಲ್ಲಿ
1	2	3	4	5	6	7	8
	ಜಿಗಣೆ ಪುರಸ್ತಭಾ ಸಹಾಯ	Jigani Town Municipal					
	ವಾಡ್ ನಂ. 1 ಕ್ಯಾಲಾಸಾನಹಳ್ಳಿ	Ward No.1 Kyalasanahalli					
1	ಕ್ಯಾಲಾಸಾನಹಳ್ಳಿ	Kyalasanahalli	17200	17000			130
2	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇನಂ ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇನಂ 1,2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91,	Village & Road near by Sy Nos. 1,2 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91,				140	

೧೮

	89, 90, 91, 92, 93, 94, 95, 96, 97, 98, 99, 100, 101, 102, 103, 14, 105, 106, 107, 108, 109, 110, 111, 112, 113, 114, 115, 116, 117	92, 93, 94, 95, 96, 97, 98, 99, 100, 101, 102, 103, 14, 105, 106, 107, 108, 109, 110, 111, 112, 113, 114, 115, 116, 117				
3	ಎಡಿಯಲ್ ಹೋಮ್ಸ್ ಬಡಾವಟೆ	Ideal Homes Layout	23500			
4	ಜೆನಾರ್ ಬಡಾವಟೆ	Zenos Layout	22500			
5	ಉಪಕಾರ್ ಬಡಾವಟೆ	Upkar Layout	22500			
6	ಸೆಲ್ಬರಿಟಿ ಲೆಕ್ಕೆ	Clebrity Lake	23600			
7	ಸೆಲ್ಬರಿಟಿ ಹಾರ್ಮನಿ ಬಡಾವಟೆ	Celebrity Harmony Layout	24600			
8	ಉಪಕಾರ್ ಮೇಡ್ಸ್‌ಲ್ಯಾಟ್ ಬಡಾವಟೆ	Upkar Meadows Layout	23600			
9	ವಕೀಲ್ ಟೋನ್ ಬಡಾವಟೆ	Vakil Layout	23600			
10	ರಾಯಲ್ ಪಾರ್ಕ್ ಅಪಾರ್ಟ್‌ಮೆಂಟ್	Royal Park Apartment			34000	
11	ರಿಚ್‌ಮುಂಡ್ ಪ್ರೈಡ್ ಅಪಾರ್ಟ್‌ಮೆಂಟ್	Richmond Pride Apartment			34000	
12	ಆರ್.ಕೆ. ಟೊನ್‌ಶಿಪ್ ಬಡಾವಟೆ	R.K Township	23600			
13	ಕೆ.ಬಿ.ರೆಸಿಡೆನ್ಸಿ ಅಪಾರ್ಟ್‌ಮೆಂಟ್, ಸರ್.ನಂ. 57,58,58/1	K.B. Residency Apartment, Sy. Nos. 57,58,58/1			34000	
14	ಕ್ಷ್ಯಾರಿಕ್ ಪ್ರೈಡ್	Industrial Area	17200			
15	GOMATI IRIS ಅಪಾರ್ಟ್‌ಮೆಂಟ್‌ಗೆ ( ಕ್ಯಾಲಸನಹಳ್ಳಿ ಗ್ರಾಮದ ಸರ್.ನಂ. 60/1, S+G+3UF ) (Rera No. PRM/KA/RERA/1251/308/PR/171125/000624)	GOMATI IRIS Apartment (Kyalasanahalli Village Sy no.60/1, S+G+3UF) (Rera No. PRM/KA/RERA/1251/308/PR /171125/000624)			35000	
16	ರೆಮ್ಕೋ ( ಬಿ.ಎಚ್.ಇ.ಲ್ಲೆ ) ಕೋ-ಆಪರೇಟರ್‌ ಸೋಸೈಟಿ ಲಿಮಿಟೆಡ್ ಕ್ಯಾಲಸನಹಳ್ಳಿ ಗ್ರಾಮ ( ಸ.ನಂ.80,83,84,85,86,87,88,89,& 90 )	Remco ( BHEL ) Housing Co-operative Society Limited Kyalasanahalli Village ( Sy No.80,83,84,85,86,87,88,89,& 90 )	25000			
	ವಾರ್ಡ್ ನಂ. 2 ಶ್ರೀರಾಂಪುರ	<b>Ward No.2 Srirampura</b>				
17	ಶ್ರೀರಾಂಪುರ	Sriramapura		14600		

೧೮

18	SS SOUTH Crest ಅವಾರ್ಟ್‌ಮೆಂಟ್‌ಗೆ ( ಶ್ರೀರಾಂಪುರ , ಕ್ಯಾಲಸಹಳ್ಳಿ , ಗ್ರಾಮದ ನಂ 44/6A , ಖಾತಾ ನಂ : 884/76 ) ( S+G+3UF )	SS SOUTH Crest apartment ( Shreerampura, Kyalasahalli Village Sy No 44/6A , Khata No 884/76 ) ( S+G+3UF )				35300	
	<b>ವಾರ್ಡ್ ನಂ.3 ಮಾರುತಿನಗರ</b>						
19	ಬಂಡೆನಲ್ಲಸಂದ್ರ್ಭದ ಮಾರುತಿ ನಗರ	Bandenallasandra		14800			
20	ಮಾರುತಿ ನಗರ ಮುಖ್ಯರಸ್ತೆ, ವಾರ್ಡ್‌ಜ್ಯು	Maruthi Nagar Main Road, Commercial		14800			
21	ಅವ್ನಾ ನವರ ಮನೆ	Avanna' House		14800			
22	ಅಪ್ಪಣಿ ನವರ ಮನೆಗಳು	Appanna's House		14800			
23	ಜಯರಾಮಯ್ಯನವರ ಮನೆಗಳು	Jayaramaiah's House		14800			
24	ವೀರಭದ್ರಪ್ಪ ನವರ ಮನೆಗಳು	Veerabhadrappa's House		14800			
25	ಕ್ಷೇತ್ರಾರ್ಥಿ ಪ್ರದೇಶ ಮುಖ್ಯರಸ್ತೆ, (ವಾರ್ಡ್‌ಜ್ಯು)	Industrial Area Main Road, (Commercial)		15600			
	<b>ವಾರ್ಡ್ ನಂ. 4 ಬಂಡೆನಲ್ಲಸಂದ್ರ್ಭ</b>	<b>Ward No. 4 Bandenallasandra</b>					
26	ಬಂಡೆನಲ್ಲಸಂದ್ರ್ಭ	Bandenallasandra	17300	17100			140
27	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ 1,2,3,4,5,6,7,8,9,10,11,12,13,14,15,16,17, 18,19,20,21, 22,23,24,25,26,27,28,29,30,31,32,33,34,3 5,36,37,38, 39,40,41,42,43,44,45,46,47,48,49,50,51,5 2,53,54,5 5,56,57,58,59,60,61,62,63,64,65,66,67,68, 69,70,71, 72,73,74,75,76,77,78,79,80,81,82,83,84,8 5,86,87,88 ,89,90,91,92,93,94,95,96,97,98,99,100,10 1,102,103,104, 105,106	Village & Road near by Sy Nos. 1,2,3,4,5,6,7,8,9,10,11,12,13,1 4,15,16,17,18,19,20,21,22,23, 24,25,26,27,28,29,30,31,32,33 ,34,35,36,37,38,39,40,41,42,4 3,44,45,46,47,48,49,50,51,52, 53,54,55,56,57,58,59,60,61,62 ,63,64,65,66,67,68,69,70,71,7 2,73,74,75,76,77,78,79,80,81, 82,83,84,85,86,87,88,89,90,91 ,92,93,94,95,96,97,98,99,100, 101,102,103,104, 105, 106					150
28	ಸೆಲೆಬ್ರಿಟಿ ಗ್ರಾಂಡ್‌ಲ್ಯಾಟ್ ಅನೆಕ್ಸ್ ಬಡಾವೆ	Celebrity Grand Annex Layout	18000				
29	ಸೆಲೆಬ್ರಿಟಿ ಗೆಲಾಕ್ಸಿ ಬಡಾವೆ	Celebrity Gyalaxy Layout	18000				

30	ಸೆಲೆಬ್ರಿಟಿ ಪ್ರೈಮ್ ಬಡಾವನೆ	Celebrity Prime Layout	18000				
31	ಕಾಮಕ್ಷಿ ಬಡಾವನೆ	Kamakshi Layout	18000				
32	ಸೆಲೆಬ್ರಿಟಿ ಗೋಲ್ಡನ್ ಟ್ರಿಷರ್	Celebrity Golden Treasure Layout	18000				
33	ಸೆಲೆಬ್ರಿಟಿ ಲೇಕ್ ವ್ಯಾ	Celebrity Lake View Layout	18000				
34	ಮಧುಮಿತ್ರ ಬಡಾವನೆ, ಫೇಸ್ 1 ಮತ್ತು 2	Madhumithra Layout, Phase 1 and 2	18000				
35	ಕ್ಷೇತ್ರಾರ್ಥಿಕ ಪ್ರದೇಶ	Industrial Area	19300				
	ವಾರ್ಡ್ ನಂ. 5 ಯೆಲ್ಲಾಮ್ಮಾ ದೇವಸ್ಥಾನ ವಾರ್ಡ್	<b>Ward No.5 Yellamma Temple Ward</b>					
36	ಜಿಗಣಿ	Jigani	24000	23800			150
37	ಮಧುಮಿತ್ರ ಬಡಾವನೆ ಫೇಸ್ 1 ಮತ್ತು 2	Madhumithra Layout Phase 1 and 2	25300				
38	ಬಾಲಜಿ ಬಡಾವನೆ	Balaji Layout,	25300				
39	ಸಿಂಹಪುರಿ ಬಡಾವನೆ	Simhapuri Layout	25300				
40	ಪಾಟಲಪ್ಪ ಬಡಾವನೆ	Patalamma Layout	25300				
41	ವಕೀಲ್ ಟೋನ್	Vakil Layout	25300				
42	ಜಿಗಣಿ ಕ್ಷೇತ್ರಾರ್ಥಿಕ ಪ್ರದೇಶ	Jigani Industrial Area	25300				
43	ಥೀಮ್ ಪಾರ್ಕ್ ಅಪಾರ್ಟ್‌ಮೆಂಟ್	Theem park				59000	
44	ಅಶ್ರಯ ಅಪಾರ್ಟ್‌ಮೆಂಟ್	Ashraya Apartment				35600	
45	ಹೀರಾ ಅಪಾರ್ಟ್‌ಮೆಂಟ್	Heera Apartment				35600	
46	ವಿವೇಕ ಅಶ್ರಯ ಬಡಾವನೆ	Viveka Ashrama Layout	21000				
47	ಸೆಲೆಬ್ರಿಟಿ ಪ್ರೈಮ್ ಸಿಟಿ ಬಡಾವನೆ	Celebrity Prime City Layout	21000				
48	ಸೆಲೆಬ್ರಿಟಿ ಗ್ಯಾಲಕ್ಸಿ	Celebrity Galaxy Layout	21000				
49	ಗ್ರಾಂಡ್ ಐಕನ್ ಬಡಾವನೆ	Grand Icon layout	21000				
50	ಆನ್‌ಕಲ್ ಬೆಂಚ್‌ಎರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೇ #A.15,16,17,18,19,20,21,22,23,24 ,25,26,27,28,29,30,31,32,33,34,3 ,5,36,37,38,39,40,41,42,43,44,45, ,46,47,48,49,50,51,52,53,54,55,56 ,57,58,59,60,61,62,63,64,65,66,6	Adjacent Property abetting to Anekal Bangalore Main Road Survey Nos.15,16,17,18,19,20,21,22,2 ,3,24,25,26,27,28,29,30,31,32, ,33,34,35,36,37,38,39,40,41,42 ,43,44,45,46,47,48,49,50,51,5 ,2,53,54,55,56,57,58,59,60,61,					200

೦೮

	7, 142, 148, 132, 133, 160, 164, 168, 171, 183, 184, 185, 186, 158, 438, 437, 133, 157 TO 196	62, 63, 64, 65, 66, 67, 142, 148, 132, 133, 160, 164, 168, 171, 183, 184, 185, 186, 158, 438, 437, 133, 157 to 196				
51	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಹೊನ ಸಹಂತಿ ನಂ. 1, 2, 3, 4, 5, 6, 7, 8, 9, 10, 11, 12, 13, 14, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 114, 115, 116, 118, 119, 120, 121, 123, 124, 125, 126, 127, 128, 129, 130, 131, 135, 136, 137, 138, 139, 140, 141, 143, 144, 145, 146, 147, 148, 150, 151, 153, 154, 155, 156,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 68, 69, 88, 89, 90, 91, 92, 93, 94, 95, 96, 97 , 98, 99, 100 , 101, 102, 103, 104, 105, 106, 107 , 108, 109, 11 10, 111, 112, 114, 115, 116, 118, 119, 120, 121 1, 123, 124, 125, 126, 127, 128, 129, 130, 131, 135, 136, 137, 138, 139, 140, 141, 143, 144, 145, 146, 147, 148, 150, 151, 153, 154, 155, 156,				180
	ವಾಡೆ ನಂ. 6 ಎ.ಪಿ.ಸಿ. ಸರ್ಕಾರ್ ವಾಡೆ	<b>Ward No.6 A.P.C.Circle Ward</b>				
52	ಜಿಗಣ ಮುಖ್ಯರಸ್ತೇ (ವಾಡೆಜ್ಞ)	Jigani Main Road, (Commercial)	32200	32200		
53	ಪಟಲಪುಬಡಾವಡೆ (ಎಸ್ ಮುನಿಯಪ್ಪ)	Patalamma Layout ( S.Muniyappa)		15200		
54	ಜೀ ಅರ್ ಬಸವರಾಜ್ ಬಡಾವಡೆ	J.R. Basavaraj Layout		15200		
55	ಚಿಕ್ಕ ಮುನಿರೆಡ್ಡಿ ಬಡಾವಡೆ	Chikkamunireddy Layout		15200		
56	ಕೆ.ಪ.ಎ.ಡಿ.ಬಿ. ಕಾರ್ಬಾನೆಗಳು (ಜಿಗಣ ಚೊಂಡುಸಂಪೂರ್ಣ ಲಿಂಕ್ ರಸ್ತೆ)	K I A D B Industries (Jigani Bommasandra Link Road)	27000	15300		
57	ವಿ ಮುನಿಶಾಮಿ ಬಡಾವಡೆ	V.Munishamy Layout		15300		
58	ಹೀರಾ ಅವಾರ್ಟ್ ಹೆಲ್ಟ್ಸ್	Heera Apartment			38000	
59	ವಿ ಮುನಿಶಾಮಿರೆಡ್ಡಿ ಬಡಾವಡೆ	A.Munishami Reddy Layout		15300		
60	ಯರ್ಪ್ಪ ಬಡಾವಡೆ	Yarappa Layout		15300		

61	ಮಾಡಾಪಟ್ಟಣ ಗಡಿ	Madapatana Border		15300			
	ವಾಡೆ ನಂ. 7 ಪೋಲೀಸ್ ಸ್ಟೇಷನ್ ವಾಡೆ	<b>Ward No. 7 Police Station Ward</b>					
62	ಜಿಗಣಿ ಮುಖ್ಯರಸ್ತೆ, (ವಾಡೆಜ್ಜು)	Jigani Main Road, (Commercial)	34000	34000			
63	ವಿನಾಯಕ ನಗರದ ಮುಖ್ಯ ರಸ್ತೆ ಬಲಬಾಗದ ದೊಡ್ಡ ನರಸಿಂಹರೆಡ್ಡಿ ಲೇಟೆಟ್	Vinayaka Nagar Main Road, Right Side Dodda Narasimha Reddy Layout		14200			
64	ಚಿಕ್ಕ ನರಸಿಂಹ ರೆಡ್ಡಿ ಲೇಟೆಟ್	Chikkanarasimha Reddy Layout		14200			
65	ಮಾಲುರು ಬೈಯಣ್ಣ ಲೇಟೆಟ್	Maluru Byanna Layout		14200			
66	ಅಂಜನಪ್ಪ ಲೇಟೆಟ್	Anjinappa Layout		14200			
67	ಶ್ರೀಕಂಠರೆಡ್ಡಿ ಲೇಟೆಟ್	Srikanta Reddy Layout		14200			
68	ಎಂ ನಾರಾಯಣ ರೆಡ್ಡಿ ಲೇಟೆಟ್	M.Narayana Reddy Layout		14200			
69	ಅಶ್ವಥರೆಡ್ಡಿ ಬಡಾವಡೆ	Ashwath Reddy Layout		14200			
	ವಾಡೆ ನಂ. 8 ವಿನಾಯಕ ನಗರ ವಾಡೆ	<b>Ward No. 8 Vinayaka Nagar Ward</b>					
70	ಜಿಗಣಿ ಮುಖ್ಯರಸ್ತೆ, (ವಾಡೆಜ್ಜು)	Jigani Main Road, (Commercial)	34000	34000			
71	ಮದ್ದರಮ್ಮ ದೇವಸ್ಥಾನ ಮತ್ತು ವಿನಾಯಕ ನಗರ	Madduramma Temple & Vinayaka Nagar		14000			
72	ಬೆನ್ನಾಂ ಕಳ್ಳೆರಿಯಿಂದ ಜಿಗಣಿ ಮುಖ್ಯ ರಸ್ತೆ ಹಾಗೂ ವಿನಾಯಕ ನಗರ ರಸ್ತೆ ವಡ್ಭಾಗ	BESCOM Office, Jigani Main Road,& Vinayaka Road Left Side		14000			
73	ವಿನಾಯಕ ನಗರದ ಸೀತಾರಾಮಯ್ಯ ಮನೆ & ಕೆರೆ ಹೋಡಿ ರಸ್ತೆವರೆಗೆ	Vinayaka Nagar Seetharamaiah House & Kere Kodi Road		14000			
	ವಾಡೆ ನಂ. 9 ಗಂಗಾಮ್ಮ ದೇವಸ್ಥಾನ ವಾಡೆ	<b>Ward No.9 Gangamma Temple Ward</b>					
74	ಜಿಗಣಿ ಮುಖ್ಯರಸ್ತೆ, (ವಾಡೆಜ್ಜು)	Jigani Main Road, (Commercial)	32200	32200			
75	ಸೂರಪ್ಪ ಮನೆಯಿಂದ ಶಾಂಬಮುಂತ್ರಿ ಮನೆವರೆಗೆ	Surappa House, Shamba Murthy House		14200			

76	ನಂಗಪ್ಪು ದೇವಸ್ಥಾನ ಮತ್ತು ಕೊರಚರ ಬೀದಿಯಿಂದ ಮದ್ದಾರಪ್ಪು ದೇವಸ್ಥಾನದ ಪರೆಗೆ	Gangamma Temple & Koracha Beedi Madduramma Temple		14200			
	ವಾಡೆ ನಂ. 10 ಧರ್ಮರಾಯಸ್ವಾಮಿ ದೇವಸ್ಥಾನ ವಾಡೆ	<b>Ward No. 10 Dharmarayaswamy Temple Ward</b>					
77	ಜಿಗಣಿ ಮುಖ್ಯರಸ್ತೆ, (ವಾಳಿಜ್ಞ)	Jigani Main Road, (Commercial)	32200	32200			
78	ಅಂಗಡಿ ಮುನಿವೆಂಕಟಪರೆಡ್ಡಿ ಮನೆಗಳಿಂದ ತಿಗಳರ ಬೀದಿ,	Angadi Munivenkatareddy House, Thigagala Beedi		14200			
79	ಕೆರೆ ಕಟ್ಟಿ ಮೇಲೆ ಮನೆಗಳು	Kere Katte Houses		14200			
80	ತಿಗಳರ ಹೋಟಗಳು	Thigalara Thota		14200			
81	ಧರ್ಮರಾಯಸ್ವಾಮಿ ದೇವಸ್ಥಾನ ರಸ್ತೆ ಎಡಭಾಗ	Dharmarayaswamy Temple Road Left Side		14200			
82	ಗಿತ್ತಳ್ಳ ಮನೆಪರೆಗೆ	Geethanna's House		14200			
	ವಾಡೆ ನಂ. 11 ಸೋಮೇಶ್ವರ ದೇವಸ್ಥಾನ ವಾಡೆ	<b>Ward No. 11 Someshwara Temple Ward</b>					
83	ಜಿಗಣಿ ಮುಖ್ಯರಸ್ತೆ, (ವಾಳಿಜ್ಞ)	Jigani Main Road, (Commercial)	32200	32200			
84	ಹೋಸ್ಟ್ ಮಾಸ್ಟರ್ ರಾಮಣನ ಮನೆಯಿಂದ ಈಶ್ವರ ಮೂರ್ತಿ ಮನೆ	Post Master Ramanna, Eshwaa Murthy's House		14200			
85	ಕೆರೆ ಹತ್ತಿರದ ಲೇಟ್ ಸದಾಶಿವಪರೆಡ್ಡಿ ಮನೆ	Near to Kere and Late Sadashiva Reddy House		14200			
86	ಅಜ್ಞರೆಡ್ಡಿ ಮನೆ	Ajjareddy House		14200			
87	ಈಶ್ವರ ದೇವಸ್ಥಾನ ರಸ್ತೆ	Eshwara Temple Road		14200			
88	ಮರಾರಿ ದಜೆ ಮನೆಗಳು	Marati Darjin House		14200			
89	ಪ್ರೇ ರಾಜಪ್ಪ ನವರ ಮನೆ	Y.Rajappa House		14200			
90	ಆಂಜನೇಯಸ್ವಾಮಿ ದೇವಸ್ಥಾನ	Anjineyaswamy Temple		14200			
91	ಪಿಲಾರೆಡ್ಡಿ ಮನೆ	Pilla Reddy House		14200			
92	ಜೋಗರೆಡ್ಡಿ ಮುನಿಸ್ವಾಮಿ ರೆಡ್ಡಿ ಮನೆಗಳು	Jogareddi Muniswamy Reddy House		14200			
93	ಜಿ ಕೆ ನಾರಾಯಣ ಮನೆ	G.K.Narayan House		14200			
94	ರಾಜಣ ನವರ ಮನೆಗಳು	Rajanna's House		14200			

95	ನೊಲ್ಲರ ಮನೆಗಳು ಸೇರಿ ಬೆಂಗಳೂರು ಅನೇಕಲ್ಲೋ ಮುಖ್ಯ ರಸ್ತೆ ಎಡಭಾಗ	Gollara House, Bangalore Anekal Main Road, Left Side		15000			
	ವಾಡೆ ನಂ 12 ನಿತ್ಯಾನಂದಸ್ವಾಮಿ ಪ್ರೈಥಮಾಲೆ ವಾಡೆ	<b>Ward No. 12</b> <b>Nithyanandaswamy High School Ward</b>					
96	ಜಿಗಣಿ ಮುಖ್ಯರಸ್ತೆ, (ವಾಟಿಜ್ಞ)	Jigani Main Road, (Commercial)	32200	32200			
97	ಅನಂದ್ ಮನೆ ರಸ್ತೆ ಎಡ ಮತ್ತು ಬಲ ಭಾಗ ಸೇರಿ	Anand House Road Left & Right Side		14000			
98	ಆಂಜನಿ ಮನೆ	Anjini House		14000			
99	ಪುಟ್ಟಪೆಂಕಟಸ್ವಾಮಿ ಮನೆಗಳು ಸೇರಿ ನಿತ್ಯಾನಂದಸ್ವಾಮಿ ಪ್ರೈಥಮಾಲೆ ಯಿಂದ ಅನೇಕಲ್ಲೋ ಮುಖ್ಯರಸ್ತೆ ಎಡಭಾಗದ ಸರ್ಕಾರಿ ಹಾರ್ಟಲಾಲೆ	Puttavenkataswamy House, Nithyananadaswamy High School, Anekal main Road, Left Side, Govt, School		15000			
100	ಗುಂಡಪ್ಪ ಮನೆಯಿಂದ ಸರ್ಕಾರಿ ಬಾಲಕರ ಹಾಸ್ಟಲ್ ವರೆಗೆ	Gundappa House & Govt. Boys Hostel		14200			
	ವಾಡೆ ನಂ. 13 ಏಳುಮಂಬಿಯ್ಯ ದೇವಸ್ಥಾನ ವಾಡೆ	<b>Ward No. 13</b> <b>Yelumandamma Temple Ward</b>					
101	ಜಿಗಣಿ ಮುಖ್ಯರಸ್ತೆ ಡಬಲ್ ರೋಡ್ ರೋಡ್ (ವಾಟಿಜ್ಞ)	Jigani Main Road, Double Road (Commercial)	24000	24000			
102	ಚಿಕ್ಕನಾಗಪ್ಪ ರೆಡ್ಡಿ ಮನೆಯಿಂದ ಚಿಕ್ಕಬ್ಬಿಯ್ಯ ಬಡಾವಡೆ	Chikkanagappa Reddy House, Chikka Abbaiah Laout		14200			
103	ಸೂಲಿಗೆರೆ ತಿಮ್ಮಾರೆಡ್ಡಿ ಬಡಾವಡೆ	Suligere Thimma Reddy Layout		16000			
104	ಸೋಳ್ಳೆಪುರ	Sollepura		14000			
105	ರಾಜೀವ್ ಗಾಂಧಿ ನಗರದ ಅನಂದ್ ಮನೆ ಹಿಂಭಾಗದ ರಸ್ತೆ	Rajeev Gandhi Nagar, Anand House Behind Road		14000			
	ವಾಡೆ ನಂ. 14 ಎ.ಕೆ.ಎನ್.ಆಸ್ಪತ್ತಿ ವಾಡೆ	<b>Ward No.14</b> <b>A.K.N.Hospital</b>					
106	ಕಲ್ಲುಭಾಳು ರಸ್ತೆಯ ಎಡಭಾಗದ ಸತೀಶ್ ರವರ ಮನೆಯಿಂದ ನಾಗರಾಜು (ಅಣ್ಣಿಯ್ಯಪ್ಪ) ಮನೆ	Kallubalu Road Left Side, Sathish House, Nagaraju (Annayappa) House		15000			
107	ವಾಸುದೇವಯ್ಯ ಮನೆ	Vasudevaiah House		17000			

108	ವ.ಕೆ.ನ್‌ ಅಪ್ಪತ್ತಿ ಡೇವರ್ ನಾರಾಯಣರೆಡ್ಡಿ ಮನೆ	A.K.N.Hospital Driver & Narayana Reddy House		17000			
109	ಅಣ್ಣಯ್ಯರೆಡ್ಡಿ ಮನೆ	Annayya Reddy House Road		17000			
110	ಶಿವರಾಮರೆಡ್ಡಿ ಜಾಗ	Shivarama Reddy House		14000			
111	ಕೆ.ಎ.ಡಿ.ಬಿ. ರಿಂಗ್ ರಸ್ಟೇಯಲ್ ಗೊಮ್ಮೆಟೀಫ್ಲೆರ್ ಕಾರ್ಬಾನೆ	KIADB Ring Road, Gomateshwara Factory Road		16000			
112	ಹೆಚ್ ಮಂಜನಹಳ್ಳಿ	H.Manchanahalli		14200			
113	ವಕೀಲ್ ಲೇಟೆಟ್	Vakil Layout	26000	20000			
114	ಬುಕ್ಕಸಾಗರದ ಗಡಿವರೆಗೆ	Bukkasagara Border		14000			
115	ಕೃಗಾರಿಕ ಪ್ರದೇಶ ಮುಖ್ಯರಸ್ತೆ, (ವಾಣಿಜ್ಯ)	Industrial Area Main Road, (Commercial)	36000	36000			
	ವಾಡೆ ನಂ. 15 ಕಲ್ಲುಭಾಳು ಮುಖ್ಯ ರಸ್ತೆಯ ವಾಡೆ	<b>Ward No. 15 Kallubalu Main Road Ward</b>					
116	ಕಲ್ಲುಭಾಳು ರಸ್ತೆಯ ಎಡಭಾಗದ ಕೆ. ಕೆ. ರೆಡ್ಡಿ ಮನೆಗಳು	Kallubalu Road Left Side, K.K.Reddy House		16000			
117	ಗೀತಮ್ಮ ಮನೆಗಳು	Geethamma's House Road		16000			
118	ಬಿ.ನ್‌.ಬಿ ಮತ್ತು ವಿ.ವಿ. ಮಾಸ್ತರ್, ಬೋಡಪ್ಪ ಮಂಜುನಾಥ್, ಕೆ.ಎ.ಡಿ.ಬಿ ಕೃಷ್ಣರೆಡ್ಡಿ ಮನೆ	B.N.B & V.V.Master Bodappa, Manjunath, KIADB Krishna Reddy House Road		16000			
119	ಗೊಲ್ಲರ ಲೇಟೆಟ್	Gollara Layout		14000			
120	ಡಿ. ಸಿ. ಲೇಟೆಟ್	D .C.Layout		16000			
121	ಪ್ರಭಾಕರ ರೆಡ್ಡಿ ಅಪಾರ್ಟ್‌ಮೆಂಟ್ (ಥೈಮ್ ಪಾರ್ಕ್)	Prabhakar Reddy Apartment (Thyme Park)				58000	
122	2ನೇ ಹಂತದ ಕೃಗಾರಿಕ ಪ್ರದೇಶ ಕಾರ್ಬಾನೆಗಳನ್ನೊಳಗೊಂಡಂತೆ	2nd Stage KIADB Industrial Area		21000			
123	ವಡೇರ ಮಂಜನಹಳ್ಳಿ ಗಡಿವರೆಗೆ	Vadermanchanahalli Border	14200	14200			
124	ಕೃಗಾರಿಕ ಪ್ರದೇಶ ಮುಖ್ಯರಸ್ತೆ, (ವಾಣಿಜ್ಯ)	Industrial Area Main Road, (Commercial)	32000	32000			
	ವಾಡೆ ನಂ. 16 ವರದರಾಯಸ್ವಾಮಿ ದೇವಸ್ಥಾನ ವಾಡೆ	<b>Ward No.16 Varadarayawamy Temple Ward</b>					
125	ಪಶು ಅಪ್ಪತ್ತಿ ಯಿಂದ ಪ್ರಕಲ್ಪಾದರೆಡ್ಡಿ ಮನೆ	Vetarnity Hospita to Prahalada Reddyhouse Road		14200			

೧೯

126	ಸಿದ್ದಾರೆಡ್ಡಿ ಘನೆ	Sidda Reddy House		15000			
127	ಮಸ್ಜಿದ್ ಹಿಂಭಾಗ	Masjid Behind		14000			
128	ಗೌಸ್ ಖಾನ್ ಬಡಾವಣೆ	Gouse Khan Layout		14000			
129	ಎ.ಡಿ. ಕಾಲೋನಿ	A.D.Coloony		14000			
130	ಡೆಲ್‌ಫಿ ಬಡಾವಣೆ	Delphi Layout		14000			
131	ಯಾಮಣಿನ ಮನೆ ಕಲ್ಲುಬಾಳು ರಸ್ತೆ ಕ್ರಾಸ್ ವರ್ಗೆ	Yamanna House, Kallubalu Road		14000			
132	ಜಿಗಣಿ ಮುಖ್ಯರಸ್ತೆ (ವಾಣಿಜ್ಯ)	Jigani Main Road (Commercial)	32200	32200			
	<b>ವಾಡ್ ನಂ. 17 ಹಾಲೀನ ಡ್ರಿ ವಾಡ್</b>	<b>Ward No.17 Milk Dairy Ward</b>					
133	ಎನ್ ಎಲ್ ಎನ್ ರಸ್ತೆ ಎಡಭಾಗದ ಶಿವಾನಂದಪ್ಪನವರ ಜಾಗ	S L N Road Left Side , Shivanandappa		18000			
134	ಸೋಸೈಟಿ ನಾಗರಾಚುರವರ ಮನೆ	Society Nagaraju House		14200			
135	ಮಿಲೆನಿಯಂ ಬೇಕರಿ	Milenium Bekary Road		14200			
136	ಯ್ಯೆ ರಾಜಪ್ಪ ನವರ ಬಿಲ್ಡಿಂಗ್	Y.Rajappa Building		14200			
137	ನರಸಿಂಹರೆಡ್ಡಿ ಮನೆ	Narasimha Reddy House		14200			
138	ನಾಗರೆಡ್ಡಿ, ಪ್ರಸಾದರೆಡ್ಡಿ, ಸತೀಶ್ ರೆಡ್ಡಿ ಮನೆಗಳು	Nagaraja Reddy, Prasada Reddy, Sathish Reddy House		14200			
139	ತಿಗಳರ ರುದ್ರಪ್ಪ ಮನೆ	Thigalara Rudrappa House		14200			
140	ಬೆಸ್ತರ ಬೇದಿ	Bestara Beedi		14200			
141	ಡೆರಿ ಹಿಂಭಾಗ	Dairy Behind		14200			
142	ಲಿಂಗಾಯತರ ಬೇದಿ	Lingayathra Beedi		18000			
143	ಶಿವಾನಂದಪ್ಪ ನವರ ಮನೆಯಿಂದ ದೊಡ್ಡಮುನೆರೆಡ್ಡಿ ಮನೆ	Shivanandappa House, Doddamunireddy House		18000			
144	ಲೇಟ್ ಡಾ. ಚನ್ನಬಸಪ್ಪ ಮನೆವರೆಗೆ	Late Dr.Channabasappa's house		13000			
145	ಜಿಗಣಿ ಮುಖ್ಯರಸ್ತೆ (ವಾಣಿಜ್ಯ)	Jigani Main Road (Commercial)	32000	32000			
	<b>ವಾಡ್ ನಂ. 18 ಕೆಂಬತ್ತಿಕೆರೆ ವಾಡ್</b>	<b>Ward No. 18 Kembathikere Ward</b>					
146	ಬಿ. ಎಂ.ಟಿ.ಸಿ. ಡಿಪೋ ಕ್ವಾರ್ಟ್ಸನ್‌ನಿಂದ ಪ್ಲಾಟಂಬ ಕಾವೇರಿ ಕಾಲ್ಯಾನೆ ವೆಂಕಟರಮಣಪ್ಪ ಮನೆವರೆಗೆ	B.M.T.C. Depo Qtrs. To Kaveri Factroy Venkataramanappa		19000			

147	ಹಂಟ್ಲುರೆಡ್ಡಿ ಲೇಟ್‌ಟ್‌ಟ್‌	Kuntlureddy Layout		16500			
148	ಜೋಗಿ ರೆಡ್ಡಿ ಲೇಟ್‌ಟ್‌ಟ್‌	Jogi Reddy Layout		16500			
149	ಜಗನ್ನಾಥ್ ರೆಡ್ಡಿ ಲೇಟ್‌ಟ್‌ಟ್‌	Jagannath Reddy Layout		16500			
150	ವಿಷ್ವನಾಥರೆಡ್ಡಿ ಮನೆ	Vishwanatha Reddy House		16500			
151	ಮಾಸ್ತರ್ ರಾಜಾರೆಡ್ಡಿ ಮನೆ	Mater Raja Reddy House		16500			
152	ಮದರೆ ತೇರೆಸಾ ಶಾಲೆ	Madarn Tereja School		16500			
153	ಪ್ರಸಾದ್ ರವರ ಜಮೀನಿನ ಪರೆಗೆ	Prasad Land		16500			
154	ಕ್ರೊಡಿಕ ಪ್ರದೇಶ ಮುಖ್ಯರಸ್ತೆ, (ವಾಣಿಜ್)	Industrial Area Main Road, (Commercial)	34000	34000			
	ವಾಡೆ ನಂ. 19 ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ವಾಡೆ	<b>Ward No.19 Lakshminarasimhaswamy Ward</b>					
155	ಜವಳಿ ಮನಿಸ್ವಾಮಪ್ಪನವರ ಕಾಂಪೌಂಡ್‌ನಿಂದ	Javali Muniswamappa Compound		17500			
156	ಮಾಡಪ್ಪ ಬಡಾವಣೆ	Madappa Layout		17500			
157	ರಾಜಪ್ಪ ಬಡಾವಣೆ	Rajappa Layout		17500			
158	ಪಟಾಲಮೃಭಡಾವಣೆ (ಪ್ಯಾ ರಾಜಪ್ಪ)	Patalamma Layout ( Y.Rajappa)		17500			
159	ಒಬರೆಡ್ಡಿ, ಮುನಿರೆಡ್ಡಿ, ನರಸಿಂಹ ರೆಡ್ಡಿ, ಅನಂದ್, ಚೈಯಣಿ ನವರ ಮನೆ, ಸಂಪಂಗಿ ರಾಜಪ್ಪ ನವರ ಮನೆ,	Oba Reddy, Munireddy, Narasimha Reddy, Anand Byanna, Sampangirajappa's House		14500			
160	ಪ್ಯಾ ಕೆ ಅನ್ನಪ್ಪೆ, ಕೆ.ಪಿ.ಆರ್.ಡಿ.ಬಿ ಕಾಬಾಂನೆಗಳು ನೇರಿದಂತೆ ಪಡೆರ ಮುಂಹಂತಳ್ಳಿ ಗಡಿಪರೆಗೆ	Y.K.Hospital, KIADB to Vadermanchanahalli Border		22000			
161	ಕ್ರೊಡಿಕ ಪ್ರದೇಶ ಮುಖ್ಯರಸ್ತೆ, (ವಾಣಿಜ್)	Industrial Area Main Road, (Commercial)	32000				
	ವಾಡೆ ನಂ. 20 ಶಂಬುಲಿಯೆಶ್ವರ ದೇವಸ್ಥಾನ ವಾಡೆ	<b>Ward No.20 Shamublingeshwara Temple Ward</b>					
162	ಜಿಗಣಿ ಗ್ರಾಮದ ಜೀ ವಿ ನಾಗರಾಜ್ ಮನೆಯಿಂದ ಅಂಬೆಡ್ಕರ್ ಕಾಲೋನಿ	Jigani Villlage J.V.Nagaraj House, Ambedkar Colony,		14000			
163	ಚಿಕ್ಕ ಹೆಂಕಟಪ್ಪ ಮನೆ	Chikkavenkatappa House		14000			

೧೬೫

164	ಶಂಖಲಿಂಗೇಶ್ವರ ದೇವಸ್ಥಾನ, ಕರಗದಮ್ಮ ದೇವಸ್ಥಾನ, ಮಾಡಪ್ಪನವರ ಅಂಗಡಿ	Shambulingeshwara Temple, Karagadamma Temple, Madappa Shops		14000			
165	ಎನ್ ಎಲ್ ಎನ್ ರಸ್ತೆ ಎಡಭಾಗದ ಮನೆಗಳು, ಜಿ. ಸಿ. ಕಿ ರವರ ಮನೆ, ಜವಳಿ ಮುನಿಶಾಮಿರೆಡ್ಡಿ ರವರ ಕಾಂಪೌಂಡ್ ವರೆಗೆ	S L N Road Left Side House, J C K. House Javali Munishami Reddy Compound		16000			
166	ಜಿಗಣಿ ಮುಖ್ಯರಸ್ತೆ (ವಾಣಿಜ್ಯ)	Jigani Main Road (Commercial)	32000	32000			
	ವಾಡೆ ನಂ. 21 ಶಿವಾ ನಗರ	<b>Ward No.21 Shiva Nagar</b>					
167	ಜಿಗಣಿ ಗ್ರಾಮ ಸಂತೇ ಬೀಡಿ, ಬೇಕರಿ ರಾಜಜ್ಞನವರ ಬಿಲ್ಲಿಂಗ್‌ನಿಂದ ಮಹಡೆವಪ್ಪ ಮನೆ, ಸಾಮಿಲ್, ಶಿವನಗರದ ಅಂಗಡಿ ರಾಜಜ್ಞಿ ಮನೆ	Jigani Santhe Beedi, Bekary Rajanna Building to Mahadevappa House, Samil, Shivanagar, Angadi Rajanna House		19000			
168	ವೆಂಕಟೇಶ್ ಮನೆ, ತಾರಾ ಸೇಟ್‌ ಮನೆ, ನಾಗಾಚಾರಿ ಮನೆ, ಜಯಮ್ಮ ಮನೆ, ನಾಗೇಶ್ ಮನೆ	Venkatesh, Tara Setu House, Nagachari, Jayamma, Nagesh House		15000			
169	ಹೈರೋಮೋಂಡ ಶೋರೂಂ, ಅರ್ಜುನ್ ಟಿಕ್ಸ್ಟ್ರೀಲ್ ಅಂಗಡಿವರೆಗೆ	Hero Honda Show Room, Arjun Textile Shops		19000			
170	ಜಿಗಣಿ ಮುಖ್ಯರಸ್ತೆ (ವಾಣಿಜ್ಯ)	Jigani Main Road (Commercial)	32000	32000			
	ವಾಡೆ ನಂ. 22 ಸಂತೇಬೀಡಿ ವಾಡೆ	<b>Ward No. 22 Santhe Beedi Ward</b>					
171	ಜಿಗಣಿ ಗ್ರಾಮದ ಲಾಯರ್ ಅನಂದ್ ಮನೆಲ್ಯಿಂದ	Jigani Villlage Layar Anand House	19000				
172	ಪಟ್ಟಾಲಮ್ಮ ದೇವಸ್ಥಾನ ಅರ್ಚಕರ ಮನೆ, ಅಯ್ಯಭಸ್ತಸ್ವಮಿ ದೇವಸ್ಥಾನ, ಪಂಚಾಯಿತಿ ಕಛೇರಿ,	Patalamma Temple Archakara House, Ayyappaswamy Temple, Panchayathi Office		19000			
173	ರಾಜಪ್ಪ ಲೇಖಿಟ್	Rajappa Layout		14000			
174	ಸಂತೇಬೀಡಿ	Santhebeedi		14000			
175	ವೆಂಕಟರಾಮಪ್ಪ ಮನೆ, ಶ್ರೀನಿವಾಸ್ ಮನೆ, ಕೆಶೋರ್ ಲೇಖಿಟ್, ನವೋದಯ ಟೆಕ್ನೋ ಶಾಲೆ	Venkataramapps House, Srinivas House, Kishore Layout, Navodaya Techno School		14000			

176	ಸಂತೆ ಬೀದಿ ಬೆಕರಿ ರಾಜಣ್ಣ ನವರ ಬಿಲ್ಡಿಂಗ್ ವರೆಗೆ	Santhebeedi, Bekary Rajanna Building		19000			
177	ಜಿಗಣಿ ಮುಖ್ಯರಸ್ತೆ (ವಾಣಿಜ್ಯ)	Jigani Main Road (Commercial)	32000	32000			
	ವಾಡ್ ನಂ. 23 ಜನತಾ ಕಾಲೋನಿ ವಾಡ್	<b>Ward No.23 Janatha Clony Ward</b>					
178	ಮೂದಾಪಟ್ಟಣ ಗಡಿಯಿಂದ ಕೆ.ಇ.ಬಿ. ಕ್ಯಾಟರ್ಸ್, ಕೆ.ಎ.ಬಿ.ಡಿ.ಬಿ ಕಾರ್ಬಾನ್‌ಸೆಗಳು, ವಡ್ಡರಪಾಳ್ಯ ಗಡಿ	Madapatana Border, K.E.B Qtrs., KIADB Factory, Vaddarapalya Border		19000			
179	ಜನತಾ ಕಲೋನಿ, ಉಮೇಶ ಲೇಟೆರ್ಸ್, ಇಟಿನಾ ನಗರ, ಸಾಬುಸಾಬಿ ಮನೆವರೆಗೆ	Janatha Colony, Umesh Layut, Itina Nagar, Sabu Sabi House		14000			
180	ಕ್ರೊಡಿಕ ಪ್ರದೇಶ ಮುಖ್ಯರಸ್ತೆ (ವಾಣಿಜ್ಯ)	Industrial Area Main Road, (Commercial)	32000	32000			
	ತಿರುಪಾಳ್ಯ ನಗರಸಭೆ ವಾಡ್‌ಗಳು	<b>Thirupalya CMC Wards</b>					
181	ವಾಡ್ ನಂ.7, ಮುನೇಶ್ವರ ದೇವಸಥಾನದ ವಾಡ್ ನೂಡರ ತೊಟೆ ಲೇಟೆರ್ಸ್, ದೊಡ್ಡನರಸವ್ವ ರೆಡ್ಡಿ ಲೇಟೆರ್ಸ್, ಅಶ್ವಥಸಾರಾಯಣ ರೆಡ್ಡಿ ಲೇಟೆರ್ಸ್, ಸರ್ವೇ ನಂ.22,23,24,25,26,27,28,29,30/1 ರಿಂದ 30/7, 31,32,33,34,35,36,37,38	Ward No. 7 Muneshwara Temple Ward - Gowdara Thota Layout, Doddanarasappa Reddy Layout, Ashwathanarayana Reddy Layout, Sy No.22,23,24,25,26,27,28,29, 30/1 to 30/7, 31,32,33,34,35,36,37,38	22000				
182	ವಾಡ್ ನಂ.8, ವೆಂಕಟೇಶ್ವರ ದೇವಸಥಾನದ ವಾಡ್ ಸರ್ವೇ ನಂ.10ರ ಮನೆಗಳು, ಟಿ.ಎನ್.ಆರ್.ಲೇಟೆರ್ಸ್, ಮುನಿನಂಜಾರೆಡ್ಡಿ ಲೇಟೆರ್ಸ್, ಸರ್ವೇ ನಂ.10/1, 21,22, 20,18,17,16,	Ward No. 8, Venkateshwara Temple Ward - Houseses of Sy.No.10, T.N.R. Layout, Muninanjareddy Layout, Sy No.10/1, 21,22, 20,18,17,16.	22000				
183	ವಾಡ್ ನಂ.9, ಸರ್ಕಾರಿ ಅಸ್ಪತ್ತಿ ವಾಡ್ ಪಟ್ಟೆಲರ ಲೇಟೆರ್ಸ್, ಚೈರ್‌ಮೆನ್ ಕೃಷ್ಣಾರೆಡ್ಡಿ ಲೇಟೆರ್ಸ್, ಸರ್ವೇ ನಂ.10 ರ ಮನೆಗಳು, ಸರ್ವೇ ನಂ.6,7,8,9,10/2, 19	Ward No.9 - Government Hospital Ward - Patel Layout, Chairman Krishnareddy Layout, Sy No.8, 6,7,8,9,10/2, 19	22000				
184	ವಾಡ್ ನಂ.10, ಮದುರಾಮ್ ದೇವಸಥಾನದ ವಾಡ್ ಹರಿಜನ ಕಾಲೋನಿ, ನೂಡರ	Ward No. 10, Madduramma Temple Ward - Harijana	22000				

	ವಂತಾರ, ಕೃಷ್ಣರೆಡ್ಡಿ ಲೇಟ್‌ಹೋ, ಚಂದ್ರಾರೆಡ್ಡಿ ಲೇಟ್‌ಹೋ, ನಂಬೆನೆಂ.1,2,3,4,5	Colony, Gowadara Vataara, Krishnareddy Layout, Chandrareddy Layout, Sy.Nos.,1,2,3,4,5					
185	ವಾಡೆ ನಂ.11, ಹಳೇ ಗ್ರಾಮ ತಾಣ ನಂಬೆ ನಂ.11,12,13,14, 15	Ward No. 11, Old Gramatana Sy No.11,12,13,14,15	22000				
186	ವಾಡೆ ನಂ.12, ನಂಬೆನೆಂ.39, 40,41,42,43	Ward No. 12, Sy No.11,39, 40,41,42,43	22000				
187	ಗ್ರಾಮ ಮತ್ತು ರಸ್ತೆಗೆ ಹತ್ತಿರದ ನಂಬೆನೆಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43				150	
188	ಬೀರಪಣಹಳ್ಳಿ	Byarappanahalli		7000		72	
189	ಗ್ರಾಮ ಮತ್ತು ರಸ್ತೆಗೆ ಹತ್ತಿರದ ನಂಬೆನೆಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24				90	
190	ಬನ್ನೇರುಫಾಟ್	Bannerghatta		12000		130	
191	ಒಂದರಿಚಿಭಿಜಿಟೆಂ ಕಡಿತರಿಚಿಟಿಂದಿ ಜೆಫ್ಬಿಜಿಂಎಲ್‌ಪಿರ್ ಇತಿ ಒಂಟಿಜಿಜಾಬಿಟ್ ರಿಚೆಟೆರಿಚಿಟರಿಡಿಜ್ ಒಚ್ಚಿಟ್ ವಿರಚಿಜ್ ಖಾತಾದಿತಜಿಂದಿ ಓತಿ.38,39,40,41,42,43,44,45,63, 64,65, 66, 67,69,72, 74,75, 76,77,80, 81, 82,83,84,88,90,91,92,93,227,2 28,225,226, 227,229, ಒತಿ.38,39,40,41,42,43,44, 45,63,64,65,66,67,69,72,74,75, 76,77,80, 81, 82,83,84,88,90,91,92,93,227,2 28,225,226, 227,229, 53, 24, 23, 252	Adjacent Property abetting to Anekal Bangalore Main Road Survey No: 38,39,40,41,42,43,44, 45,63,64,65,66,67,69,72,74,75, 76,77,80, 81, 82,83,84,88,90,91,92,93,227,2 28,225,226, 227,229,				210	
192	ಗ್ರಾಮ ಮತ್ತು ರಸ್ತೆಗೆ ಹತ್ತಿರದ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 26, 27, 28, 30, 31,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16,17, 18, 19, 20, 21, 22, 26, 27, 28, 30, 31,32, 33, 34, 35, 36, 37,					134

೧೯

	32, 33, 34, 35, 36, 37, 46, 47, 48, 49, 50, 51, 52, 54, 55, 56, 57, 58, 59, 60, 61, 62, 68, 70, 71, 78, 79, 85, 86, 87, 89, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 121, 122, 123, 124, 125, 126, 127, 128, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160	46, 47, 48, 49, 50, 51, 52, 54, 55, 56, 57, 58, 59, 60, 61, 62, 68, 70, 71, 78, 79, 85, 86, 87, 89, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 121, 122, 123, 124, 125, 126, 127, 128, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160					
193	<b>ಭೂತನಹಳ್ಳಿ</b>	<b>Bhuthanahalli</b>		7000		90	
194	ವೇರಿಷ್ಟಾರಲ್ಲಾ ರಸ್ತೆಗೆ ಹೊಂದಿರುವ ಸರ್ವೇ ನಂ.67,89,91	Adjacent Property abetting to Peripheral Road Survey No: 67, 89, 91				110	
195	ಡ್ರಾಮು ಮತ್ತು ರಸ್ತೆಗೆ ಹೊಂದಿರುವ ಸರ್ವೇ 1, 2, 3, 4, 6, 7, 8, 9, 10, 11, 12, 13, 19, 20, 21, 22, 23, 24, 25, 26, 27, 28, 29, 30, 31, 32, 33, 35, 36, 37, 38, 39, 40, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75,	Village & Road near by Sy Nos. 1, 2, 3, 4, 6, 7, 8, 9, 10, 11, 12, 13, 19, 20, 21, 22, 23, 24, 25, 26, 27, 28, 29, 30, 31, 32, 33, 35, 36, 37, 38, 39, 40, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75,			95		
196	<b>ಬಿಲಾರದಹಳ್ಳಿ</b>	<b>Bilawaradahalli</b>	17000	16800		90	
197	ವೇರಿಷ್ಟಾರಲ್ಲಾ ರಸ್ತೆಗೆ ಹೊಂದಿರುವ ಸರ್ವೇ ನಂ.31,30,29,7,43,36,39 50,13,12,15,14,16,1,37	Adjacent Property abetting to Peripheral Road Survey Nos. .31,30,29,7,43,36,39 50,13,12,15,14,16,1,37,				120	

198	ನ್ಯಾಮ ಮತ್ತು ರಸ್ತೆಗೆ ಹತ್ತಿರದ ನಂಂತಿನೇ ನಂ. 2, 3, 4, 5, 6, 27, 26, 17, 18, 19, 20, 21, 22, 23, 24, 11, 10, 9, 32, 33, 8, 34, 35, 38, 40, 41, 42, 45, 51	Village & Road near by Sy Nos. 2, 3, 4, 5, 6, 27, 26, 17, 18, 19, 20, 21, 22, 23, 24, 11, 10, 9, 32, 33, 8, 34, 35, 38, 40, 41, 42, 45, 51					95
199	<b>ಬಿಡರಕೆರೆ</b>	<b>Bidarkere</b>		5500			65
200	ನ್ಯಾಮ ಮತ್ತು ರಸ್ತೆಗೆ ಹತ್ತಿರದ ನಂಂತಿನೇ ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30,					65
201	<b>ಭುಜಂಗದಾಸನ ಅರ್ಮಾನಿಕೆರೆ</b>	<b>Bhujanganadasana Amanikere</b>		5500			65
202	ನ್ಯಾಮ ಮತ್ತು ರಸ್ತೆಗೆ ಹತ್ತಿರದ ನಂಂತಿನೇ ನಂ. 1,2,3,4,5,6,7,8,9, 10,11,12,13,14,15,16,17,18,20, 21,22,23,24, 25,26,27,28	Village & Road near by Sy Nos. 1,2, 3,4,5,6,7,8,9,10,11,12,13,14,15,16,17,18,20, 21,22,23,24, 25,26,27,28					65
203	<b>ಬೊಮ್ಮಣಡಹಳ್ಳಿ</b>	<b>Bommandanahalli</b>	14000	13800			90
204	ನ್ಯಾಮ ಮತ್ತು ರಸ್ತೆಗೆ ಹತ್ತಿರದ ನಂಂತಿನೇ ನಂ. 1,2,3,4,5,6,7,8,9,10,11,12,13,14,15,16,17,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,49,50,51,52,53,54,55,56,57,58,59,60,61,62,63,64,65,66,67,68,69,70,71,72,73,74,75,76,77,78,79,80,81,82,83,84,85,86,87,88,89,90,91,92,93,94,95,96,97,98,99,100,101,102,103,104, 105, 106	Village & Road near by Sy Nos. 1,2,3,4,5,6,7,8,9,10,11,12,13,14,15,16,17,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,49,50,51,52,53,54,55,56,57,58,59,60,61,62,63,64,65,66,67,68,69,70,71,72,73,74,75,76,77,78,79,80,81,82,83,84,85,86,87,88,89,90,91,92					100

		,93,94,95, 96,97,98,99, 100,101,					
205	ಡ್ಯಾಡಿಸ್ ಬಡಾವಟೆ	Dadies Layout	15000				
206	ಕೆ.ಎಚ್.ಬಿ	K.H.B Layut	17000				
207	ಬುಕ್ಕಸಾಗರ	<b>Bukkasagara</b>	15000	14800			150
208	ದ್ರಾಮು ಮತ್ತು ರಸ್ತೆಗೆ ಹೆಚ್ಚಿರದ ಸೆರ್ವಿಸ್ 1,2,3,4,5,6,7,8,9,10,11,12,13,14,15,16,17,18,19, 20,21,22,23,24,25,26,27,28,29,30,31,32,3 3,34,35,36,37,38,39,40,41,42,43,44,45,46 ,47,48,49,50,51,52,53,54,55,56,57,58,59, 60,61,62,63,64,65,66,67,68,69,70,71,72,7 3,74,75,76,77,78,79,80,81,82,83,84,85,86 ,87,88,89,90,91,92,93,94,95,96,97,98,99, 100,101,102, 103, 104,105,106,107,108,109, 110,111,112,113,114,115,116,117,118,119,120,121,122, 123,124,125,126,127,128, 129,130,131,132,133,134,135,136,138,139,140, 141,142,143,144,145,147,148, 149,151,152,153,154,155,156,157 ಲಂಬ 196 ರಸ್ತೆಗೆ	Village & Road near by Sy Nos. 1,2,3,4,5,6,7,8,9,10,11,12,13,1 4,15,16,17 ,18,19,20,21,22,23,24,25,26,2 7,28,29,30, 31,32,33,34,35,36,37,38,39,40 ,41,42,43, 44,45,46,47,48,49,50,51,52,53 ,54,55,56, 57,58,59,60,61,62,63,64,65,66 ,67,68,69, 70,71,72,73,74,75,76,77,78,79 ,80,81,82, 83,84,85,86,87,88,89,90,91,92 ,93,94,95, 96,97,98,99, 100,101,102, 103, 104,105, 106,107,108,109, 110,111,112,113, 114,115, 116,117,118,119,120,121, 122,123,124,125,126,127, 128, 129, 130,131,132,133,134,135,136, 138, 139,140, 141,142,143,144,145,147,148, 149,151,152, 153,154, 155,156,157 to 196				160	
209	ನಿಸರ್ಗ ಬಡಾವಟೆ	Nisarga Layout	29000				

210	ಪ್ರೈಡ್ ವಾಟಿಕಾ	Pride Vatika	23000				
211	ಸ್ಪ್ರಿಂಗ್ ಮುಡ್ ಬಡಾವಣೆ	Spring Woods Layout	23000				
212	ನಂದನವನ ಬಡಾವಣೆ	Nandanavana Layout	23000				
213	ವಕೀಲ್ ಬಡಾವಣೆ	Vakil Layout	17000				
214	ಅಕ್ಬರ್ ಬಡಾವಣೆ	Akbar Layout	17000				
215	ಐಶ್ವರ್ಯ ಗೋಲ್ಡನ್ ನೆಸ್ಟ್ ಬಡಾವಣೆ	Aishwarya Golden Nest Layout	17000				
216	ನಿರ್ಮಲ ನಗರ	Nirmal Nagar	17000				
217	Rolling Hills Phase-1 & 2 ವಸತಿ ಬಡಾವಣೆ ( ಬುಕ್ಕಸಾಗರ ರ್ಥಮದ ಸರ್ವೇ ನಂ , 193, 193,194,195,196/2, ಮತ್ತು ಸರ್ವೇ ನಂ 187/2 , 187/3 )ರೇಖಾ ಸಂಖ್ಯೆ: PRM/KA/RERA/1251/pR/181010/002063	rolling hills phase-1 & 2 layout ( bukkasagar village sy no 193,194,195,196/2, and sy no 187/2 , 187/3 ) rera No PRM/KA/RERA/1251/pR/1810/002063	17000				
218	Green Meadows ವಸತಿ ಬಡಾವಣೆ (ಬುಕ್ಕಸಾಗರ ರ್ಥಮದ ಸರ್ವೇ ನಂ 96, 157/1, 188 )	Green Meadows layout ( bukkasagar village sy no 96, 157/1, 188 )	21000				
219	pride crosswinds ವಸತಿ ಬಡಾವಣೆ ( ಬುಕ್ಕಸಾಗರ ರ್ಥಮದ ಸರ್ವೇ ನಂ 183/1,185 )	pride crosswinds layout ( bukkasagar village sy no 183/1,185 )	22000				
220	Pride sunrise ಅಪಾರ್ಟ್‌ಮೆಂಟ್ ( ಬುಕ್ಕಸಾಗರ ರ್ಥಮದ ಸರ್ವೇ ನಂ 165/1 ) ರೇಖಾ ಸಂಖ್ಯೆ: PRM/KA/RERA/1251/308/pR/181103/002126	Pride sunrise Apartment ( bukkasagar village sy no 165/1 ) rera No : PRM/KA/RERA/1251/308/pR/181103/002126				34000	
221	ಎನ್. ಜಂಳಿಪುರ	S.Bingipura	17000	16800			130
222	ವೇರಿಪ್ಪಾರಲ್ ರಸ್ಟೇನ್ ಹೆಂಡಿರುವ ಸರ್ವೇ ನಂ.179,195,196,197,212 213,211,210,11,12,13,14,15,16, 17,18,19,20,21,22,23,24, 25,26	Adjacent Property abetting to Peripheral Road Survey Nos. 179,195,196,197,212 213,211,210,11,12,13,14,15,16, 17, 18,19,20,21,22,23,24, 25,26,					150

		belongs to Periparl Ring Road				
223	ಇಲ್ಲಿ ಮತ್ತು ರಸ್ತೆಗೆ ಹ್ಯಾರೆಡ ನಂ.198,199,200,201,202,203,204,205,2 06,207,208,209,232,1,2,3,4,5,6,7,8,9,10,2 7,28,29,30,31,32,33, 34, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 159, 160, 161, 162, 163, 164, 165, 166, 167, 169, 170, 171, 172, 173, 174, 175, 176, 177, 178, 180, 181, 182, 183, 184, 185, 186, 187, 188, 189, 190, 191, 213, 214, 215, 216, 217, 218, 219, 220, 221, 222, 223, 224, 225, 227, 228, 229, 230, 250, 251, 252, 253, 254, 255, 256, 231, 234, 235, 236, 237, 238, 239, 240, 241, 242, 243, 244, 245, 267, 248	Village & Road near by Sy Nos. .198,199,200,201,202,203,204 ,205,206, 07,208,209,232,1,2,3,4,5,6,7,8 ,9,10,27,2 8,29,30,31,32,33, 34, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 159, 160, 161, 162,				148

		163, 164, 165, 166, 167, 169, 170, 171, 172, 173, 174, 175, 176, 177, 178, 180, 181, 182, 183, 184, 185, 186, 187, 188, 189, 190, 191, 213, 214, 215, 216, 217, 218, 219, 220, 221, 222, 223, 224, 225, 227, 228, 229, 230, 250, 251, 252, 253, 254, 255, 256, 231, 234, 235, 236, 237, 238, 239, 240, 241, 242, 243, 244, 245, 267, 248				
224	ಬೆಂಹಳ್ಳಿ	<b>Begihalli</b>		8500		98
225	ಅನೇಕಲ್ಲಾ ಬೇಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೇನಂಜಲಿ ನಂ. 8,9,10,11,1213,15,16,17,18,19,21 ,22,23,24,25,26,27,28,32,33,34, 35, 36,37	Adjacent Property abetting to Anekal Bangalore Main Road Survey Nos. 8,9,10,11,1213,15,16,17,18,19 ,21,22,23, 24,25,26,27,28,32,33,34, 35, 36,37				180
226	ಡ್ರಾಮ್ ಮತ್ತು ರಸ್ತೆಗೆ ಹ್ತಿರದ ಸರ್ವೇ ನಂ. 1, 2, 3, 4, 5, 6, 7, 14, 29, 30, 31, 34, 35, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98	Village & Road near by Sy Nos. 1, 2, 3, 4, 5, 6, 7, 14, 29, 30, 31, 34, 35, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83,				100

		84, 85, 86, 87, 88, 89, 90, 91, 92, 93, 94, 95, 96, 97, 98				
227	ಬಂಗಿಪುರ ಜೀಲ್‌ಡಿ	<b>Bangipura Jodi</b>	9500	9300		95
228	ರ್ಯಾಲಿ ಮತ್ತು ರಸ್ತೆಗೆ ಹತ್ತಿರದ ಸ್ವೀಕಾರಕ ನಂ. 1 ಎಂದ 26	Village & Road near by Sy Nos. 1 to 26				100
229	ವಿವೇಕ ಆಶ್ರಮ ಲೈಟ್‌ಹೆಡ್	Viveka Ashrama Layout	10500			
230	ದ್ಯಾವಾಂಡ್ರ	<b>Dyavasandra</b>	9500	9200		98
231	ಸಾಯಂ ಪ್ರಶಂತಿ ಹೊಲ್‌ಪ್ಲ್ಯಾಟ್ - ಫೆಂಸ್-2, ನಂತೆ ನಂ.64/2,68/1,68/2,66/2,72/2	Sai Prashanthi Homes - Phase- 2, Sy. Nos.64/2,68/1,68/2,66/2,72/2	15000			
232	ಅಕ್ಷಯ ಶ್ರೀಲಙ್ಕ ಲ್ಯಾಂಡ್ ಲೈಟ್‌ಹೆಡ್ ಸ್ವೀಕಾರಕ ನಂ.50/1, 50/2, 50/3, 51, 52/1, 52/2, 52/3, 52/4, 53	Akshya quiet Land Layout Dyavasandra village Sy No. 50/1, 50/2, 50/3, 51, 52/1, 52/2, 52/3, 52/4, 53	18000			
233	ರ್ಯಾಲಿ ಮತ್ತು ರಸ್ತೆಗೆ ಹತ್ತಿರದ ಸ್ವೀಕಾರಕ ನಂ. 1, 2, 3, 4, 5, 6, 7, 8, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74	Village & Road near by Sy Nos. 1, 2, 3, 4, 5, 6, 7, 8, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74				98
234	ಗೋಲಾಹಳ್ಳಿ	<b>Gollahalli</b>	9000	8800		125
235	ಬನ್ನೇರುಖಟ್ಟಿ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸ್ವೀಕಾರಕ ನಂ.10, 11, 16, 17, 18, 19, 20, 25, 26, 27, 22, 32, 33	Adjacent Property abetting to Bannerughatta to Bangalore Main Road Survey Nos. 10, 11, 16, 17, 18, 19, 20, 25, 26, 27, 22, 32, 33				150

236	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇ ನಂ. 1, 2, 3, 4, 5, 6, 7, 8, 9, 12, 13, 14, 15, 17, 18, 19, 23, 24, 28, 29, 30, 31, 34, 35, 36, 37, 38, 39, 40, 41, 42, 43, 44	Village & Road near by Sy Nos. 1, 2, 3, 4, 5, 6, 7, 8, 9, 12, 13, 14, 15, 17, 18, 19, 23, 24, 28, 29, 30, 31, 34, 35, 36, 37, 38, 39, 40, 41, 42, 43, 44					130
237	ಕೆಂಪ್ಲಿ ವಿಲ್ಲಾ	Countri Villa	11000	10800			
238	ಗಿಡ್ಡನಹಳ್ಳಿ	<b>Giddenahalli</b>	11000	10800			95
239	ಅನೇಕಲ್ ಮುಖ್ಯ ರಸ್ತೆಗೆ ಹೊಂದಿರುವ ಸರ್ವೇ ನಂ. 1,3,4,5,6,7,8,9,10,11,12,13,14,15,16,17,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,	Village & Road near by Sy Nos. 1,3,4,5,6,7,8,9,10,11,12,13,14,15,16,17,18,19,20,21,22,23,24,25,26,27,28,29,30,31,32,33,34,35,36,37,38,39,40,41,42,43,44,45,46,47,48,					100
240	ಮಹಾವೀರ್ ಪಲಾಟೆಯಂ ಬಡಾವಣೆ ಭಾಗ - 1 (ಗಿಡ್ಡನಹಳ್ಳಿ ಧ್ವಂದ ಸರ್ವೇ ನಂ. 9, 10, 11, 12, 13/1, 14/1, 14/2, 14/3, 15, 16, 24/1, 24/3, 25/1, 25/2, 26/1, 26/2, 27/1, 27/2, 27/3, 28/2, 28/3, 29, 30, 31, 33/1, 33/2, 34, 35, 37, 38/1, 38/2, 39/2.40/1.40/2.40/3.40/4.42)	Mahaveer Palatium Layout Part - I(Giddenahalli Village Sy.No.9,10,11,12,13/1,14/1,14/2,14/3,15 ,16,24/1,24/3,25/1,25/2,26/1,26/2, 27/1,27/2,27/3,28/2, 28/3,29, 30,31,33/1,33/2,34,35,37,38/1, 38/2, 39/2.40/1. 40/2.40/3. 40/4.42	18000				
241	ಹಾರಾಪಣಹಳ್ಳಿ	<b>Harapanahalli</b>	21000	20800			120
242	ಅನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೇ ನಂ. 1,2,3,4,5,6,7,8,49,50,60,61,70,71,80,81,82, 83,84,85,86,88,90,91,92,93,118,119,130,131, 132,128,129,121, 145	Adjacent Property abetting to Anekal Bangalore Main Road, Survey Nos. 1,2,3,4,5,6,7,8,49,50,60,61,70, 71,80,81,82,83,84,85,86,88,90,91,92,93, 118,119,131					180

		0,131,132,128,129,121, 12, 145					
243	ಗ್ರಾಮ ಮತ್ತು ರಸ್ತೆಗಳ ಹತ್ತಿರದ ನಂಂತರ. 9,10,11,12,13,14,15,16,17,18,19,20,21,22,23 ,24,25,26,27,28,29,30,31,32,33,34,35,36,37,38, 39,40,41,42,43,44,45,46,47,48,51,52,53,54,55, 56,57,58,59,62,63,64,65,66,67,68,69,72,73,74 ,5,76,77,78,79,94,95,96,97,98,99,100,101,102,1 03,104,105,106,107,108,109,110,110,111,112,113,1 14,115,116,117,120,121, 122,123,124,125,126,133,134,135,136,137,138,13 9,140,141, 142,143,144,146,147,148,149,150,151,152,153,15 4	Village & Road near by Sy Nos. .9,10,11,12,13,14,15,16,17,18, 19,20,21,2 2,23,24,25,26,27,28,29,30,31, 32,33,34,3 5,36,37,38,39,40,41,42,43,44, 45,46,47,4 8,51,52,53,54,55,56,57,58,59, 62,63,64,65,66,67, 68,69,72,73,74,5,76,77,78,79, 94, 95,96,97,98,99,100,101,102,1 03,104,105 ,106,107,108,109,110,110,111 ,112,113, 1 14,115,1116,117,120,121, 122,123,124,125,126,133,134, 135,136,1 37,138,139,140,141, 142,143,144,146,147,148,149, 150,151,1 52,153,154				125	
244	ನಿಸರ್ಗ ಬಡಾವಟೆ	Nisarga Layout	38000				
245	ಕಾಲ್‌ಸಿಕ್ ಚಂಪಕಧಾಮ ಬಡಾವಟೆ	Classic Champakadama Layout	26000				
246	ಕಾಲ್‌ಸಿಕ್ ಎಲ್‌ ಮೂಡ್‌ ಬಡಾವಟೆ	Claassic Elmood	30000				
247	ಐಶ್ವರ್ಯ ಗೋಲ್ಡನ್‌ ನೆನ್‌ ಬಡಾವಟೆ	Aishwarya Golden Nest Layout	23000				
248	ನಾಯಕ್ ಶಾಂತೇರಿ ನೆನ್‌ ಬಡಾವಟೆ	Nayak Shantheri Nest Layout	23000				
249	ಅಷ್ಟು ಡೆಸ್ಟ್‌ ಬಡಾವಟೆ	Amruth Residency Layout	23000				
250	ಜಿ. ಅರ್. ಗಾರ್ಡನ್‌ ಬಡಾವಟೆ	J.R.Garden	23000				
251	ಕೆನರಾ ರೆಸಿಡೆನ್ಸಿ ಬಡಾವಟೆ	Canara Residency Layout	23000				

252	ಹುಲಕಾಸವಾನಹಳ್ಳಿ	Hullakasavanahalli		7000			90
253	ಗ್ರಾಮ ಮತ್ತು ರಸ್ತೆಗೆ ಹೆಚ್ಚಿರದ ಸಂಖ್ಯೆ.	Village & Road near by Sy Nos. 15,16,17,18,19,20,21,2,23,24,25,26,27,28,29,3, 31,3233,34,35,36,37,38,39,40,41,42, 43,44,45,46,47,48,49,50,51,52, 53,54,55,56,57, 58, 59, 60,61, 62, 63,64, 65, 66, 67,					95
254	ಹುಲಿಮಂಗಳ	Hulimangala		14000			150
255	ಗ್ರಾಮ ಮತ್ತು ರಸ್ತೆಗೆ ಹೆಚ್ಚಿರದ ಸಂಖ್ಯೆ.	Village & Road near by Sy Nos. 1,4,5,6,7,8,9,10,11,12,13,14,15,16,17,18,19,20,21, 22,23,24,25,26,27,28,29,30,31,32,33,34,35,36, 37,38,39,40,41,42,43,44,45,46,47,50,51,52,53, 54,55,56,57,58,59,60,61,62,63,64,65,83,84,85, 86,87,88,89,90,91,92,93,94,95,96,97,98,99,100 ,101,102,103,104,105,106,107,108,109,110,111,11 2,113,114,115,116,117,118,119,120,121,122,123,12 4,125,126,127,128,129,130,131,132,133,134,135,1 36,137,138,139,140,141,142,143,144,145,146,147 ,148,149,150,151,160, 161,162,165,166, 167,168,169, 170,171, 172, 173, 174, 175, 176, 177, 178, 179, 180, 181, 182, 183, 184, 185, 186, 187, 188, 189, 190, 191, 192, 193, 194, 195, 196, 197, 198, 199, 200, 201, 202, 204, 205, 206, 207, 208, 209,210,211,212,213,214,215,233,224,222,221, 255,253,254,288,287,286,285,284,283,302,30 3,289,290,291,292, 293					160

		191, 192, 193, 194, 195, 196, 197, 198, 199, 200, 201, 202, 204, 205, 206, 207, 208, 209, 210, 211, 212, 213, 214, 215, 233, 224, 222, 221, 255, 253, 254, 288, 287, 286, 285, 284, 283, 302, 303, 289, 290, 291, 292, 293				
256	ಸ್ಯೇಂಡೆ ವಿಜ್ಞೆ (ಪಟೇಲ್ ರ್ಹ್ವೋ) ಅಪಾರ್ಟ್‌ಮೆಂಟ್,	Somodo Elle ( Patel Groups ) Apartments			59500	
257	ಕ್ರಿಟನ್ ಆಸ್ಟಾ ಅಪಾರ್ಟ್‌ಮೆಂಟ್	Kritan Asta Apartment			32500	
258	ನೈತ್ವೋ ಟೋನ್ ಅಪಾರ್ಟ್‌ಮೆಂಟ್	Neotown Apartment			59500	
259	ಪೆಲಫೆರಲ್ ರಸ್ತೆಗೆ ಹೊಂಬಿಯವ ನಂ ನಂ.298,256,296,297,294,159,158,157,156,1 63,164,299,300,301	Adjacent Property abetting to Peripheral Road Survey Nos. 298,256,296,297,294,159,158, 157,156,1 63,164,299,300,301				185
260	VRR Golden Enclave ವಸತಿ ವಿಲ್ಲಾ ಯೇಂಜನ್ ಅನೇಕಲ್ ತಾಲ್ಲೂಕ್, ಜಿಗಣಿ ಹೆಂಬಳಿ,ಹುಲಿಮಂಗಲ ಗ್ರಾಮದ ಸ.ನಂ 355( ಹಳೆ ಸ.ನಂ.155/14)	VRR Golden Enclave Residential Villa Project Anekal Taluk , Jigani Hobli, Hulimangala Village Sy No . 355 ( Old sy No. 155/14 )			37000	
261	ಹೋಸಾಹಲಿ	<b>Hosahalli</b>	17000	16800		100
262	ಇಲ್ಲಿ ಮತ್ತು ರಸ್ತೆಗೆ ಹತ್ತಿರದ ನಂ. 1,2,3,4,5,6,7,8,9,10,11,12,13,14,15,16,17,18, 19,20,21,22, 23,24,25,26,27, 28,29,30,31,32,33,34,35,36,37, 38,39,40,41,42,43,44,45,47,48,49,50,51,5 2,53,54	Village & Road near by Sy Nos. 1,2,3,4,5,6,7,8,9,10,11,12,13,1 4,15,16,17 ,18, 19,20,21,22, 23,24,25,26,27, 28,29,30,31,32,33,34,35,36,37 , 38,39,40,41,42,43,44,45,47,48 ,49,50,51, 52,53,54				105
263	ಓಕಾರ್ ನಗರ ಬಡಾವಣೆ	Omkar Nagar Layout	20000			
264	ಮಾಲ್ಗೂಡಿ ಬಡಾವಣೆ	Malgudi Homes Layout	20000			

265	ಐಡಿಯಲ್ ಹೆಲಪ್ಸ್ ಬಡವಣಿ	Ideal Homes Layout	19000				
266	ಹೆನ್ನಾರ್ಗಾರ್	Hennagara	12000	11800			100
267	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸೆರ್ವೆಸ್. 1,2,3,4,5,6,7,8,9,10,11,12,13,14,15,16,17,18,19,20 ,21,22,23,24,25,26,27,28,29,30,31,32,33,34,35 ,36,37,38,39,40,41,42,43,44,45,46,47,48,49,5 0,51,52,53,54,55,56,57,58,59,60,61,62,63,64,6 5,66,67,68,69, 71, 72, 73, 74, 75, 76, 77, 78, 79, 80, 81, 82, 83, 84	Village & Road near by Sy Nos. 1,2,3,4,5,6,7,8,9,10,11,12,13,1 4,15,16,17 ,18,19,20,21,22,23,24,25,26,2 7,28,29,30, 31,32,33,34,35,36,37,38,39,40 ,41,42,43, 44,45,46,47,48,49,50,51,52,53 ,54,55,56, 57,58,59,60,61,62,63,64,65,66 ,67,68,69, 71, 72, 73, 74, 75, 76, 77, 78, 79, 80, 81, 82, 83, 84				120	
268	ಹೆನ್ನಾರ್ಗಾರ್ ಅಮಾನಿಕೆರೆ	Hennagara Amanikere	12000	11800			105
269	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸೆರ್ವೆಸ್. 1,2,3,4,5,6,7,8,9,10,11,12,13,14,15,16,17,18,19,20 ,21,22,23,24,25,26,27,28,29,30,31,32,33,34,35 ,36,37,38,39,40,41,42,43,44,45,46,47,48,49,5 0,51,52,53,54,55,56,57,58,59,60,61,62,63,64,6 5,66,67,68,69, 70, 71, 72, 73, 74, 75, 76, 77, 78, 79, 80, 81, 82,83,84,85,86,87,88,89,90,91,92,93,94,95,96, 97,98,99, 100,101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 121, 122, 123, 124, 125, 126,	Village & Road near by Sy Nos. 1,2,3,4,5,6,7,8,9,10,11,12,13,1 4,15,16,17 ,18,19,20,21,22,23,24,25,26,2 7,28,29,30, 31,32,33,34,35,36,37,38,39,40 ,41,42,43, 44,45,46,47,48,49,50,51,52,53 ,54,55,56, 57,58,59,60,61,62,63,64,65,66 ,67,68,69, 70, 71, 72, 73, 74, 75, 76, 77, 78, 79, 80, 81,82,83,84,85,86,87,88,89,90 ,91,92,93,94, 95,96,97,98,99, 100,101, 102,				120	

		103, 104, 105, 106, 107, 108, 109, 110, 111, 112, 113, 114, 115, 116, 117, 118, 119, 121, 122, 123, 124, 125, 126,					
270	ಓಕಾರ ನಗರ ಬಡಾವಡೆ	Omkar Nagar Layout	16000				
271	ಮಾಲ್ಗುಡಿ ಬಡಾವಡೆ	Malgudi Homes Layout	19000				
272	ದ್ವಾರಕಾಮಯಿ ಬಡಾವಡೆ	Dwarakamayi Layout	16000				
273	ಹಾರಗಡ್ಡೆ	<b>Haragadde</b>	16000	15800			130
274	ಅನೇಕಲ್ಲಿ ಬೆಂಗಳೂರು ಮುಖ್ಯ ರಸ್ತೆ ಹೊಂದಿರುವ ಸೆರ್ವೆ ನಂ. 251,254,255,270,272, 273,265,264,266,269,298,256,25 7,224,225,223,222,221,220,245, 246,90,91,92,93,103,104,105,106 ,107,108,109,110,111,112113,114 ,115,116,117,118,119,170,217,21 8,219,182,186,179,177	Adjacent Property abetting to Anekal Bangalore Main Road Survey Nos. .251,254,255,270,272, 273,265,264,266,269,298,256, 257,224,2 25,223,222,221,220,245,246,9 0,91,92,93 ,103,104,105,106,107,108,109 ,110,111, ,218,219,182,186,179,177				180	
275	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸೆರ್ವೆನಂ.253,278,276,259,268,267,228,230,231 ,224,15,249,89,90,95,96,102,121,200,213,214,2 16,191,187,183,178,175	Village & Road near by Sy Nos. 253,278,276,259,268,267,228, 230,231,2 24,15,249,89,90,95,96,102,12 1,200,213, 214,216,191,187,183.178,175					140
276	ನಿಗಮ ಬಡಾವಡೆ, ಮೈಲ್ ಸೈಂಟ್ ಬಡಾವಡೆ	Nigama Layout, Mile Stone Layout	16500				
277	ಟರಿಕಾನ್ ಬಡಾವಡೆ	Terricon Layout	16500				
278	ಕಾಷ್ಟ್‌ಲ್ಯಾಂಡ್ ಪ್ರೈಡ್ ಬಡಾವಡೆ	Castel Woods Layout	16500				
279	ಗಣೇಶ್ ಎನ್‌ಎಂ್‌, ಪುಲ್‌ಸೆ ಸೆ ಸಿಟಿ	Ganesh Enclave, Pull Se City	16500				
280	ಅನುಗ್ರಹ ಗ್ರೀನ್ ವಿಲ್ಲ್‌	Anugrahara Green Villa				32000	

281	ಕೆ ಎನ್ ಎನ್ ಅನಗ್ ಲೀಂಟ್‌ಜ್ ( ಹಾರಗಡ್ಡಿ ರಸುವು ನೇರೆ ನಂ. 22/1, 22/3, 22/4, 23/1, 23/2, 23/3, 23/4, 23/5, 10)	KNS Anagha Layout (Haragadde Village Sy No 22/1, 22/3, 22/4, 23/1, 23/2, 23/3, 23/4, 23/5, 10)	22000			
282	ಅಕ್ಷಯ ಕ್ಲೈಟ್ ಲೀಟ್‌ಟ್ ರಾಷ್ಟ್ರೀಯ ಹೆದ್ದಾರಿ 80 ಅಡಿ ರಸ್ತೆ ಸರ್ವೆ ನಂ. 106/2(ಪಿ), 107/10(ಹಿ), 107/2(ಹಿ), 108/1, 108/2, 109(ಹಿ) 122(ಹಿ)	Akshya quiet Land Layout attached to National Highway ( 80 mtrs Wide ) Road,Haragadde village Sy No.106/2(p), 107/1A(P), 107/2(P), 108/1, 108/2, 109(P) 122(P)	19000			
283	ಆಶ್ರಿತ ಲೀಂಟ್‌ಜ್ ಹಾರಗಡ್ಡಿ ನೇರೆ ನಂ.252/2, 284,	Aashrita Layout, Haragadde village, Sy No. 252/2, 284,	19000			
284	ಹೆಲೆಸಂಪಿಗೆಹಳ್ಳಿ	Halesampigehalli		7000		90
285	ಗ್ರಾಮ ಮತ್ತು ರಸ್ತೆಗೆ ಹೆಚ್ಚಿರದ ನೇರೆನಂ.1,2,3,4,5,6,7,8,9,10,11,12,13,16,17,19,20, 22,23,24,25,27,28,29,30,31,32,33, 35	Village & Road near by Sy Nos. 1,2,3,4,5,6,7,8,9,10,11,12,13,16,17,19,20 .22,23,24,25,27,28,29,30,31,32,33, 35				100
286	ಹುಲಾಹಳ್ಳಿ	Hullahalli		12500		150
287	ಗ್ರಾಮ ಮತ್ತು ರಸ್ತೆಗೆ ಹೆಚ್ಚಿರದ ನೇರೆನಂ.180, 181,182,183,184,185,186,187,188,189,179,194,193,195,197,178,177,176,174,175,173,168,77,166,170,171,172,155,157,165,202,203,223,224,162, 163,160,158,159,143,144,145,146,147,148,149, 150,151,152,154,222,226,30,26,29, 24,25,20,18,19,15,14,16,12,13,12,3,4,5,6,7,8, 9,10,11,99,208,212,213,214,215,216,217,218, 219,36,37,38,39,41,43,44,45,49	Village & Road near by Sy Nos. 180, 181,182,183,184,185,186,187, 188,189, 179,194,193,195,197,178,177, 176,174, 175,173,168,77,166,170,171,172,155,157,165,202,203,223,224,162, 163,160,158,159,143,144,145,146,147,148,149,150,151,152,154,222,226,30, 26,29,24,25,20,18,19,15,14,16, 12,13,1,2,3,4,5,6,7,8,9,10,11, 99,208,212,213,214,215,216,2				160

		17,218,219,36,37,38,39,41,43, 44,45,49				
288	ಪೈಲಫೆರಲ್ ರಸ್ತೆಗೆ ಹೊಂಬಯವ ಸರ್ವೆ ನಂ. 191,192,196,197,190,200,201,206,205,204, 207,209,210,211,220,221,33,34,31,32,35,2 3,22,20,40,46,17,47,48,50,51,52,53	Adjacent Property abetting to Peripheral Road Survey Nos.191,192,196,197,190,200, 201,206,2 05,204,207,209,210,211,220,2 21,33,34,3 1,32,35,23,22,20,40,46,17,47, 48,50,51,52,53				150
289	ಹಿನ್ನಕ್ಕಿ	Hinnakki	14000	13800		130
290	ಗ್ರಾಮ ಮತ್ತು ರಸ್ತೆಗೆ ಹ್ತಿರದ ಸರ್ವೆಗಳನ್ನು.1,2,3,4,5,6,7,8,9,10,11,12,13,14,15,16,17 ,18,19,20,21,22,23,24,25,2627,28,29,30,31,32, 33,34,35,36,37,38,39,40,41,42,43,44,45,46,47, 48,49,50,51,52,53,54,55,56,57,58,59,60,61,62, 63,64,65,66,67,68,69,70,71,72,73,74,75,76,77, 78,79,80,81,82,83,84,85,86,87,88,89,90,91,92,9 3,94,95,96,97,98,99,100,101,102,103,104,105,1 06,107,108,109,110,111,112,113,114,115,116,117,11 8,119,120,121,122,123,124,125,126,127,127,128,1 29,130,131,132,133,134,135,136,137,138,139,140, 141,142,143,144,145,146,147,148,149,150,151,15 2,153,154,155,156,157 ರಂಡ 196	Village & Road near by Sy Nos. 1,2,3,4,5,6,7,8,9,10,11,12,13,1 4,15,16,17,18,19,20,21,22,23, 24,25,2627,28,29,30,31,32,33, 34,35,36,37,38,39,40,41,42,43 ,44,45,46,47,48,49,50,51,52,5 3,54,55,56,57,58,59,60,61,62, 63,64,65,66,67,68,69,70,71,72 ,73,74,75,76,77,78,79,80,81,8 2,83,84,85,86,87,88,89,90,91, 92,93,94,95,96,97,98,99,100,1 01,102,103,104,105,106,107,1 08,109,110,111,112,113,114,1 15,116,117,118,119,120,121,1 22,123,124,125,126,127,127,1 28,129,130,131,132,133,134,1 35,136,137,138,139,140,141,1 42,143,144,145,146,147,148,1 49,150,151,152,153,154,155,1 56,157 to 196			135	
291	ಕಿ.ಹೆಚ್.ಬಿ ಬಡಾವಟೆ (ಸೂರ್ಯ ಸಿಟಿ ಫೇಸ್ 2)	K.H.B Layout (Surya City Phase II)	20000			
292	ಕಲ್ಕೆರೆ	Kalkere		11000		140

293	ಅನೆಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೇ ನಂ.25,26,27, 34, 32,33, 35,36,37, 41,	Adjacent Property abetting to Anekal Bangalore Main Road, 25,26,27, 34,32,33, 35,36,37, 41					170
294	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇನಂ. 1,2, 3, 4,5,6,7,8,9,10, 11,12,13,14,15,16,17,18,19,20, 21,22,23,24, 28,29,30, 31,32,33,34,35,36,37,38,39,40, 42,	Village & Road near by Sy Nos. 1,2, 3, 4,5,6,7,8,9,10, 11,12,13,14,15,16, 17,18,19,20,21,22,23,24, 28,29, 30,31,32,33,34,35,36,37,38,39 ,40,42,					160
295	ಕನ್ನಾಯಕನ ಅರ್ಕಾರ	<b>Kannayakana Agrahara</b>		15000			140
296	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇನಂ. 1,2, 3, 4,5,6,7,8,9,10, 11,12,13,14,15,16,17,18,19,20,21,22,23,24,25,26, 27,28,29,30,31,32,33,34,35, 36,37,38,39,40, 41,42, 43,44,45, 46, 47, 48, 49, 50,51,52,53,54,55,56,57, 58,59,60, 61,62,63,64,65,66, 67, 68,	Village & Road near by Sy Nos. 1,2, 3, 4,5,6,7,8,9,10, 11,12,13,14,15,16,17,18,19,20 ,21,22,23, 24,25,26, 27,28,29,30,31,32,33,34,35, 36,37,38,39,40, 41,42, 43,44,45, 46, 47, 48, 49, 50,51,52,53,54,55,56,57, 58,59,60, 61,62,63,64,65,66, 67, 68,				150	
297	ಕೊಪ್ಪೆ	<b>Koppa</b>	18000	17800			130
298	ಐಶ್ವರ್ಯ ಗೋಲ್ಡನ್ ನೆಟ್ ಬಡಾವಣೆ	Aishwarya Golden Nest Layout	18000				
299	ರ್ಯಾನ್ ಮೆಡ್‌ಲೌಫ್ ಬಡಾವಣೆ	Green Meadows layout	18000				
300	ಸೂರ್ಯ ಎ ಸ್ಪ್ಲಿಂಡರ್ ಬಡಾವಣೆ	Surya Splendor Layout	18000				
301	ನಿರ್ಮಾನ್ ಬಡಾವಣೆ	Nirman	18000				
302	ಅನೆಕಲ್ ಬೆಂಗಳೂರು ಮುಖ್ಯ ರಸ್ತೆ ಮತ್ತು ಬೇಗ್ ಶಾರು ಮುಖ್ಯ ರಸ್ತೆ ಹೊಂದಿರುವ ಸರ್ವೇ ನಂ.110,210, 111,207,65, 68, 78, 83, 69, 168, 161, 195, 194, 132,	Adjacent Property abetting to Anekal Bangalore Main Road, 110,210, 111,207,65, 68, 78, 83, 69, 168, 161, 195, 194, 132, 131, 109, 108,					200

	131, 109, 108, 125, 126, 209, 91, 90, 88, 86, 82, 83, 199, 197	125, 126, 209, 91, 90, 88, 86, 82, 83, 199, 197				
303	ಗ್ರಾಮ ಮತ್ತು ರಸ್ತೆಗೆ ಹೆತಿರೆಡ ಸಂಖೇನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 32, 33, 34, 35, 39, 40, 44, 45, 46, 47, 48, 49, 52, 53, 54, 56, 57, 58, 59, 60, 61, 62, 63, 64, 65, 66, 67, 68, 69, 105, 106, 107, 108, 109, 110, 103, 104, 91, 132, 133, 135, 139, 142, 143, 144, 151, 152, 153, 154, 136, 134, 155, 156, 157, 158, 159, 150, 149, 146, 148, 159, 160, 161, 162, 163, 164, 179, 180, 178, 181, 183, 177, 166, 167, 168, 171, 172, 170, 169, 175, 182, 184, 185, 173, 174, 172, 170, 169, 166, 186, 187, 188, 190, 189, 192, 191, 200, 193, 201, 202, 194, 198, 196, 197, 199, 203, 102, 101, 97, 98, 100, 209, 99, 95, 94, 92, 93, 90, 89, 88, 87, 84, 85, 86, 113, 114, 115, 116, 117, 118, 119, 120, 121, 123, 124, 125, 126, 127, 128, 129, 130, 131, 209,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 32, 33, 34, 35, 39, 40, 44, 45, 46, 47, 48, 49, 52, 53, 54, 56, 57, 58, 59, 60, 61, 62, 63, 64, 65, 66, 67, 68, 69, 105, 106, 107, 108, 109, 110, 103, 104, 91, 132, 133, 135, 139, 142, 143, 144, 151, 152, 153, 154, 136, 134, 155, 156, 157, 158, 159, 150, 149, 146, 148, 159, 160, 161, 162, 163, 164, 179, 180, 178, 181, 183, 177, 166, 167, 168, 171, 172, 170, 169, 175, 182, 184, 185, 173, 174, 172, 170, 169, 166, 186, 187, 188, 190, 189, 192, 191, 200, 193, 201, 202, 194, 198, 196, 197, 199, 203, 102, 101, 97, 98, 100, 209, 99, 95, 94, 92, 93, 90,				140

		89, 88, 87, 84, 85, 86, 113,114,115,116,117,118,119, 120, 121,123,124,125,126,127,128, 129,130, 131, 209,				
304	ಕಾಜನಾಯಕನ ಹಳ್ಳಿ	<b>Kachanayakanahalli</b>	22000	21800		160
305	ದ್ರಾವಿ ಮತ್ತು ರಸ್ತೆಗೆ ಹೆಚ್ಚಿರದ ಸೆರ್ವಿಸ್‌ನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 14, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 14, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134			180	
306	ಗ್ರಾಂಡ್ ಇ ಕಾನ್ ಬಡಾವೆ	Grand Icon layout	18000			

307	ವೆಸ್ಸೆಕ್ ಬಡಾವಟೆ	Wessex Layout	18000				
308	ಕೋನಸಂಧ್ರ	Konasandra	12000	11800			100
309	ಡ್ರಾಮ ಮತ್ತು ರಸ್ತೆಗೆ ಹತ್ತಿರದ ಸೆನೆನ್. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83,					100
310	ಎಂ2 ಹೋಮ್ಸ್ ಬಟ್ಟರ್ ಫೆಲ್ ಗಾರ್ಡನ್ಸ್	S-2 Homes Butter Flay Garden	16000				
311	ಆಕೃತಿ ಶ್ರೀನ್ ವ್ಯಾಂ ಬಡಾವಟೆ	Akruthi Green Woods Layout	16000				
312	ICONEST-3 ವಸತಿ ಅಪಾರ್ಟ್ ಎ ಮೊಂಟ್ ಆನೇಕಲ್ ತಾಲ್ಲೂಕ್ ಜಿಗಾರ್ ಹೋಬಳಿ ಕಾಟನಾಯಕನಹ್ ಧ್ರಮದ ಸನ್. 96/1, 96/2, 96/3, & 96/4, ರಲ್ಲಿ ಅನುಮೋದನೆಯಾಗಿರುವ ವಸತಿ ಏಕ್ಸಿವೆಂಟ್ ಮತ್ತು 80, 81, 88/2, 88/3, ಹಾಗೂ ಇತರೆ ಸಹೇ ನಂಬರ್ ಗಳಲ್ಲಿ ಅನುಮೋದನೆಯಾಗಿರುವ ವಸತಿ ವಿನ್ಯಾಸದಲ್ಲಿನ ನಿರ್ವಹಣ ಸಂಖ್ಯೆ: 270 ಮತ್ತು 283 ಇ-ಬಾತಾ ನಂ. 150200103200820793	ICONEST-3 Residential Apartment Approved Residential Single Site in Sy No .96/1, 96/2, 96/3, & 96/4 & Sy No. 80, 81, 88/2, 88/3 and Others, In Site No. 270 & 283 E-Khata No. 150200103200820793 Anekal Taluk, Jigai Hobli, Kachanayakana halli Village					42500
313	ಕಾಡುಜಕ್ಕನ್ ಹ್ಯಾ	Kadujakkannahalli	12000	11800			98
314	ಡ್ರಾಮ ಮತ್ತು ರಸ್ತೆಗೆ ಹತ್ತಿರದ ಸೆನೆನ್. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16,					98

	28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 84, 85, 86, 87, 88, 89, 94, 95, 96, 97, 98, 99, 100, 101, 104, 105, 106, 107, 108, 115, 163	17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 84, 85, 86, 87, 88, 89, 94, 95, 96, 97, 98, 99, 100, 101, 104, 105, 106, 107, 108, 115, 163				
315	ಆಕ್ರ ಬಡಾವಣೆ	Akra Layout	12000			
316	ಕಲ್ಲುಭಾಳು	Kallubalu	14000	13800		120
317	ರ್ಘಮ ಮತ್ತು ರಂನೈ ಹತ್ತಿರದ ನವೀನೊ.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100	Village & Road near by Sy Nos.1, 2, 3, 4, 5, 6, 7, 8, 9, 10, 11, 12, 13, 14, 15, 16,				
		17, 18, 19, 20, 21, 22, 23, 24, 25, 26, 27,				
		28, 29, 30, 31, 32, 33, 34, 35, 36, 37, 38,				
		39, 40, 41, 42, 43, 44, 45, 46, 47, 48, 49,				
		50, 51, 52, 53, 54, 55, 56, 57, 58, 59, 60,				
		61, 62, 63, 64, 65, 66, 67, 68, 69, 70,				
		71, 72, 73, 74, 75, 76, 77, 78, 79, 80, 81,				
						140

		82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100				
318	ವಾಸವಿ ಶೈಲ್ಪುರ್ ಬಡಾವನೆ	Vasavi Shelters Layout	22000			
319	ಓಂ ಸಾಯಿ ಬಡಾವನೆ	Om Sai Nagar Layout	15000			
320	ನಂದನಾವನ ಬಡಾವನೆ	Nandanavana Layout	22000			
321	<b>Anugraha Residential Villa Plots</b> ಬಡಾವನೆ ಅನೇಕಲ್ ತಾಲ್ಲೂಕ್ ಜಿಗಣಿ ಹೋಬಳಿ , ಕಲ್ಲುಭಾಳ್ ರ್ಥಮುದ ಸ.ನಂ.155 ಮತ್ತು 116	Anugraha Residential Villa Plots Layout Anekal Taluk , Jigani Hobli, Kallubalu Village Sy No . 155 & 116	16000			
322	ಲಕ್ಷ್ಮಿಪುರ	<b>Lakshmipura</b>		9000		110
323	ಅನೇಕಲ್ ಬೆಂಗಳೂರು ಮುಲ್ಯ ರಸ್ತೆ ಹೊಂದಿರುವ ನಂಬಿನೆ ನಂ.	Adjacent Property abetting to Anekal Bangalore Main Road, Survey Nos.				
324	ಇಲ್ಲಿ ಮತ್ತು ರಸ್ತೆಗೆ ಹೆಚ್ಚಿರದ ನಂಬಿನೆ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109			125	

325	ಪೆಲಫೆರಲ್ ರಸ್ತೆ ಸರ್ವೇ ನಂ. 93,94,95	Adjacent Property abetting to Peripheral Road Survey Nos. 93,94,95				140
326	ಮಂಟಪ	<b>Mantapa</b>		9000		110
327	ಅನೇಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊದಿರುವ ಸರ್ವೇ ನಂ. 32,33,34,35,36,37,38,39,40,41,4 2,43,44,45,49,50,51,52,53,54,55, 56,57,58,59,60,62,128,129,65,66, 67,72,73,74,75,180,104,183, 184,186,185,189,225,226	Adjacent Property abetting to Anekal Bangalore Main Road Survey No: 32,33,34,35,36,37,38,39,40,41 ,42,43,44, 45,49,50,51,52,53,54,55,56,57 ,58,59,60, 62,128,129,65,66,67,72,73,74, 75,180,10 4,183, 184,186,185,189,225,226				160
328	ಡಾಮ ಮತ್ತು ರಸ್ತೆಗೆ ಹೈಕ್ವಾರ್ಡ ಸರ್ವೇನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 42, 43, 46, 47, 48, 62, 63, 64, 68, 69, 70, 71, 76, 77, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 123, 124, 125, 126, 127, 130, 131, 132, 133, 134, 1 35, 136, 137, 138, 139, 14, 141, 142, 143, 144, 145, 14 7, 148, 149, 151, 152, 153, 154, 155, 156, 157 ಎಂದ 266 121, 123, 124, 125, 126, 127, 130, 131, 132, 133, 134, 1 35, 136, 137, 138, 139, 14, 141, 142, 143, 144, 145, 147, 148, 14 9, 151, 1 52, 153, 154, 155, 156, 157 ಎಂದ 266	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 42, 43, 46, 47, 48, 62, 63, 64, 68, 69, 70, 71, 76, 77, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 123, 124, 125, 126, 127, 130, 131, 132, 1				130

		33,134,135,136,137,138,139,1 4,141,142, 143,144,145,147,148,149,151, 152,153,1 54,155,156,157 to 266				
329	ಮಹಂತಲಿಂಗಾಪುರ	<b>Mahanthaligapura</b>	14000	13800		105
330	ಗ್ರಾಮ ಮತ್ತು ರಸ್ತೆಗೆ ಹಕ್ಕಿರದ ಸಂಖೇನೂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93,	Village & Road near by Sy Nos. .1, 2, 3, 4, 5, 6, 7, 8, 9, 10, 11, 12, 13, 14, 15, 16,				
		17, 18, 19, 20, 21, 22, 23, 24, 25, 26, 27,				
		28, 29, 30, 31, 32, 33, 34, 35, 36, 37, 38,				
		39, 40, 41, 42, 43, 44, 45, 46, 47, 48, 49,				
		50, 51, 52, 53, 54, 55, 56, 57, 58, 59, 60,				
		61, 62, 63, 64, 65, 66, 67, 68, 69, 70,				
		71, 72, 73, 74, 75, 76, 77, 78, 79, 80, 81,				
		82, 83, 84, 85, 86, 87, 88, 89, 90, 91, 92,				
		93,				
331	ಉಮಾಶಂಕರ್ ಎನ್ಕ್ಲೇವ್	Umashankar Enclave	16500			
332	ಸಾಯಿ ರಮಣ ಎನ್ಕ್ಲೇವ್ ಬಡಾವಡೆ	Sai Ramana Enclave Layout	16500			
333	ಸಿಂಫೋನಿ ಶೆಲ್ಟರ್ ಬಡಾವಡೆ	Symphony Shelter Layout	16500			
334	ಫಾರ್ಟ್ಯೂನ್ ಲೈಕ್ ವ್ಯೂ ಬಡಾವಡೆ	Furtune Lake View Layout	16500			
335	ಓ ಸಾಯಿ ನಗರ್ ಬಡಾವಡೆ	Om Sai Nagar Layout	16500			
336	ನಂದನಾವಣ ಪ್ರವೀನ್ ಬಡಾವಡೆ	Nandanavana Layout	16500			
337	ಅರುನೋದಯ ಬಡಾವಡೆ	Arunodaya Layout	16500			
338	ಮಹಾವೀರ್ ಹಾಟನಂ ಬಡಾವಡೆ ಭಾಗ - 1 ( ಮಹಂತಲಿಂಗಾಪುರ ಸಂಖೇನೂ. 24, 25, 26	Mahaveer Palatium Layout Part - I(Mahanthalilingapura Village Sy.No.24,25, 26	16500			

339	NAVANIDHI NAKSHATHRA-5 ವಸತಿ ಬಡಾವಡೆ ಮಹಂತಲಿಂಗಪುರ ರಸ್ತೆಯಲ್ಲಿನ ನಂ : 66/2,74/1,74/3,77/1, 107& 108 ರಲ್ಲಿ ಒಟ್ಟು ವಿಸ್ತೀರ್ಣ 12 ಎಕರೆ 06 (ನುಂಟಿಗಳಾಗಿದೆ) ಸ್ಥಾಪನೆ ಪ್ರಾಧಿಕಾರದಿಂದ ಅನುಮೋದಿತ ನ್ಯಾಯಿಂತೆ ಬಿಡುಗಡೆ ಮಾಡಿರುವ ನಿರ್ದೇಶನಗಳಿಗೆ ಮಾತ್ರ )	NAVANIDHI NAKSHATHRA-5 Layout Mahanthalingapura Village Sy.No 66/2,74/1,74/3,77/1, 107& 108 Total 12 Acre 06 Guntas )	21000			
340	ಮಾರ್ಗದಾರಿಯ ಹಳ್ಳಿ	Maragondanahalli	20000	19800		170
341	ಹೆಲಫ್‌ರೆಲ್ ರಸ್ತೆಗೆ ಹೊಂಬಿರುವ ನವೀನಂ. 78,79,80,81,82,83,111,112,113,117,118,119,5,6,7 ,8,9,116,24,23,22,21,19,18,17, 16,15	Adjacent Property abetting to Peripheral Road Survey Nos.78,79,80,81,82, 83,111,112,113,117,118,119,5 ,6,7,8,9,116,24,23,22,21,19,18 ,17, 16,15				170
342	ಇಲ್ಲಿ ಮತ್ತು ರಸ್ತೆಗೆ ಹೆಚ್ಚಿರುವ ನವೀನಂ. 1, 2, 3, 4, 10, 11, 12, 13, 14, 20, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104,105,106,107,108,109,110, 103, 104, 105, 106, 107, 108, 109, 110, 111, 112, 113,114,115, 120	Village & Road near by Sy Nos. 1, 2, 3, 4, 10, 11, 12, 13, 14, 20, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104,105,106,107,108,109,110, 103, 104, 105, 106, 107, 108, 109, 110, 111, 112, 113,114,115, 120				180
343	ಅಶ್ರಯಂ ಅಪಾರ್ಟ್‌ಮೆಂಟ್	Ashrayam Apartment			38000	

344	ಜಿ.ಕೆ. ಮೆಡ್‌ಲೋನ್ ಅಪಾರ್ಟ್‌ಮೆಂಟ್	G.K. Medows Apartment				38000	
345	ಎಸ್.ಕೆ.ಡೇಸಿ ಅಪಾರ್ಟ್‌ಮೆಂಟ್	S.K. Daisy Aparment				34000	
346	ಪಿಯೋನಿರ್ ಸನ್‌ ಬ್ಲಾಸಂ ಅಪಾರ್ಟ್‌ಮೆಂಟ್ ಭಾಗ-1 (ಮಾರ್ಗೋಂಡಾನಹಳ್ಳಿ ಧುಮದ ಸರ್ವೇ ನಂ.೯೦/೧)	Pioneer Sun Blasam Apartment Part-I (Maragondanahalli Village Sy.No.90/1)				34000	
347	ಕಾರ್‌ಟಾಚ್ ಟೆಕ್ ಟರ್फ್ ಅಪಾರ್ಟ್‌ಮೆಂಟ್ ಭಾಗ-1 (ಮಾರ್ಗೋಂಡಾನಹಳ್ಳಿ ಧುಮದ ಸರ್ವೇ ನಂ.೮/೩ ಮತ್ತು ೮/೬ S+G+5UF) (New List)	Concorde Tech Turf Apartment Part-I (Maragondanahalli Village Sy.No.8/3 & 8/6, S+G+5UF) (New List)				55000	
348	ಮಹೇಂದ್ರ ಎಲೆನ್-೫ ಅಪಾರ್ಟ್‌ಮೆಂಟ್ ಭಾಗ-೨ (ಮಾರ್ಗೋಂಡಾನಹಳ್ಳಿ ಧುಮದ ಸರ್ವೇ ನಂ.೫೮/೫,೬೨/೩,೬೨/೫,೬೨/೧೦,೫೮/೨ ಮತ್ತು ೫೮/೬ B+G+10UF)	Mahendra Elena-5 Apartment Part-II (Maragondanahalli Village Sy.No.58/5,62/3,62/5, 62/6,62/10,58/2 &58/6, B+G+10UF)				32000	
349	ಅಜ್ಞಿರಾ ಸ್ಟ್ರೋನ್ ಪಾರ್ಕ್ ಫೇಸ್-೧, ಅಪಾರ್ಟ್‌ಮೆಂಟ್ ಭಾಗ-೨ (ಮಾರ್ಗೋಂಡಾನಹಳ್ಳಿ ಧುಮದ ಸರ್ವೇ ನಂ.೯೮/೨,೯೭/೩, ೨B+G+6UF)	Ajmera Stone Park Phase-I, Apartment Part-II (Maragondanahalli Village Sy.No.98/2,97/3 & 2B+G+6UF)				35800	
350	ಅಜ್ಞಿರಾ ಸ್ಟ್ರೋನ್ ಪಾರ್ಕ್ ಫೇಸ್-೨, ಅಪಾರ್ಟ್‌ಮೆಂಟ್ ಭಾಗ-೨ (ಮಾರ್ಗೋಂಡಾನಹಳ್ಳಿ ಧುಮದ ಸರ್ವೇ ನಂ.೯೭/೧,೯೮/೧, B+G+9UF)	Ajmera Stone Park Phase-II, Apartment Part-II (Maragondanahalli Village Sy.No.97/1,98/1 & B+G+9UF)				35800	
351	ಇಟ್‌ ಮ್ಯಾನ್‌ ನೆಸ್ಟ್ ಅಪಾರ್ಟ್‌ಮೆಂಟ್ ಭಾಗ-೨ (ಮಾರ್ಗೋಂಡಾನಹಳ್ಳಿ ಧುಮದ ಸರ್ವೇ ನಂ.೧೦/೨,೧೦/೩ ಮತ್ತು ೧೦/೪, ಬಿ.ಡಿ.ಎ.ಖಾತಾ ಸಂಖ್ಯೆ: ೨೩೮/೩೭೭ ಮತ್ತು B+G+4UF)	It's My Nest Apartment Part- II (Maragondanahalli Village Sy.No.10/2,10/3 & 10/4, Katha No.238/377 and B+G+4UF)				40120	
352	ವಿ.ಆರ್.ಮಿಡ್‌ಲೋನ್ ಅಪಾರ್ಟ್‌ಮೆಂಟ್ ಭಾಗ-೨ (ಮಾರ್ಗೋಂಡಾನಹಳ್ಳಿ ಧುಮದ ಸರ್ವೇ ನಂ.೭೬/೧ ಮತ್ತು ಖಾತಾ ನಂ.೨೮೪ ಮತ್ತು ೪೨೬, ೨B+G+4UF)	V.R.Meadows Apartment Part-II (Maragondanahalli Village Sy.No.76/1, Katha No. 284,426 & 2B+G+4UF)				32000	

353	ಇ ಎನ್ ಪ್ರ್ಯಾಕ್ಟ್ ನ್ನೆಲ್ಲ ಅಪಾರ್ಟ್‌ಮೆಂಟ್ (Sy.No. 76/2 & 76/1, B+G+4UF & RERA No.PRM/KA/RERA/1251/308/PR/1 71222/0 01477)	DS-Max Starry Apartment (Sy.No. 76/2 & 76/1, B+G+4UF & RERA No.PRM/KA/RERA/1251/308 /PR/171222/0 01477)				36000	
354	ವೃದ್ಧಿ ಸಾಹ್ಯ ಅಪಾರ್ಟ್‌ಮೆಂಟ್ ಸರ್ವೆ ನಂ.15/3, ಒಂಟಾಗಳು & ಬಾಳಿಗಳು ಉ.ಸಾಲು/ಎಂ/ಬಾಳಿಗಳು/1251/308/ಕಳ/171215/0 01283)	WOODSTOCK Apartment (SURVEY No. 15/3, B+G+4UF & RERA No.PRM/KA/RERA/1251/308 /PR/171215/0 01283)				48000	
355	JHANAVI CAPETOWN HEIGHTS ಅಪಾರ್ಟ್‌ಮೆಂಟ್ ನಂ ( ಮಾರ್ಗೇಂಡ್‌ಹೆಚ್ ಧ್ರುವದ ಸರ್ವೆ ನಂ. 68/1 ( BF+GF+07UF ( WING A & WING B ) ರೇತಾ ಸಂಖ್ಯೆ : .PRM/KA/RERA/1251/308/PR/17 1031/000239	JHANAVI CAPETOWN HEIGHTS Apartment ( Maragondana halli Village Sy No. 68/1 ( BF+GF+07UF ( WING A & WING B ) Rera No .PRM/KA/RERA/1251/308/PR/ 171031/000239				44000	
356	G R GARDENIA ಅಪಾರ್ಟ್‌ಮೆಂಟ್ ಮಾರ್ಗೇಂಡ್‌ಹೆಚ್ ಧ್ರುವದ ಸರ್ವೆ ನಂ. 79/2, 79/3 , ( 1 ಎಕರೆ 36 ದುಂಡಿಗಳು ) ರೇತಾ ಸಂಖ್ಯೆ : PRM/KA/RERA/1251/310/PR/181 226/002255 , B+G+4UF ( Block A & B )	G R GARDENIA Apartment ( Maragondana halli Village Sy No. 79/2, 79/3 , ( 1 Acre 36 Guntas) Rera No PRM/KA/RERA/1251/310/PR/ 181226/002255 , B+G+4UF ( Block A & B )				40120	
357	ನೆಲ್ಲಂಡ್	Nallasandra		7500			90
358	ಆನೆಕಲ್ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿರುವ ಸರ್ವೆ ನಂ.22,31,33,36,38,42,43	Adjacent Property abutting to Anekal Bangalore Main Road Survey No.22,31,33,36,38,42,43					180
359	ನ್ಯಾಮ ಮತ್ತು ರಸ್ತೆಗೆ ಹತ್ತಿರದ ಸರ್ವೆನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27,					120

	49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98,	28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98,				
360	ನಂಜಾಪುರ	<b>Nanjapura</b>		12000		94
361	ನ್ಯಾಲು ಮತ್ತು ರಸ್ತೆಗೆ ಹೆಚ್ಚಿರದ ಸೆರ್ವೆನ್. 1, 2, 3, 4, 5, 6, 7, 8, 9, 10, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75, 76, 77, 78, 79, 80, 81, 82, 83, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 103, 104, 105, 106, 107, 108, 109, 110, 111, 112, 113, 114, 115, 116, 117, 118, 120, 121, 122, 123, 124, 125, 126, 127, 128, 129,	Village & Road near by Sy Nos. 1 2, 3, 4, 5, 6, 7, 8, 9, 10, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 68, 69, 70, 71, 72, 73, 74, 75, 76, 77, 78, 79, 80, 81, 82, 83, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 103, 104, 105, 106, 107, 108, 109, 110, 111, 112,		94		

		113, 114, 115, 116, 117, 118, 120, 121, 122, 123, 124, 125, 126, 127, 128, 129,				
362	ನೇಸನೆರು	Nosenuru	12000	11800		99
363	ಐಶ್ವರ್ಯ ಏವಿ ಪ್ರಾರ್ಥನೆ ಬಡಾವಣೆ	Aishwarya Ivy Paradise Layout	15000			
364	ಯು.ಆರ್.ಕ್ಲಾಸಲ್ ಬಡಾವಣೆ	U.R.Castel Layout	15000			
365	ನಾಯಿ ಸಮೃದ್ಧಿ ಹೋಟ್ ರೆಸಿಡೆನ್ಸಿಯಲ್ ಲೈಟ್‌ಹೆಚ್ (ನೇಸನೆರು ಇಲ್ಲಿ) ನಂ. 38/5, 39/2, 39/3, 39/4, 39/5, 39/6, 40, 40/1, 40/2, 44/2, 44/4, 44/5, 45/2, 45/3, 45/4, 46, 49/3, 50/1, 50/2, 50/3, 50/4, 50/5, 50/7, 53, 54, 55, 56/1, 56/2, 56/3, 57, 58, 59/1, 59/30, 59/3:, 59/3, 60/1, 60/2, 61/1, 61/2, 62/2	Sai Samrudhi Homes Resiential Layout (Nosenuru Village Sy No 38/5, 39/2, 39/3, 39/4, 39/5, 39/6, 40, 40/1, 40/2, 44/2, 44/4, 44/5, 45/2, 45/3, 45/4, 46, 49/3, 50/1, 50/2, 50/3, 50/4, 50/5, 50/7, 53, 54, 55, 56/1, 56/2, 56/3, 57, 58, 59/1, 59/3A, 59/3B, 59/3, 60/1, 60/2, 61/1, 61/2, 62/2	15000			
366	ಅಕ್ಷಯ ಕೆಟ್ ಲ್ಯಾಂಡ್ ಲೈಟ್‌ಹೆಚ್ ನೇಸನೆರು ಇಲ್ಲಿ ನಂ. ನಂ. 4, 5/3, 6/1, 6/2, 6/3, 6/4, 6/5, 7/3, 7/5: 7/6, 7/7, 14, 15/1, 16/1, 16/2, 16/3, 16/30, 16/3, 17, 18/1, 18/4, 18/5, 18/6.	Akshya quiet Land Layout attached to MDR Proposed 30 ft Wide ) Road Nosenuru village Sy No. 4, 5/3, 6/1, 6/2, 6/3, 6/4, 6/5, 7/3, 7/5B, 7/6, 7/7, 14, 15/1, 16/1, 16/2, 16/3A, 16/3B, 17, 18/1, 18/4, 18/5, 18/6.	18000			
367		Adjacent Property abetting to Anekal Bangalore Main Road Survey No. 82, 83, 84, 85, 86, 87, 88, 89, 90, 91				195

	ಅನೇಕಲ್ಲಿ ಬೆಗಳಾರು ಮುಖ್ಯ ರಸ್ತೆಗೆ ಹೋಂಡಿರು ನಂ.೮೨,೮೩,೮೪,೮೫,೮೬,೮೭,೮೮,೮೯,೯೦,೯೧,೯೨, ೯೩,೯೪,೯೫,೯೬,೯೭,೯೮,೯೯,೧೦೦,೧೦೧,೧೦೨,೧೦೩,೧೦೪,೧೦೫,೧೦೬,೧೦೭,೧೦೮,೧೦೯,೧೧೦,೧೧೧,೧೧೨,೧೧೩,೧೧೪,೧೧೫,೧೧೬,೧೧೭,೧೧೮,೧೧೯,೧೨೦,೧೨೧,೧೨೨,೧೨೩,೧೨೪	,೯೨,೯೩,೯೪,೯೫,೯೬,೯೭,೯೮,೯೯,೧೦೦,೧೦೧,೧೦೨,೧೦೩,೧೦೪,೧೦೫,೧೦೬,೧೦೭,೧೦೮,೧೦೯,೧೧೦,೧೧೧,೧೧೨,೧೧೩,೧೧೪,೧೧೫,೧೧೬,೧೧೭,೧೧೮,೧೧೯,೧೨೦,೧೨೧,೧೨೨,೧೨೩,೧೨೪				
368	ಡ್ರಾಮ ಮತ್ತು ರಸ್ತೆಗೆ ಹೆಚ್ಚಿರದ ಸರ್ವೇನಂ. ೧, ೨, ೩, ೪, ೫, ೬, ೭, ೮, ೯, ೧೦, ೧೧, ೧೨, ೧೩, ೧೪, ೧೫, ೧೬, ೧೭, ೧೮, ೧೯, ೨೦, ೨೧, ೨೨, ೨೩, ೨೪, ೨೫, ೨೬, ೨೭, ೨೮, ೨೯, ೩೦, ೩೧, ೩೨, ೩೩, ೩೪, ೩೫, ೩೬, ೩೭, ೩೮, ೩೯, ೪೦, ೪೧, ೪೨, ೪೩, ೪೪, ೪೫, ೪೬, ೪೭, ೪೮, ೪೯, ೫೦, ೫೧, ೫೨, ೫೩, ೫೪, ೫೫, ೫೬, ೫೭, ೫೮, ೫೯, ೬೦, ೬೧, ೬೨, ೬೩, ೬೪, ೬೫, ೬೬, ೬೭, ೬೮, ೬೯, ೭೦, ೭೧, ೭೨, ೭೩, ೭೪, ೭೫, ೭೬, ೭೭, ೭೮, ೭೯, ೮೦, ೮೧, ೧೨೫, ೧೨೬, ೧೨೭, ೧೨೯, ೧೩೦, ೧೩೧, ೧೩೨, ೧೩೩, ೧೩೪, ೧೩೫.	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 125, 126, 127, 129, 130, 131, 132, 133, 134, 135.			120	
369	ನೋಸೆನುರು ಗೋಲಾಹಳ್ಳಿ	Nosenuru Gollahalli	12000	11800		100
370	ಡ್ರಾಮ ಮತ್ತು ರಸ್ತೆಗೆ ಹೆಚ್ಚಿರದ ಸರ್ವೇನಂ. ೧, ೨, ೩, ೪, ೫, ೬, ೭, ೮, ೯, ೧೦, ೧೧, ೧೨, ೧೩, ೧೪, ೧೫, ೧೬, ೧೭, ೧೮, ೧೯, ೨೦, ೨೧, ೨೨, ೨೩, ೨೪, ೨೫, ೨೬, ೨೭, ೨೮, ೨೯, ೩೦, ೩೧, ೩೨, ೩೩, ೩೪,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34,				115

	42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64,	35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64,				
371	ರಾಮಸಂದ್ರ	<b>Ramasandra</b>		7000		100
372	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇನಂಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58,			100	
373	ರಾಗಿಹಳ್ಳಿ	<b>Ragihalli</b>		4800		60
374	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇನಂಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131,			60	

375	ರಾಮಕೃಷ್ಣಪುರ	<b>Ramakrishnapura</b>	15000	14800			140
376	ವಿವಂತ ರೆಸಿಡೆನ್ಸಿ	Vivant Residency	16000				
377	Adjacent Property abetting to Anekal Bangalore Main Road Survey No. 28,29	Adjacent Property abutting to Anekal Bangalore Main Road Survey No. 28,29					
378	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸೆರ್ವಿಸ್.1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71				150	
379	ರಿಚ್‌ಮಂಡ್‌ ಲೇಕ್ ವ್ಯಾ ಅಪಾರ್ಟ್‌ಮೆಂಟ್ ಭಾಗ-2, (ರಾಮಕೃಷ್ಣಪುರ ಗ್ರಾಮದ ಸೆರ್ವಿಸ್ ನಂ.28 ಮತ್ತು 29/1, ಖಾತಾ ಸಂಖ್ಯೆ 30/31/155 ಮತ್ತು S+G+3UF)	Richmond Lake View Apartment, Part- II, (Ramakrishna Village Sy.No.28 & 29/1, Katha No.30/31/155 & S+G+3UF)			32000		
380	ರಾಜಪುರ	<b>Rajapura</b>	16000	15800			150
381	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸೆರ್ವಿಸ್. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98,			180		

	116,117,118,119,120,121,122, 123,124,125,126,127,128,129,130, 131, 132, 133, 134, 135, 136, 137, 138, 139,140, 141, 142, 143, 144, 145, 146, 147, 148,149, 150, 151, 152, 153, 154, 155, 156, 157 ರಂದ 250	99, 100, 101,102,103, 104,105, 106, 07,108,109,110, 11, 112,113, 114, 115, 116,117,118,119,120,121,122, 123,124,125,126,127,128,129, 130, 131, 132, 133, 134, 135, 136, 137, 138, 139,140, 141, 142, 143, 144, 145, 146, 147, 148,149, 150, 151, 152, 153, 154, 155, 156, 157 to 250				
382	ವಕೀಲ್	Vakil Town	16700			
383	ಜೆನಾನ್ ಬಡಾವಣೆ	Zenos Layout	16700			
384	ನಯ್ಯ ಬಡಾವಣೆ	Navya Layout	16700			
385	ಲೇಕ್ ಮೆಡ್ಲೋನ್	Lake Meadows Layout	16700			
386	ಕ್ಷೀರಿಕ ಶ್ರೀಳೆ	Industrial Area	16700			
387	ವಕೀಲ್ ಎಸ್ಟ್ಯೂ ಬಡಾವಣೆ	Vakil Encose Layout	16700			
388	ಸೆಲೆಬ್ರಿಟಿ ಲೆಕ್ ಪ್ಲಾ ಬಡಾವಣೆ	Clebrity Lake View Layout	16700			
389	ವೈಟ್ ಕೌಟಿ ಲೆಜಿಟ್	White County Layout	16700			
390	ಅಪ್ಪ ಅಂಗನ್ ಬಡಾವಣೆ	Appanba Arangan Layout	16700			
391	ನೆಮ್ಮಡಿ ಲೆಜಿಟ್ ಸ್ಯೆ ನಂ.151 ರಿಂದ 305/1	Nemmadi Layout Sy. No.151 to 305/1	23000			
392	ವೈಟ್ ಪ್ರಾಜೆಕ್ಟ್ ಸ್ಯೆ ನಂ.151 ರಿಂದ 313/1	White Project Sy. No.151 to 313/1	23000			
393	DLF Maiden Heights ಅಂತರ್ ಏ ಮೆಟ್ ( ರಾಜಾಪುರ ದ್ವಾರಾ ನಂ 63/1P 64/1 65/3 66(P ) 67 (P), 70/1 ( DLF Maiden Heights - Blocks : A to H, J to M )	DLF Maiden Heights Apartment ( Rajapura Village sy No : 63/1P 64/1 65/3 66(P ) 67 (P), 70/1 ( DLF Maiden Heights - Blocks : A to H, J to M )			48200	
394	DLF Wood Land Heights ಅಂತರ್ ಏ ಮೆಟ್ ( ರಾಜಾಪುರ ದ್ವಾರಾ ನಂ 63/1P 66(P ), 67(P ), 62/1(P ), 232(P ),233(P ) ( G+12UF (DLF	DLF Wood Land Heights Apartment ( Rajapura Village sy No : 63/1P 66(P ), 67(P ), 62/1(P ), 232(P )			48200	

	<b>Wood Land Heights - Blocks A to H, J to N , N,P,R,S,T,U,V )</b>	<b>,233(P) ( G+12UF (DLF Wood Land Heights - Blocks A to H, J to N , N,P,R,S,T,U,V )</b>				
395	ಸೀತನಯಕನಹಳ್ಳಿ	<b>Seethanayakanahalli</b>	12900	11700		90
396	ಡ್ರಾಮ ಮತ್ತು ರಸ್ತೆಗೆ ಹತ್ತಿರದ ಸೆನೆನ್ಂ 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24,	Village & Road near by Sy Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 17, 18, 19, 20, 21, 22, 23, 24, 25,26, 27, 28, 29, 30, 31, 32, 33, 34, 35, 36,37, 38, 39, 40, 41, 42, 43, 44, 45, 46, 47,48, 49, 50, 51, 52, 53, 54, 55, 56, 57, 58,59, 60, 61, 62, 63, 64, 65, 66, 67, 68,69, 70, 71, 72, 73, 74, 75, 76, 77, 78, 79,80, 81, 82, 83, 84, 85, 86, 87, 88, 89, 90,91, 92, 93, 94, 95, 96, 97, 98, 99, 100,101, 102,103,104,105,106,107,108,109,110, 11, 112,113, 114, 115, 116,117,118,119,120,121, 122,123,124,125,126,127,128,129,130, 131,132, 133, 134, 135, 136, 137, 138, 139,140, 141, 142, 143, 144, 145, 146, 147,148, 149, 150, 151, 152, 153, 154, 155,156, 157 136, 134, 155, 156, 157, 158,159, 150, 149, 146, 148, 159, 160, 161,162, 163, 164, 165, 166, 167, 168, 169,170, 171, 172, 173, 174, 175, 176, 177, 178, 179, 180, 181, 182, 183, 184, 185, 186, 187, 188, 189, 190	4800		60	
398	ಶಿವನಹಳ್ಳಿ	<b>Shivanahalli</b>				60
399	ಸಕಲವಾರ	<b>Sakalavara</b>		7800		140

400	ಇಲ್ಲಿ ಮತ್ತು ರಸ್ತೆಗೆ ಹೆಚ್ಚಿರದ ಸರ್ವೇನಂಂತಹ 1, 2, 3, 96, 95, 94, 55, 56, 59, 60, 70, 78, 79, 84, 85, 77, 76, 74, 73, 72, 71	Adjacent Property abetting to Peripheral Road Survey No.1 ,2, 3, 96, 95, 94, 55, 56, 59, 60, 70, 78, 79, 84, 85, 77, 76, 74, 73, 72, 71					160
401	ಇಲ್ಲಿ ಮತ್ತು ರಸ್ತೆಗೆ ಹೆಚ್ಚಿರದ ಸರ್ವೇನಂಂತಹ .4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 61, 62, 65, 66, 67, 68, 69, 80, 81, 82, 83, 86, 87, 88, 89, 90, 91, 92, 75 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 61, 62, 65, 66, 67, 68, 69, 80, 81, 82, 83, 86, 87, 88, 89, 90, 91, 92, 75	Village & Road near by Sy Nos. 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 61, 62, 65, 66, 67, 68, 69, 80, 81, 82, 83, 86, 87, 88, 89, 90, 91, 92, 75, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 61, 62, 65, 66, 67, 68, 69, 80, 81, 82, 83, 86, 87, 88, 89, 90, 91, 92, 75					180
402	ತಿರುಪಾಲ್ಯ	Tirupalya	19000	18800			120
403	ಇಲ್ಲಿ ಮತ್ತು ರಸ್ತೆಗೆ ಹೆಚ್ಚಿರದ ಸರ್ವೇನಂಂತಹ . 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43	Village & Road near by Sy. Nos. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43					150
404	ಜ.ಎಂ. ಇಲ್ಲಾಫಿಲ್ಿಪ್ ಇ-ಸಿಟಿ ಟೌನ್ ಅಪಾರ್ಟ್‌ಮೆಂಟ್	GM Infinity E-City Town Apartment				34000	

405	ಶ್ರೀ ಪಾಸೆ ಸಿಂಹಾಲಸಿ ಅಪಾರ್ಟ್‌ಮೆಂಟ್	<b>Sri Vani Symphony Apartment</b>				34000	
406	ಇ.ಎನ್. ಮ್ಯಾರ್ಕ್ ಸ್ಕೈ ಕ್ಲಾಸಿಕ್ ಅಪಾರ್ಟ್‌ಮೆಂಟ್ (ಸ್ವೇಚ್ಚಣೆ ನಂ. 7/2(ಕ) & ಜ+ಜ+12ಯುಎಫ್) RERANO. PRM/KA/RERA/1251/308/PR/ 180120/0 01520)	DS-MAX SKY CLASSIC Apartment (Sy.No. 7/2(p), B+G+12UF & RERA No. PRM/KA/RERA/1251/308/PR /180120/0 01520)				37000	
407	ವಾಬಸಂಡ್ರ	<b>Vabasandra</b>	14000	13800			160
408	ಗ್ರಾಮ ಮತ್ತು ರಸ್ತೆಗೆ ಹೆಚ್ಚಿರದ ನಂಬಿನಂ. 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74,	<b>Village &amp; Road near by Sy.</b> Nos 1, 2, 3, 4, 5, 6, 7, 8, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74,					180
409	ವಡೆರಮೆಂಜನಹಳ್ಳಿ	<b>Vadermanchanahalli</b>	14000	13800			90
410	ಬೊಂಬಣಿಯಹಳ್ಳಿ ಮುಖ್ಯ ರಸ್ತೆ ಹೊಂದಿರುವ ನಂಬಿ ನಂ. 1, 2, 3, 4, 5, 6, 7, 12, 13, 14, 15, 16, 17, 18, 19, 20, 21, 22, 23, 47, 49	<b>Bommandahalli Main road</b> Sy Nos. 1, 2, 3, 4, 5, 6, 7, 12, 13, 14, 15, 16, 17, 18, 19, 20, 21, 22, 23, 47, 49					96
411	ಗ್ರಾಮ ಮತ್ತು ರಸ್ತೆಗೆ ಹೆಚ್ಚಿರದ ನಂಬಿನಂ. 8, 9, 10, 11, 15, 21, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 50, 52, 53	<b>Village &amp; Road near by Sy</b> Nos. 8, 9, 10, 11, 15, 21, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 50, 52, 53					90

412	ಎನ್2 ಹೋಮ್ಸ್ ಬಟರ್‌ಫ್ಲೆಗ್ ಗಾರ್ಡನ್	S-2 Homes Butter Flay Garden	14000				
413	ವೈಭವ್ ಗಾರ್ಡನ್ ಬಡಾವಣೆ	Vaibhava Garden Layout	14000				
414	ಬೊರ್ಮ್ಯಂಡನಹಳ್ಳಿ ಮುಖ್ಯ ರಸ್ತೆಗೆ ಹೊಂದಿರುವ ಸರ್ವೇ ನಂ.1,2,3,4,5,6,7, 12, 13,14,15,16,17,18,19,20,21,22,23 ,47,49	Adjacent Property abetting Bommandanahalli Main Road Sy No. 1,2,3,4,5,6,7, 12,13,14,15,16,17,18,19,20,21 ,22,23, 47,49					90
415	ವಡೆರಹಳ್ಳಿ	Vaderahalli	14000	13800			140
416	ಪೇರಿಷ್ಟಾರಲ್ ಮುಖ್ಯ ರಸ್ತೆಗೆ ಹೊಂದಿರುವ ಸರ್ವೇ .3,5,6,7,41,42	Adjacent Property abetting to Peripheral Road Survey No.3,5,6,7,41,42					170
417	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇನಂ. 1,2,3,4,5,6,78, 9, 10, 11, 15, 21, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48,49, 50, 52, 53	Village & Road near by Sy Nos. 1,2,3,4,5,6,,78, 9, 10, 11, 15, 21, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48,49, 50, 52, 53,					140
418	ಯಾರಂಡಹಳ್ಳಿ	Yarandahalli	15000	14800			160
419	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸರ್ವೇನಂ.1, 2, 3, 4, 5, 6, 78, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 41, 42, 43,	Village & Road near by Sy Nos. .1, 2, 3, 4, 5, 6, 78, 9, 10, 11, 12, 13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 41, 42, 43,					190
420	ಆರ್.ಕೆ.ಬಡಾವಣೆ	R.K. Layout,	15000				
421	ಸೌತ್ ಸ್ಪ್ರಿಂಗ್ಸ್ ಅಪಾರ್ಟ್‌ಮೆಂಟ್	South Springs Apartment				32100	
422	ಫ್ರೆನ್‌ಬ್ರಾಟ್ ಪ್ಲೇಟ್	Industrial Area	17000				
423	Swamitva Emerald Square ವನ್‌ಶಿ ಅಪಾರ್ಟ್‌ಮೆಂಟ್ ಯಾರಂಡಹಳ್ಳಿ ಧ್ವನಿ ನಂ.ನಂ: 102/2 ಶಾತಾ ಸಂಖ್ಯೆ : 439/1/102 ( 150200103200120342) ಒಟ್ಟು ವಿಸ್ತೀರ್ಣ : 2 ಎಕರೆ 38.8 ಗ್ರಾಂ. ( BF+GF+13UF ) ಒಟ್ಟು	Swamitva Emerald Square Apartment Yarandahalli Village Sy No: 102/2 Khatha No : 439/1/102 ( 150200103200120342) Total : 2				40000	

337 ವಸತಿ ಫಾಟೆಕ್ಸರ್ ಬೀಲ್ವುಂಡ್ ಪರಿಯಾಗೆ ಮಾತ್ರ ) ರೇಂಡ್ ಸಂಖ್ಯೆ : PRM/KA/RERA/1251/308/PR/171 028/000667	ಎಕರೆ 38.8 ಯಾರ್ಡ್‌ಎಚ್ (BF+GF+13UF) Total 337 build up area ) Rera No : PRM/KA/RERA/1251/308/PR/171028/000667					
--	---	--	--	--	--	--

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸಮಿತಾ ಲಕ್ಷ್ಯ ಹಿಂಬಣೆ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

### ಅನುಭಂಧ-೩

ರಾಜ್ಯದ ಎಲ್ಲಾ ಉಪನೋಂದಣಿ ಕಳೆರಿಯ ವಾಟ್‌ಪ್ರಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫಾಲ್ತ್‌/ವಿಲಾಳ್‌ಮೆಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸದ ವಸತಿ ಅಪಾಟ್‌ಮೆಂಟ್‌ಗಳ ಸೂಪರ್ ಬಿಲ್‌ಪ್ರೋ ಏರಿಯಾದ ಕೆಲಿಷ್ಟ್ ಮಾರ್ಗಸೊಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಳೆರಿ ವಾಟ್‌ಪ್ರಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ವಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್‌ಪ್ರೋ ಏರಿಯಾದ ಮಾರ್ಗಸೊಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:

1. (i). ರಾಜ್ಯದ ಎಲ್ಲಾ ಉಪನೋಂದಣಿ ಕಳೆರಿಯ ವಾಟ್‌ಪ್ರಿಯಲ್ಲಿ ಬರುವ, ಪ್ರಸ್ತಾವಿತ ಯೋಜನೆಯ ಒಟ್ಟು ಷಡ್‌ಲೋ-“ಲ್” (ಯೋಜನೆಯ ಎಷ್ಟು.ಲ.ಆರ್ ಲೆಕ್ಕಾಜಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪೆ.ಎ.ಡಿ ಖಾತೆವುಳ್ಳ / ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆ ಮತ್ತು Stilt ಅಥವಾ ತಳಮಹಡಿ+ನೆಲಮಹಡಿ+3 ಮೇಲ್‌ಹಡಿಗಳನ್ನೂ ಒಂದ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸಿಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫಾಲ್ತ್‌ಗಳು)
- (ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಳೆರಿಯ ವಾಟ್‌ಪ್ರಿಗೆ ಬರುವ “ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ವಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ” (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i). ಸದರಿ ದರಗಳು ಸಕ್ಕುಮ ಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್‌ಪ್ಲಾಟ್ ವಾಟ್‌ಪ್ರಿಯ ದರಗಳಿಗೆ ಶೇ. 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರೆ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ, ಅನುಭಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ಯವಾಗುತ್ತವೆ.
- (ii). “ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ವಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ” ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ, ಅನುಭಂಧ-1 ರಲ್ಲಿನ ಕ್ರಮ ಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ಯಯವಾಗುತ್ತವೆ.

#### ಅಪಾಟ್‌ಮೆಂಟ್ ದರ (ರೆಡಿ ರೆಕ್ಕುರ್) READY RECKONER FOR APARTMENT RATE

ಕ್ರ.ಸಂ	ಸಕ್ಕುಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗ್ರಂ.ಗಳಲ್ಲಿ	ಸಕ್ಕುಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ನಿರ್ವಿಷಿತ ಅಪಾಟ್‌ಮೆಂಟ್‌ನ ಸೂಪರ್ ಬಿಲ್‌ಪ್ರೋ ಏರಿಯಾಗೆ ಪ್ರತಿ ಚ.ಮೀ. ಗ್ರಂ.ಗಳಲ್ಲಿ (ಮೂಲ ದರ)	ಕ್ರ.ಸಂ	ಸಕ್ಕುಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗ್ರಂ.ಗಳಲ್ಲಿ	ಸಕ್ಕುಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ವಿಷಿತ ಅಪಾಟ್‌ಮೆಂಟ್‌ನ ಸೂಪರ್ ಬಿಲ್‌ಪ್ರೋ ಏರಿಯಾಗೆ ಪ್ರತಿ ಚ.ಮೀ. ಗ್ರಂ.ಗಳಲ್ಲಿ (ಮೂಲ ದರ)
--------	---	---	--------	---	---

1	2	3	1	2	3
1	UPTO 1000	19200	201	201000	135200
2	2000	19700	202	202000	135700

1	2	3		1	2	3
3	3000	20300		203	203000	136300
4	4000	20800		204	204000	136900
5	5000	21300		205	205000	137400
6	6000	21800		206	206000	138000
7	7000	22400		207	207000	138600
8	8000	22900		208	208000	139200
9	9000	23400		209	209000	139700
10	10000	23900		210	210000	140300
11	11000	24500		211	211000	140900
12	12000	25000		212	212000	141400
13	13000	25500		213	213000	142000
14	14000	26000		214	214000	142600
15	15000	26600		215	215000	143200
16	16000	27100		216	216000	143700
17	17000	27600		217	217000	144300
18	18000	28100		218	218000	144900
19	19000	28700		219	219000	145400
20	20000	29200		220	220000	146000
21	21000	29700		221	221000	146600
22	22000	30200		222	222000	147200
23	23000	30800		223	223000	147700
24	24000	31300		224	224000	148300
25	25000	31800		225	225000	148900
26	26000	32300		226	226000	149400

1	2	3		1	2	3
27	27000	32900		227	227000	150000
28	28000	33400		228	228000	150600
29	29000	33900		229	229000	151200
30	30000	34500		230	230000	151700
31	31000	35000		231	231000	152300
32	32000	35500		232	232000	152900
33	33000	36000		233	233000	153400
34	34000	36600		234	234000	154000
35	35000	37100		235	235000	154600
36	36000	37600		236	236000	155200
37	37000	38100		237	237000	155700
38	38000	38700		238	238000	156300
39	39000	39200		239	239000	156900
40	40000	39700		240	240000	157400
41	41000	40200		241	241000	158000
42	42000	40800		242	242000	158600
43	43000	41300		243	243000	159200
44	44000	41800		244	244000	159700
45	45000	42300		245	245000	160300
46	46000	42900		246	246000	160900
47	47000	43400		247	247000	161400
48	48000	43900		248	248000	162000
49	49000	44400		249	249000	162600
50	50000	45000		250	250000	163200

၁၃၅

1	2	3		1	2	3
51	51000	47500		251	251000	163700
52	52000	48000		252	252000	164300
53	53000	48600		253	253000	164900
54	54000	49100		254	254000	165400
55	55000	49700		255	255000	166000
56	56000	50200		256	256000	166600
57	57000	50800		257	257000	167200
58	58000	51300		258	258000	167700
59	59000	51900		259	259000	168300
60	60000	52400		260	260000	168900
61	61000	53000		261	261000	169400
62	62000	53500		262	262000	170000
63	63000	54000		263	263000	170600
64	64000	54600		264	264000	171200
65	65000	55100		265	265000	171700
66	66000	55700		266	266000	172300
67	67000	56200		267	267000	172900
68	68000	56800		268	268000	173400
69	69000	57300		269	269000	174000
70	70000	57900		270	270000	174600
71	71000	58400		271	271000	175200
72	72000	59000		272	272000	175700
73	73000	59500		273	273000	176300
74	74000	60100		274	274000	176900

1	2	3		1	2	3
75	75000	60600		275	275000	177400
76	76000	61200		276	276000	178000
77	77000	61700		277	277000	178600
78	78000	62300		278	278000	179200
79	79000	62800		279	279000	179700
80	80000	63400		280	280000	180300
81	81000	63900		281	281000	180900
82	82000	64500		282	282000	181400
83	83000	65000		283	283000	182000
84	84000	65600		284	284000	182600
85	85000	66100		285	285000	183200
86	86000	66700		286	286000	183700
87	87000	67200		287	287000	184300
88	88000	67800		288	288000	184900
89	89000	68300		289	289000	185400
90	90000	68900		290	290000	186000
91	91000	69400		291	291000	186600
92	92000	70000		292	292000	187200
93	93000	70500		293	293000	187700
94	94000	71100		294	294000	188300
95	95000	71600		295	295000	188900
96	96000	72200		296	296000	189400
97	97000	72700		297	297000	190000
98	98000	73200		298	298000	190600

1	2	3		1	2	3
99	99000	73800		299	299000	191200
100	100000	74300		300	300000	191700
101	101000	74900		301	301000	192300
102	102000	75400		302	302000	192900
103	103000	76000		303	303000	193400
104	104000	76500		304	304000	194000
105	105000	77100		305	305000	194600
106	106000	77600		306	306000	195200
107	107000	78200		307	307000	195700
108	108000	78700		308	308000	196300
109	109000	79300		309	309000	196900
110	110000	79800		310	310000	197400
111	111000	80400		311	311000	198000
112	112000	80900		312	312000	198600
113	113000	81500		313	313000	199200
114	114000	82000		314	314000	199700
115	115000	82600		315	315000	200300
116	116000	83100		316	316000	200900
117	117000	83700		317	317000	201400
118	118000	84200		318	318000	202000
119	119000	84800		319	319000	202600
120	120000	85300		320	320000	203200
121	121000	85900		321	321000	203700
122	122000	86400		322	322000	204300

1	2	3		1	2	3
123	123000	87000		323	323000	204900
124	124000	87500		324	324000	205400
125	125000	88100		325	325000	206000
126	126000	88600		326	326000	206600
127	127000	89200		327	327000	207200
128	128000	89700		328	328000	207700
129	129000	90300		329	329000	208300
130	130000	90800		330	330000	208900
131	131000	91400		331	331000	209400
132	132000	91900		332	332000	210000
133	133000	92400		333	333000	210600
134	134000	93000		334	334000	211200
135	135000	93500		335	335000	211700
136	136000	94100		336	336000	212300
137	137000	94600		337	337000	212900
138	138000	95200		338	338000	213400
139	139000	95700		339	339000	214000
140	140000	96300		340	340000	214600
141	141000	96800		341	341000	215200
142	142000	97400		342	342000	215700
143	143000	97900		343	343000	216300
144	144000	98500		344	344000	216900
145	145000	99000		345	345000	217400
146	146000	99600		346	346000	218000

1	2	3		1	2	3
147	147000	100100		347	347000	218600
148	148000	100700		348	348000	219200
149	149000	101200		349	349000	219700
150	150000	101800		350	350000	220300
151	151000	102300		351	351000	220900
152	152000	102900		352	352000	221400
153	153000	103400		353	353000	222000
154	154000	104000		354	354000	222600
155	155000	104500		355	355000	223200
156	156000	105100		356	356000	223700
157	157000	105600		357	357000	224300
158	158000	106200		358	358000	224900
159	159000	106700		359	359000	225400
160	160000	107300		360	360000	226000
161	161000	107800		361	361000	226600
162	162000	108400		362	362000	227200
163	163000	108900		363	363000	227700
164	164000	109500		364	364000	228300
165	165000	110000		365	365000	228900
166	166000	110600		366	366000	229400
167	167000	111100		367	367000	230000
168	168000	111600		368	368000	230600
169	169000	112200		369	369000	231200
170	170000	112700		370	370000	231700

૨૭૨

1	2	3		1	2	3
171	171000	113300		371	371000	232300
172	172000	113800		372	372000	232900
173	173000	114400		373	373000	233400
174	174000	114900		374	374000	234000
175	175000	115500		375	375000	234600
176	176000	120900		376	376000	235200
177	177000	121400		377	377000	235700
178	178000	122000		378	378000	236300
179	179000	122600		379	379000	236900
180	180000	123200		380	380000	237400
181	181000	123700		381	381000	238000
182	182000	124300		382	382000	238600
183	183000	124900		383	383000	239200
184	184000	125400		384	384000	239700
185	185000	126000		385	385000	240300
186	186000	126600		386	386000	240900
187	187000	127200		387	387000	241400
188	188000	127700		388	388000	242000
189	189000	128300		389	389000	242600
190	190000	128900		390	390000	243200
191	191000	129400		391	391000	243700
192	192000	130000		392	392000	244300
193	193000	130600		393	393000	244900
194	194000	131200		394	394000	245400

೨೪೪

1	2	3		1	2	3
195	195000	131700		395	395000	246000
196	196000	132300		396	396000	246600
197	197000	132900		397	397000	247200
198	198000	133400		398	398000	247700
199	199000	134000		399	399000	248300
200	200000	134600		400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸಮಿತಾಲಕ್ಷ್ಯ ಹಿ ಬೆಳ್ಗಲಿ  
ಸದಸ್ಯ ಕಾರ್ಯದರ್ಶಿ.  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.